



# ತುಳು ಕಾವ್ಯ

ಡಾ. ಪರಂತಹುದೂರ ಜೆಲ್

# ತುಳು ಕಾವ್ಯಾಗ

ಡಾ. ವಸಂತಕುಮಾರ ಪೆಲ್ಫ

೨೦೦೮



ಕನಾಟಿಕ ತುಳು ಸಾಹಿತ್ಯ ಅಕಾಡೆಮಿ  
ಲಾಲೋಭಾಗ್, ಮಂಗಳೂರು

**Tulu Kavyo**

An analytical essay on Tulu Poetry (in Tulu Language) by

**Dr. Vasanthakumar Perla**

Programme Executive

All India Radio

Mangalore - 575 004

Published by

**Karnataka Tulu Sahithya Academy**

Lalbagh, Mangalore - 575 003

Tel : 0824 2459389

Pages : 80

© : **Karnataka Tulu Sahithya Academy**

First Published : 2008

ಚೆತೆ : ರೂ. 25-00

ವಿನ್ಯಾಸ ಮತ್ತು ಮುದ್ರಣ

**ಆಕೃತಿ ಕಂಪ್ಯೂಟರ್**

ಕೆ. ಎಸ್. ರಾವ್ ರಸ್ತೆ, ಮಂಗಳೂರು - 575 001

ದೂರವಾಣಿ : 0824 2443002

## ಅಧ್ಯಕ್ಷರ್ ಪಾತೆರೆ

ತುಳು ಬಾಸೆದ ಪೂಲು - ತಿಲ್ಕದ ಸಾಹಿತ್ಯಗೊಂಡಿ ಕಾಪ್ಯಾಡ್ ಬಿತ ಮಲ್ಲನಿ ಎಂಚಾಂದ್ ಡಾ. ವಸಂತಕುಮಾರ್ ಪೆಲ್ ಇಂಬೆರಡ ಕೇಂದಿನೆಕ್ ‘ತುಳು ಕಾಪ್ಯಾ’ ಇನ್ನಿ ಒಕ್ಕುನ್ನಾ ಪೂಲು ಕಂಟ್ರಾಡ್ ಮುಡೆದ್ ಕೊರ್ತೆರ್.

ಅರೆ ಪಾತೆರೋಡೆ ಪನ್ನನಿಯಾಂಡ ತುಳು ಭಾವೆದ್ ಪಳಂತುಳು, ನಡುಗಾರೋದ ತುಳು ಚೋಕ್ಕು ಆಧುನಿಕ ತುಳು ಇನ್ನಿ ಮೂಜಿ ಭಾಗೋಡ್ ಆಯಿ ಬದಲಾವಣೆ, ಆ ಬದಲಾವಣೆದ್ ಆಯಿ ಪ್ರೇರ್ಯನ್ನಾ ಒತ್ತ್ರು ಒತ್ತ್ರುದ್ ಬುಡ್ವಾದ್ ತೆರಿಪಾದೆರ್.

ತುಳು ಸಾಹಿತ್ಯ ವಾ ಬಾಸೆದೆರುಡುಲಾ ಪಂಥೋಗ್ ಉಂತೆರೆ ಸಾಧ್ಯ ಇತ್ತಿನ ಬಾಸೆ ಅಂಡಲಾ, ಜನಮಾನಿಲೆ ಅಭಿಮಾನದ ಕೊರತೆದ್, ತನ್ನ ಭರ್ಮನ್ನಾ ಕಲೆಪ್ರೋಂದುಂಡಲಾ, ಅಂಚನೆ ಬಾಸೆಗ್ ಪಿರಾಕ್ ದಹುಲು ಕಟ್ಟಿನ ಬಸಿರೋ ಅಂಚನೆ ಒರಿದ್ಬಾಂಡ್, ಸಾಹಿತ್ಯಕ ಕೃತಿಲುಲಾ ಬರೋಂದುಂಡು.

ಈ ಕಾಪ್ಯಾದ ಪೂಲುನು ಜನಮಾನಿಲೆಗ್ ತೆರಿಪಾವನ ಬೇಲೆನ್ ಅಕಾಡೆಮಿ ಮಲ್ಲೋಂದುಂಡು. ಅಂಚಾದ್ ಡಾ. ವಸಂತಕುಮಾರ್ ಪೆಲ್ ಮೇರ್ ಈ ಬೇಲೆನ್ ಒದುನಕ್ಕೆಗ್ ಅಧ್ಯ ಅಪಿಲೆಕೊ ಬರೆದ್ ಅಕಾಡೆಮಿಗ್ ಎತ್ತಾದೆರ್. ಅರೆಗ್ ಅಕಾಡೆಮಿದ ಸೊಲ್ಲೆಲ್ಲು.

ಅಂಚನೆ ಈ ಒಂಜಿ ಕೃತಿನ್ ಪೂಲುಡ್ ಅಚ್ಚೆ ಮಲ್ಲ್ ಕೊರಿ ಆಕೃತಿ ಕಂಪ್ಯಾಟರ್ ದಕ್ಕೆಗೊಲಾ ಅಕಾಡೆಮಿದ ಸೊಲ್ಲೆಲ್ಲು.

ಯಮ್.ಕೆ. ಸೀತಾರಾಮ ಕುಲಾಲ್  
ಗುರ್ಜುರ್

## ರದ್ದು ಪಾಠೀರೂ

ಇತ್ತೆಗೊತ್ತಿಪ್ಪನ ಪ್ರಕಾರ ಸುಮಾರ್ ಅಂಂ ವಸೋದ ಇತಿಹಾಸ ಉಪ್ಪನ ತುಳು ಅಭಿಚಾತ ಕಾವ್ಯದ ಚೋಕ್ಕೆ ಇಂಚಿಪ್ಪಾದ ಪ್ರೇಸ ಕಾವ್ಯದ ಒಂಜಿ ಸಮೀಕ್ಷೆನ್ನಾ ಮಲ್ಲಿಯರ ಈ ಕೃತಿತ್ವ ಯಾನ್ ಪ್ರಫರ್ಡೆ. ಜಾನಪದ ಮಾತ್ರ ಅತ್ತು ಅಭಿಚಾತ ಸಾಹಿತ್ಯ ಪರಂಪರೆಯಲ್ಲ ತುಳು, ಮಲಯಾಳಿದ್ದು ಪಿರಾಕಾದ ಇನ್ನಿನವು ಲಭ್ಯ ಕಾವ್ಯಕೃತಿತ್ವಲೆನ ಆಧಾರೊಡು ನಮಕ್ ತೆರಿದ್ದ ಬಬ್ರುನ ಸಂಗತಿ. ಉಂದು ತುಳುತ್ತ ಪಿರಾಕಾನಾಲಾ ಪೆಮೆನ್ನಾಲಾ ಒಟ್ಟೊಟ್ಟಿಗೇ ಮೆರೆಪ್ಪಾವುನ ಒಂಜಿ ಇಸಯೋ.

ಪದಿಮೂರ್ಜಿದ್ದ್ ಪದಿನ್ನೆನನೇ ಶತಮಾನ ಮುಟ್ಟಿ ಪಳಂತುಳುತ್ತ ಸಂದಚೋಡು ತುಳುಕಾವ್ಯದ ಸುದೆ ದಿಂಜ್‌ದಿತ್ತ್‌ಂಡಲಾ ಸುಮಾರ್ ಪದಿನಾಜನೇ ಶತಮಾನೋದ್ದಿಂಚಿ ಅಯಿತ್ತ ಪರಿಪ್ಪ್ ಕಮ್ಮಿ ಅಯಿನವು ಬಿತಿಹಾಸಿಕ ಸತ್ಯೋ. ಚೋಕ್ಕೆ ಅವು ತರೆದೆಪಿರಾಯರ ಆಧುನಿಕ ಕಾಲೋ ಬರೊಡಾಂದ್. ಪಳಂತುಳು, ನಡುಗಾಲೋದ ತುಳು, ಆಧುನಿಕ ತುಳು ಈ ಮೂರಿ ಹಂತೋಡಾಲಾ ತುಳುಕಾವ್ಯ ಪಡೆಯಿನ ರೂಪಾಂತರೋ, ಅಯಿತ್ತ ಉಲಸತ್ತೋಪ್ಪ ಚೋಕ್ಕೆ ಮಲ್ಲಾದಿಗೆನ್ ಒಂಜಿ ಬೀಸುನೋಟೋಡು ತೋಜಿಪ್ಪಾಯರ ಮೂಲು ಪ್ರಯತ್ನ ಮಲ್ಲಾದೆ. ಪ್ರಾದೇಶಿಕವಾದ್ ತುಳುನಾಡ್ ಎಲ್ಲ ಅಂಡಲಾ, ಸಾಹಿತ್ಯದ ಬಸಿರೋ ತುಪ್ಪ ತುಪ್ಪಯಾದ್ ದಿಂಜೋಂದುಪ್ಪನ್ನೆನ್ ತೋವೋಲಿ. ಒಂಜಿ ಬಿತಿಹಾಸಿಕ ಕಾಲಪುಟೋಡು ಅಯಿತ್ತ ಪರಿಪ್ಪ್ ಕಮ್ಮಿಯಾದಿತ್ತ್‌ಂಡಲಾ ಇತ್ತೆ ಕುಡ ಒಸರ್ ದಿಂಜ್‌ದ್ ಪರಿಪ್ಪಾಯರ ಸುರುಮಲ್ಲಿನ ತುಳು ಕಾವ್ಯದ ಅಮುತೋ ಕಾವ್ಯಪ್ರಯೋಗೋ ಸಂಪು ಕೋರಡ್‌ಂದ್ ಬಯಕುವೆ.

ತುಳುಕಾವ್ಯದ ಸಮೀಕ್ಷೆ ಸಮಗ್ರವಾದ್ ಚೋಕ್ಕೆ ಪೊಣ್ ಪ್ರಮಾಣೋಡು ಅವೋಂದುಪ್ಪನವು ಉಂದೋಂಜಿ ಕಡೀರ್ ದ ಬೇಲೆ. ಈ ಕಚ್ಚೋನು ಯಾನ್ ಸಂತೋಸೋಡೇ ಮಲ್ಲಾದೆ. ಈ ಜಬಾಪುದಾರಿನ್ ಎಂಕ್ ಕೋರಿನ ಕನಾಟಕ ತುಳು ಸಾಹಿತ್ಯ ಅಕಾಡೆಮಿದ ಅಧ್ಯಕ್ಷರೋಲಾ ಅಯಿತ್ತ ಸದಸ್ಯರೋಗೋಲಾ ಸೊಲ್ಲೆ ಸಂದಾಪೆ. ಓದುಗೋಯಿನ ನಿಕುಲೆಗೋಲಾ ಸೊಲ್ಲೆಲು.

## ತುಳು ಕಾವ್ಯ

ತೇನ್ನಾಯಿ ಚಂದ್ರಗಿರಿ ಸುದೆಡ್ಲೊ ಬಡಕ್ಕಾಯಿ ಕಲ್ಲಾಣಪುರ  
ಸುದೆಮುಟ್ಟುದ ಭೂಭಾಗೋನು ತುಳುನಾಡ್‌ಂದ್ ಪನ್ನೇರ್. ಈ  
ಪ್ರದೇಶೋನು ಕಾಲಾಂತರೋಡು ಬಂಗ, ಅಜಿಲ, ಚೌಟ, ಮಾಯಿಲ,  
ಬಲ್ಲಾಳ ದುಂಬಾಯಿ ಮಾಂಡಲಿಕ್ರ್‌ ಆಳ್ಳಿಕೆ ಮಲ್ತ್ರ್‌ಂದ್ ತೆರಿದ್  
ಬಪ್ರ್‌ಂಡು. ಮೋಕ್ಕೆದ್ ತೋಳವಾಧಿಶ್ವರ್ ರಾಯಿನ ಕುಂಬಳೆದ  
(ಮಾಯಿಪ್ಪಾಡಿ) ಅರಸೆರ್ ಪ್ರಸಿದ್ಧಿಗ್ ಬತ್ತ್‌ದ್ ತುಳುಬಾಸೆ,  
ಸಾಹಿತ್ಯ್, ಸಂಸ್ಕೃತಿಗ್ ತನ್ನಲೆನ ಕಾನಿಗೆ ಕೊರಿಯೆರ್‌ಂದ್  
ಗೊತ್ತಾಪುಂಡು. ಪಿರಾಕ್‌ದ ತುಳುಕಾವ್ಯ್‌ಲಾಯಿನ ಕಾವೇರಿ,  
ಭಾಗವತ್‌, ದೇವಿಮಹಾತ್ಮ್ (ಗದ್ಯಕಾವ್ಯ್) ದುಂಬಾಯಿ  
ಕೃತಿಕ್ಕುಲೆನ ಓಲೆಗರಿತ್ತು ಪ್ರತಿ ಕುಂಬಳೆ ಸೀಮೆಡ್ ತಿಕ್ಕಿನವು ಈ  
ಷಾತೆರೋಗು ಇಂಬುಕೊಪ್ರ್‌ಂಡು. ‘ಕ್ಷಮ್ತ್ಯೆಕ ಚೊಡಾಮುಣ್ಣೆ’ ಇನ್ನಿನ  
ಬಿರುದುದ ಕುಂಬಳೆ ಜಯಸಿಂಹ ಅರಸೆ ಕ್ರ.ಶ. 10ನೇ  
ಶತಮಾನೋಡು ಬರೆಪ್ಪಾಯಿ ಕಾವ್ಯರೂಪೋದ ಬಂಡಿ ಶಾಸನ  
ಕಾಸರಗೋಡು ಮುಟ್ಟು ತಳಂಗೆರೆಡ್ ತಿಕ್ಕಿನವು ಅಕುಲೆನ ಆಡಳಿತ  
ಭದ್ರತಿಗೆಗ್ ಸಾಕ್ಷಿ (ಉಂದು ಕನ್ನಡ ಬಾಸೆಡ್ ಉಂಡು). ಕ್ರ.ಶ.  
12-13ನೇ ಶತಮಾನೋಗು ಸೇರ್ನಿನ ಅನಂತಪುರೋತ್ತು ಶಿಲಾಶಾಸನ  
ತುಳುಬಾಸೆ ಬೊಕ್ಕು ತುಳು ಲಿಪಿಕ್ರ್ ಉಪ್ಪುನ್ನೆಡ್ಲಾವರೋ ಆ  
ಕಾಲೋಡು ತುಳುಬಾಸೆ ಪ್ರಾಬಲ್ಯೋಗು ಬೇದ್‌ಂದ್‌ಂದ್  
ಬಾವಿಪ್ಪೋಲಿ. ಕುಂಬಳೆದ ಅರಸೆ ಜಯಸಿಂಹ (ಕವಿಸಿಂಹ)  
ಮೊಗ್ರಾಲು ಪುತ್ತೊರು ಗ್ರಾಮೋದ ತೆರಿಗೆದ ಪಣವುನು  
ಅನಂತಪುರೋತ್ತು ದೇವರೆಗ್ ದಾನಕೊರಿನ ಸಂಗತಿ ಆ ಶಾಸನೋಡು

ಉಂಡು (ಮುಗ್ಗೇರೆನ ಪುತ್ತು<sup>1</sup> ಇತ್ತಿನ ಳಾರು ಮೋಗರಾಲು ಪುತ್ತೂರು. ಬಾಕುಡೆರ್ ಇತ್ತಿನ ಳಾರು ಬಾಡೊರು. ಮಾಯಿಲೆರ್ ಪ್ರಾಬಲ್ಯೊಡು ಇತ್ತಿನ ಜಾಗೆಗ್ ಮಾಯಿಲಂಕೋಟೆಂದ್ ಪುದರಾಂದ್). ಒಂಜಿ ಕಾಲೊಡು ಮುಗ್ಗೇರ್, ಮಾಯಿಲೆರ್, ಬಾಕುಡೆರ್ ಕುಂಬಳೆ ಸೀಮೆಡ್ ಪ್ರಾಬಲ್ಯ ಪಡೆದಿತ್ತೆರ್. ಮೊಕ್ಕೆನ್ ತುಳುನಾಡ್ ದ ಮೂಲೆರ್ಂದ್ ಪಣೊಲೆ. ಚೋಂಟೆ ಬೆನ್ನೆ ಜೀವನನ್ನೆಲ್ಲಿ ಬೊಕ್ಕ ಆಚರಣೆ ಅರಾಧನೆಲೆಡ್ ನೆಲಮೂಲ ಸಂಸ್ಕೃತಿದ ಮಸ್ತ ಅಂಶೊಲು ಮೊಕ್ಕೆಡ ಇನಿಕ್ಕೂಲಾ ಒರಿದ್ ಬತ್ತಿನ್ನೆನ್ ತೊವೊಲೆ.

ಕ್ರ.ಶ. 18ನೇ ಶತಮಾನೊಡು ಕುಂಬಳೆದ ತೇಡಿಕ್ಕೂವುದ ಪಾತ್ರಿಸುಬ್ಬೆ ಯಕ್ಕಾನೊದ ಪ್ರಸಂಗ ಸಾಹಿತ್ಯ ರಚನೆ ಮಲ್ಲೆ. ಪಾತ್ರಿಸುಬ್ಬೆ ತುಳು ಯಕ್ಕಾನ ಪ್ರಸಂಗೊಲೆನ್ನಾ ತುಳು ಕೀರ್ತನನ್ನಾ ಬರೇತೆ. ಅಂಡ ಅವು ಅಚ್ಚೆ ಆತಿಜ್ಞ. ಆಯೀಡ್ಲ್ ಬೊಕ್ಕ ಸುಮಾರ್ ಮುಪ್ಪತ್ತೆನ್ ಯಕ್ಕಾನ ಕಬಿತ್ತುಲು ಆ ಪರಿಸರೊಡು ಪುಟ್ಟಿಯೆರ್. ಸುಮಾರ್ ನೂತನಪ್ಪತ್ತೆನ್ ಯಕ್ಕಾನ ಪ್ರಸಂಗೊಲೆನ್ ಅಕುಲು ಬರೆಯೆರ್. ಉಂದೊಂಜಿ ದಾಖಿಲೆ. ಸಾಹಿತ್ಯ-ಸಂಸ್ಕೃತಿ ಬುಲೆದ್ ಬರೊಡಾಂಡ ಅರಸ್ತಾನೊದ ಬೆರಿಸಾಯ ಬೊಡು. ಕುಂಬಳೆದ ಅರಸೆರ್ ಸ್ವಂತಃ ಬರೆಯೊಂದು, ಬರೆಪುನಕುಲೆಗ್ ಬೆರಿಸಾಯ ಕೊರೊಂದು ತುಳು ಸಾಹಿತ್ಯ ಸಂಸ್ಕೃತಿನ್ ಬುಲೆಪಾಯೆರ್ಂದ್ ಪಣೊಲೆ. ಕುಂಬಳೆದ ಅರಸುಲೆನ್ ಬುಡ್ಲಾಂಡ ವಿಟ್ಟುದ ಅರಸುಲು ಸಾಹಿತ್ಯ ಸಂಸ್ಕೃತಿದ ಬುಲೆಚಿಲಾಗ್ ಬೆರಿಸಾಯ ಕೊರಿನವು ತೆರಿದ್ ಬಪ್ರ್ಯಾಂಡು.<sup>2</sup>

ಅರಸ್ತಾನೊದ (ಪ್ರಭುತ್ವೋದ) ಬೆರಿಸಾಯೊಡು ತಿಷ್ಟು ಸಾಹಿತ್ಯ ರಚನೆ ಅಪ್ಯಂಡ ಜನೊಕ್ಕುಲೆನ ನಡುಟು - ಜನಮಾನಿಲೆನ ಪ್ರೌತ್ವಾಹೊಡು - ಜನಪದ ಸಾಹಿತ್ಯೋದ ಸೃಷ್ಟಿ ಅಪುಂಡು. ತುಳುಕು ಜನಮಾನಿಲೆನ ಬೆರಿಸಾಯ ಎಡ್ಲೆನೆ ತಿಕ್ಕಿನೆತ್ತೊವರೊ ಜನಪದ ಸಾಹಿತ್ಯೋದ

1. ಪ್ರೋಸತ್ತ್ತಾ ಸಂಖ್ಯೆದೊಡ್ಡು 'ಪುತ್ತು' ಪನ್ನುನ ಪದನಿಷ್ಠತ್ವ ಅಂಡ್ರಾಂದ್ ನನೊಂಜಿ ವಾದೊಲಾ ಉಂಡು (ಪ್ರೋಸತ್ತ್ತಾ > ಪ್ರೋಸ್ತ್ತಾ > ಪುತ್ತು). ಮದ್ದುವಿಜಯೋದ ವ್ಯಾಖ್ಯಾನೊಡು "ಕುದಿಪುತ್ತೂರು" (ಕುದಿ=ಕುದ್ದ; ಎಲ್ಲು) ಪನ್ನುನ ಪ್ರಯೋಗ ಬಪ್ರ್ಯಾಂಡು. ಉಂಡು ಮೋಗ್ಲಾಪುತ್ತೂರು ಆದುಪ್ಪ್ರಾಂಡು ಹೇಜಾವರೊದ ಶ್ರೀ ವಿಶ್ವೇಶ ತಿಘರ್ ತ್ರೀಪಾದೆರ್ ಪ್ರೋಂಚತ್ತಾಯೆರ್ಗ್ ಪಂಡೇರ್ಗೆ. ಪ್ರೋಂಚತ್ತಾಯೆರ್ ಅಯ್ನಾ ಕಾಸರಗೋಡುದ್ದು ತನ್ನಾಯಿ ಕೇರಳೊಡುಪ್ಪ್ರಾನ ಜೆವತ್ತೂರು ಆದುಪ್ಪ್ರಾಂಡು ಉಂಡು ಮಲ್ಲ್ಯಾದೆರ್. ಅಂಡ ಮುದ್ದು, ಬಂಗಾರ, ಬೆನ್ನೆ, ಪುತ್ತೊಳ್ಳಾಂದ್ ಪ್ರರು ಬಾಲೆಲೆನ್ ಮೋಕೆಡ್ ಲೆಪ್ಪುನೆತ್ತೂವರೊ ಪುತ್ತೊಳ್ಳಿ ಪನ್ನುನ ಪುದರ್ ಕ್ರಮೇಣ ಪುತ್ತು (ಪುತ್ತು ಇತ್ತಿನ ಳಾರು ಪುತ್ತೂರು) ಆದುಪ್ಪಿಯರಲಾ ಇಯಾವು.
2. ಇಚ್ಛೆಲ್ಲಾದ ದೊಂಬ ಅರಸುಲೆನ ಕಾಲೊಡು ಸಾಹಿತ್ಯೋಗು ಎಡ್ಲೆ ಬೆರಿಸಾಯ ಒದಗ್ಗಾದ್ ಬ್ಯಾಂಡ್ರಾಂಡ್. ಅಲ್ಲು ಅಸ್ತ್ರಾನ ಕವಿಯಾದಿತ್ತಿನ ಬಾಯಾರ್ ಸಂಕಯ್ ಭಾಗವತೆರ್ ಬರೆಯಿನ ಪಂಚವಟ್ಟಿ, 'ವಾಲಿ ಸುಗ್ರೀವರೆ ಕಾಳಗೊ' ತುಳುತ್ತ ಸುರೂತ ಯಕ್ಕಾನ ಪ್ರಸಂಗೊ ಆದುಂಡು.

ಸೃಷ್ಟಿ ದಿಂಡ ಆತ್ಮಾಂಡ್. ಬೆನ್ನಿ ಬೇಸಾಯೋದ ಸಂದರ್ಭೋಧು ಪಣ್ಣನ ಉರಲ್ ಕಬಿತೋ ಬಾಯ್ದಿರೆಯಾದ್ ಮನ್ನು ರಚನೆ ಆತ್ಮಾಂಡ್. ಅಡವ್ವನಗ, ಗಾಡಿ ದೇರುನಗ ಪಣ್ಣನ ಉರಲ್, ನಟ್ಟಿದ ಕಂಡೋಲೆಡ್ ನೇರಿ ನಡ್ಗಿ ಪಣ್ಣನ ಕಬಿತೋ, ನೇರಿ ದೆಪ್ಪನಗ ಪಣ್ಣನ ಸಂಧಿ ಅಥವಾ ಪಾಡ್ನನ, ಮಯಾಲೋಡು ಉರು ಅನಗ ಪ್ರೊಲುಂಡು ಪ್ರೊತು ಕಳೆಯರ ಪಣ್ಣನ ಎದ್ರಾಕತೆ ಅಜ್ಞ ಕತೆ ಗಾದೆ ನಲಿಕೆದ ಪದೋಕುಲು, ಭೂತೋಗು ಪಣ್ಣನ ಪಾರಿ, ಮದಿಪ್ಪ, ಭೂತೋದ ಅಭಯದ ಪಾತೆರೋ - ಇಂಚ ತುಳುಟ್ಟು ಜನಪದ ಸಾಹಿತ್ಯೋ ಕದಿಕೆ ತಮೆಲುನಾತ್ ಸೃಷ್ಟಿ ಆಯರ ಅಯಿಕ್ಕೂ ಜನಸಮಾಹೋಡ್ ತಿಕ್ಕಿನ ಪ್ರೌತ್ಸಾಹೋನೇ ಕಾರಣ.

ತುಳುನಾಡೋದ ಎಲ್ಲ ಗಾತ್ರೋ, ಪ್ರಾಕೃತಿಕ ವೈಪರೀತ್ಯೋ, ಅಯಿತ್ಯೋಟ್ಟುಗು ತುಂಡರಸರೆನ ನಾನಾ ನಮುನೆದ ಮಿತಿ - ದುಂಬಾಯಿ ಬೇತೆ ಬೇತೆ ಕಾರಷೋಡ್ನಾದ್ ತುಳುಟ್ಟು ಅಭಿಜಾತ ಸಾಹಿತ್ಯೋದ ಸೃಷ್ಟಿ ಬೇತೆ ಬಾಸೆದಾತ್ ಆಯಿಜ್ಞಿ. ಅಂಡ ಸಂಶೋಧನೆಲೆಡ್ ಇತಿನೇಟಿ ತಿಕ್ಕಿನ ಕಾವ್ಯಾಲೆನ್ ತೂಂಡ ತನ್ನ ಮಿತಿಟ್ಟೇ ತುಳುಟ್ಟುಲಾ ಅಭಿಜಾತ ಸಾಹಿತ್ಯೋ ಸೃಷ್ಟಿ ಆಯಿನವು ಗೊತ್ತಾಪುಂಡು.

ತುಳುತ್ತ ಪ್ರಾಚೀನ ಕಾವ್ಯಾಲಾಯಿನ ಕರ್ಣಾಪರವ್, ಕಾವೇರಿ, ಭಾಗವತೋ, ದೇವೀಮಹಾತ್ಮೆ (ಗಡ್ಡಕಾವ್ಯ), ಮಹಾಭಾರತ ಗ್ರಂಥೋಲೆನ್ ನಾಡ್ ಪತ್ರ್ ದ್ ಬೋಳ್ಳಿಗ್ ಕನತ್ತಿನವು ಶ್ರೀ ವೆಂಕಟರಾಜ ಪ್ರಜೀಂಚತ್ತಾಯೀರ್. ನಾಟಿವೈದ್ಯೋದ ಒಂಜಿ ಗ್ರಂಥೋನುಲು ಆರ್ ನಾಡ್ ಪತ್ರ್ ದೆರ್. ಎಡನೀರು ಮತ್ತೊಟುಪ್ರಾನ ಅವು ನನಲು ಚೋಳಿರ್ಗಾ ಚ್ಯಾದಿಜ್ಞಿ.

13-14ನೇ ಶತಮಾನೋಡು ತುಳುಟ್ಟು ಪ್ರೌಢ ಕಾವ್ಯಗ್ರಂಥೋಲು ಬರಿಯರ ಸುರುವಾಂಡ್ ತೆರಿದ್ ಬಪ್ರಾಂಡು. ಪ್ರಾಕೃತಿಕ ವೈಪರೀತ್ಯೋಡ್ವಾವರ ಅವು ಬರಿದ್ ಬತ್ತಾದಿಜ್ಞಿ. ಇತ್ತೇ ನಂಕ್ ತಿಕ್ಕಿನ ಕಾವ್ಯಾಲೆಡ್ ಪ್ರಾಚೀನವಾಯಿನವು ಹರಿಯಪ್ಪ ಪನ್ನನ ಕವಿ ಬರೆತಿನ 'ತುಳು ಕರ್ಣಾಪರವ್'. ಉಂದು ತುಳು ಮಹಾಭಾರತ ಓಲೆಗರಿತ್ತ ಕಟ್ಟುದ ಒಟ್ಟುಗೇ ತಿಕ್ಕ್ಂಡ್. ಮಹಾಭಾರತ ಕಟ್ಟುದ ಅಕೇರಿಡ್ ಉಂದೇನ್ನಾ ಸೇರ್ಪಾದ್ ಕಟ್ಟುದಿತ್ತರ್ಗಾಗೆ. ಉಂದು ಬೇತನೇ ಒಂಜಿ ಕಾವ್ಯಾಂಡ್ ಗೇನೋಗು ಬತ್ತಿನೇನೇ ಅಕೇರಿಗ್.<sup>3</sup> ಅಂಡ ಬಹುತೇಕ ಭಾಗ ತುಟ್ಟಿತವಾದ್ ಪೋದು ತಿಕ್ಕಿನವು ಒಂಜಿ ಭಾಗ ಮಾತ್ರ. ಅಯಿತ್ತ ಅಧಾರೋಡು ಕೆಲವೇಂಜಿ ಅಂಶೋಲು ತೆರಿದ್ ಬಪ್ರಾ:

ಹರಿಯಪ್ಪ ಪಂಡ ವಿಜಯನಗರದ ಅರಸು ಇಮ್ಮಡಿ ಹರಿಹರೆ (ಕಿ.ಶ. 1379-

3. ತುಳು "ಕರ್ಣಾಪರವ್"ದ ಕೆಲವು ಓಲೆಗರಿಲೆನ್ ಅವೇ ಉದ್ದ ಅಗಲೋದ "ಮಹಾಭಾರತೋ" ಓಲೆಗರಿತ್ತ ಅಕೇರಿಡ್ ಕಟ್ಟುದ್ ದೀದಿತ್ತರ್ಗಾಗೆ. ಅವು ಬಂಜೇ ಕಾವ್ಯಾ ಆದುಪ್ಪೊಡೊಂದು ಓದೊಂದು ಪ್ರೋಯಿನ ಪ್ರಜೀಂಚತ್ತಾಯೀರ್ಗಾ ಅಕೇರಿಗ್ ಎತ್ತಾನಗ ಅವು ಬೇತೆ ಕಾವ್ಯಾದ ಭಾಗೋ ಆದುಪ್ಪೊಂದು ಅನುಮಾನ ಬತ್ತಾಂಡ್ಗಾಗೆ. ಹಾಸ್ತಿ ಗೇನೋ ಕೊರುದು ಅಭಾಸ ಮಲ್ಲನಗ "ಕರ್ಣಾಪರವ್" ಬೇತೇಂಡ್ ಗೊತ್ತಾಂಡ್.

1404); ಉಂದೆತ್ತು ಸೂಚನೆ ಅರುಣಾಭ್ಯು ಹವಿನ ತುಳು ಮಹಾಭಾರತೋಡು ತಿಕ್ಕುಂಡು.  
ಅರುಣಾಭ್ಯು ಹರಿಯಪ್ಪನ್ ಇಂಚ ನೆನೆತೊಮುವೆ:

ಹರಿ(ಯ)ಪ್ಪಾ ಸ್ವಪತೀ ತಾ  
ನರಸಾಸ್ವೇ ರಾಚೋಮಿನ್  
ಪರಿಪಾಲಿತ್ತಾಪ್ಪಾ ಭಾರತೋಂಟ್ಯಾತ್ತೋಂಪೆ  
ತೆರಿತ್ತಾ ಸಂಭವ ಪವ್ರೋ  
ಮರುಣಾಭ್ಯು ಏ ವಿರಚಿತೆ  
ಧರಣೀಟ್ಯಾತ್ತಮೇರ್ ಮಾನಿಪ್ರಕಾಣಾಂದೋ?

(ತುಳು ಮಹಾಭಾರತೋ, ಸಂಧಿ-1, ಪದೋ-13).

ಸಮಗ್ರ ಭಾರತ ಕತೆಟ್ಯಾ ಹರಿಯಪ್ಪ ಮನ ಸೋಲ್ತಿನ ಭಾಗೋ ದಾನಶೂರೆ ಅಯಿನ  
ಕರ್ಣನ ಕಥೆ:

ಭಾರತ ಕಥಂತುಳ್ಳೆ  
ಸಾರಾಯೋಮಾ ಉಳ್ಳು  
ಸೂರ್ಯನಂದನ ಪವ್ರೋ ಪಣ್ಣಾಕೇನಂದೆ  
ವಾರಿಜಾಸನ ಭಾಯ್ಯೆ-  
ನೇರ ಪ್ರಾರ್ಥಿತ್ತೋಪ್ಪೆ  
ಯೀರ್ ನಿತ್ತಿರವೋಡು ರಸನಾಗ್ಯಂಟ್ಯಾ|

ಕತೆತ್ತು ಸುರೂಟೇ ಅಯ್, ತಾನ್ ರಾಜನಿತಿಜ್ಞೆ, ಹರಿಯಪ್ಪ ಪನ್ನುನ ಪುದರ್ಬದ  
ಅರಸೆ ಪಂಡ್ಯಾದ್ ಸ್ವಪ್ನವಾದ್ ಪನ್ನೆ ಸೂರ್ಯನಂದನೆ ಅಯಿನ ಕರ್ಣನ್ ಅಜ್ಯನೆ ಗೆಲ್ಲಿನ  
ಕತೆನ್ ಒಂಜಿ ಪ್ರಶ್ನಾತ ಕಾವ್ಯೋ ಅಪಿಲಕ ಬರೆಪೇಂದ್ ಪನ್ನೆ:

ನಿತಿಜ್ಞೆ ಹರಿ(ಯ)ಪ್ಪೇ  
ಭೂತಲಾಧಿಪೆ ತಾನ್  
ಭೀತಿಕೋಂಡ್ಯಾರ್ತ್ತೀ ವಿಷಯೋಂಟೆಂಡ್  
ಸೂತನ್ನಂದನ್ ಪಾಧ್ಯೇ  
ಜೈತಿನಾ ಕಥೇನೀ ಪ್ರ-  
ಶ್ಯಾತೋಮಾವ ರೆಚಿಪ್ಪೇರುಡರಿಂಪುಪ್ಪೆ?  
ಸುರೂಟು ಬರ್ಪನ ಗಣಪತಿ ಸ್ತುತಿ ಇಂಚ ಉಂಡು :  
ಭಕ್ತೀರೇ ಪೆರುಪುಟ್ಟೀ  
ಮತ್ತುವಾರಣ ವತ್ತು  
ಮುಕ್ತೀರ ಹೃದಯಂ ಪ್ರಜ್ಞಲಿಸೋನ್ನಾಪ್ಪೀ  
ರಕ್ತವಣ ಸ್ವರಂಪಾ

ಶಕ್ತಿಸ್ವರ್ತ ಗಜಾಸ್ಯ  
 ಸ್ವತ್ತಮಾನ ಮತಿನಿರೆ ಸುಲಭೋ  
 ಭಕ್ತಿರ್ನಾ ರಕ್ಷಿತುನ ಮದ ಇತಿ ಆನದ ಮೋನೆದಾಯಿನೇ, ಮುಕ್ತಿ ಮಾಗೋಡು  
 ನಡವುನಕುಲನೆ ಹೃದಯೊನು ಪ್ರಜ್ಞಲನೆ ಮಲ್ಲಿಂಚಿ ಕಂಪು ಮೈ ರಂಗಾದಾಯಿನೇ-ಎಂಕ್ ಶಕ್ತಿ  
 ಕೊರು. ಅಂಚನೇ ಎನ್ನ ಕಾವ್ಯಕರ್ಮ ಸುಲಬ ಅಪಿಲಕ ಸನ್ಮತಿ ಕೊರು ಪಂಡ್ಯಾದ್ ಪ್ರಾರ್ಥನೆ  
 ಮಲ್ಲುವೆ.

ಶ್ವೇತಾಭ್ಯ ನಿಲಯೇ-  
 ಶ್ವೇತಗಾತ್ರ ಮನೋಽಜ್ಞ  
 ಶ್ವೇತಾಚಂದನ ಶೈಪೂರಂಟಿಂಜಿಯಾ ದೇವಿ  
 ಶೀತಾಂಶುವದನೆ ಪ್ರ-  
 ಶ್ಯಾತೋಮಾದನ ಕಾವ್ಯ  
 ಭೂತಾಲೋಂಚಡೆಯ ವರ್ಧಿಪವೀ ನಿತ್ಯೋ |  
 ಚೋಲ್ಲು ಕಮಲೋಡು ಉಪ್ಪನಾಳೇ, ಚೋಲ್ಲು ಬಣ್ಣೋದ ಸುಂದರಿಯೇ, ಗಂಧ  
 ಚೋಕ್ಕ ಪೂಕ್ಕಲೆಡ್ಡು ತೋಭಿಪ್ಪುನ ದೇವಿಯೇ, ಚಂದ್ರವದನೇ, ಎನ್ನ ಕಾವ್ಯ ಭೂತಳೋಂಟು  
 ಪ್ರಶ್ಯಾತ ಅಪಿಲಕ ಮಲ್ಲು ಪಂಡ್ಯಾದ್ ಕವಿ ನಟಿಂಬುನುವೆ.

ಕವಿ ರತ್ನಾಕರ ವರ್ಣ 'ಭರತೇಶ ವೈಭವ'ದ್ ಅಯ್ಯಯ್ ಎಂಚ ಪೂರ್ವಾಂಡೆಂದು  
 ತುಳುವರು ಮೈಯುಬ್ಬಿ ಕೇಳಬೇಕಣ್ಣು'ಂದ್ ಪಂಡಿಲಕ ಹರಿಯಪ್ಪೆ 'ಅವಾವೆಂದನಾ  
 ಕಾವ್ಯಶಾರ್ವಿತುತ್ತಮೇರ್' ಪುಗರುವಿಲಕ ತನ್ನ ಕಾವ್ಯ ಚೋಡೊಂದು ಪನ್ನೆ:

ದೇವೇಂದ್ರಾತ್ಮ ಜೆ ಕಣಾನ್  
 ಭೋವರಂಟ್ ಜಯೀತಿ  
 ಭಾವೋ ವಿಸ್ತು ರಿಪುಪ್ಪೆ ತುಳು ಭಾವೇಂಟ್  
 ಅವಾವೆಂದನ ಕಾವ್ಯ  
 ಶಾರ್ವಿತುತ್ತಮೇರ್ ಸಂ-  
 ಭಾರ್ವಿತುಲ್ಲಿ ತರಂತಿದಳಿಸ್ವ (ನಿಳ್ಳೆ) |  
 ಅಂಶಗಣ ಷಟ್ಪದಿಡ್ ಸುರುವಾಪುನ ಕಾವ್ಯ ದುಂಬು ಪೋಯಿಲಕ್ಕನೇ  
 ಮಲ್ಲಿ ಕಾಮಾಲೆ, ತರಳೆ, ದೀಪ್ಮಂತೋಟಕ ಇಂಚ ಬೇತೆ ಬೇತೆ ವೃತ್ತೋಲೆಡ್ ಸಾಗುಂಡು.  
 ದುರದೃಷ್ಟಿ ಪಂಡ, ಈ ಕಾವ್ಯೋದ ದುಂಬುದ ಭಾಗ ಒಂಜಿಲಾ ತಿಕ್ಕಾದಿಜ್ಞಿ.

ಹರಿಯಪ್ಪೆ ಈಕೊಂಜಿ ಪೌರ್ಣ ಕಾವ್ಯ ಬರೆಯೋಡಾಂಡ ಆಯಗ್ ದುಂಬು  
 ಮಹಾಕಾವ್ಯಲು ಬತ್ತಾದುಪ್ಪೊಡು. ಮಹಾಕಾವ್ಯ ಬರೆಯೋಡಾಂಡ ಬಾಸೆಲಾ ಕಾವ್ಯ ರಚನೆದ  
 ನಡಕ್ಕೆಲಾ ಹದ ಆದುಪ್ಪೊಡು. ಅಯಿತ್ತ ಸೂಚನೆಲಾ ಕಣಾಪವ್ರೋಡು ತಿಕ್ಕಂಡು:

ಮೇದಿನೀ ತುಳೆಯಲ್ಲಿ

ಭೂದೇವಾಧಿಪರೆ ಶ್ರೀ

ಪಾದ ಧೂಳಿನಿ ಮೂರ್ದ್ವಿಚಿಜಿಯೋಂಡ್ವ್ಯಾ

ಅದಿತ ಕವಿಕುಳೆ

[.....]

ನಾದಿತ್ಯಾತ್ಮಜನ ಪಾಥನ ಸಂಗ್ರಹಂ|

ಹರಿಯಷ್ಟಾ ದುಂಬು ಅದಿ ಕವಿಕುಳು ಆದ್ ಪೂತೇರ್. ಮಹಾಭಾರತ ಕಾವ್ಯದ ಪ್ರಾರ್ಥಕವಿ ಸ್ತುತಿಚ್ಛಾ ಗುಡ್ಡೆದರಾಯಿ ಪನ್ನನ ಕವಿ ಮೂರಿ ಕಾವ್ಯ ಬರೇತೆ ಪಂಡ್ವಾದ ತೆರಿದ್ ಬಪ್ರಾಂಡು. ಆ ಮೂರಿ ಕಾವ್ಯಲು ‘ರುಕ್ಷಿಣೀ ಸ್ವಯಂವರ’, ‘ಕೀರ್ತಕವಥೆ’ ಚೊಕ್ಕು ‘ಭಾಣಾಸುರ ವಥೆ’. ಅರುಣಾಭ್ಯೇ ತಾನ್ ಶಂಕರನಾರಾಯಣ ನಾಣಿಲ್ಕೃತಿಯಿ ಪನ್ನನ ಕವಿನ ಶಿಷ್ಯನ ಶಿಷ್ಯೇಂದ್ರ ಪನ್ನೇ. ಅಂಚ ಶಂಕರನಾರಾಯಣ ನಾಣಿಲ್ಕೃತಿಯಿ ಪನ್ನನ ಕವಿ ಅರುಣಾಭ್ಯಾಗಾಲು ದುಂಬುದಾಯೇಂದ್ರ ಗೋತ್ತಾಪುಂಡು. ಚೊಕ್ಕು ಪುದರ್ ಗೋತ್ತಿಜ್ಞಾಂದಿನ ಒರಿ ಕವಿ ‘ಅಂಬರೀಷೋಪಾಶ್ಯಾನ’ ಪನ್ನನ ಒಂಜಿ ಕಾವ್ಯ ಬರೇತೇಂದ್ರಾಲು ಅಲ್ಲ ಗೋತ್ತಾಪುಂಡು. ಕನಿಷ್ಠ ರಡ್ವಾ ರಾಮಾಯಣ ಬರೇತಿನ ಕವಿಕುಳುಳ್ಳೇರ್ಂದ್ರಾಲು ಪದ್ಮೋದ ಆಧಾರೋದೇ ತೆರಿದ್ ಬಪ್ರಾಂಡು:

ತೆಳಿವುಳ್ಳಕುಳು ಭೂಮಿ

ತುಳ್ಳೆ ರಾಮಾಯಣ ಕಾವ್ಯ

ತುಳು ಭಾಷೆ ಕವಿಕುಳು ವಿಸ್ತೃತಿರೆ ಯೇರ

ಅಳಿಯೇನಾಕುಳೆ ಪಾದ

ನಳಿನೋಂತಾ ಮಧುಪುಣೈಯೆಚ್ಚ್ರ ಭಾರತಕಾವ್ಯ ರಚಿಯಾಪ್ತಿಪ್ರೇ.

ಉಂದೆನ್ ಮಾತ ಒಟ್ಟುಗು ಲೆಕ್ಕೆ ಪಾಡ್ವಾಂಡ ಹಿರಾಕ್ಾದ ತುಳುಟ್ಟು (ಪಳಂತುಳು) ಕಮ್ಮಿ ಪಂಡ್ವಾಂಡ ಹದ್ವಾರಾದ್ ಕಾವ್ಯಲು ರಚನೆ ಆದುಪ್ರೋಡ್ವಾಂದು ಪ್ರಣೇಂಡತ್ತಾಯೀರ್ ಪನ್ನೇರ್.

ಪಳಂತುಳುತ್ತ ಮುಶ್ವಿವಾಯಿನ ಒಂಜಿ ಕಾವ್ಯ ಅರುಣಾಭ್ಯೇನ ‘ತುಳು ಮಹಾಭಾರತೋ’. ಇಂಬ್ಯೇನ ಕಾಲೋ ಕ್ರ.ಶ. 1383 ಪಂಡ್ವಾದ್ ತೆರಿದ್ ಬ್ಯೇದ್ವಾಂಡ್. ಕುಮಾರವ್ಯಾಸ ಭಾರತೋನು ಆಧಾರವಾದ್ ದೀದ್ ಅರುಣಾಭ್ಯೇ ಭಾರತಕತ್ತನ್ ಸಂಗ್ರಹಾನುವಾದ ಮಲ್ಲಾದೆ. ಕೆಲವು ಮೈಟ್ ಭಾವಾನುವಾದೋ, ಕೆಲವು ಮೈಟ್ ಸಂಗ್ರಹೋ, ಕೆಲವು ಮೈಟ್ ಸೋತಂತ್ರವಾದ್ ರಚನೆ ಮಲ್ಲಾದ್ ಒಟ್ಟು 1657 ಪದ್ಮೋಲೆಡ್ ಮಹಾಭಾರತೋದ ಕತೆ ಪನ್ನೇ. ಬಾಸೆದ ಸೇಬಿ, ಸಗ್ರಿ ಚೊಕ್ಕು ವರ್ಣನೆದ ಬಸಿರೋ ಈ ಕಾವ್ಯದು ನಗತ್ತ್ವ ತೋಚುಂಡು. ಕುಮಾರವ್ಯಾಸ ಭಾರತೋದು ಉಪ್ಪುನ ಬರಾವತ ನೋಂಬಿದ ಕತೆ ಪ್ರಕ್ಷಿಪ್ತ ಪ್ರಣ್ವಾನ ಕೆಲವು ವಿದ್ವಾಂಸೆರೆನ ಅಭಿಪ್ರಾಯೋನು ಅತ್ಯಾಂದ್ ಮಲ್ಲಿನವು ಅರುಣಾಭ್ಯೇನ ಕೃತಿ. ಕುಮಾರವ್ಯಾಸನ ಕಾಲೋಗು ತೀರ ಮುಟ್ಟು ಇತ್ತಿನ ಅರುಣಾಭ್ಯೇ ಕುಮಾರವ್ಯಾಸನ್ ಅನುಸರಣೆ ಮಲ್ಲಾದ್ ತನ್ನ ಕಾವ್ಯ

ಬರೆಯಿನೆಡ್ದುವರೋ ಬಿರಾವತ ನೋಂಫಿದ ಕತೆ ಪ್ರಕ್ಕಿಪ್ತ ಅಶ್ವಂಧ್ ಗೊತ್ತಾಪುಂಡು. ಬಿರಾವತ ನೋಂಫಿನ ಕತೆಕ್ಕೂ ಅರುಣಾಭ್ಯೇ ಬೇತನೇ ಒಂಜಿ ಸುರ್ಫ ಕೊರೆ. ಮೂಲೆಂದು ಮೂಜಿ ಸಂಧಿಲೆದ್ದೂ ಬಿನೂತೆಬಿವ ಭಾಮಿನಿಲೆದ್ದೂ ಪಸೆದಿನ ಕತೆನ್ ಒಂಜೇ ಸಂಧಿದ್ದೂ ನೂತ ಪದಿನ್ನೇನ್ ಪದ್ಮೋಲೆದ್ದೂ ಅರುಣಾಭ್ಯೇ ಸಂಗ್ರಹ ಮಲ್ಲಾದ್ ಪನ್ನೆ. ಸಂಧಿ ಸುರುವಾಟಿನ ರೀತಿ, ಮುಕ್ತಾಯೆದ ಕ್ರಮ, ಸಂಧಿದ ಒಟ್ಟು ಗಾಕ್ಕೂ ಉಂದು ಮಾತ ಆ ಭಾಗೋಗು ಅಯ್ಯಿ ಕೊರಿನ ಪ್ರಾಧಾನ್ಯತೆನ್ ತೋಚಿಪ್ಪಾಪುಂಡು.

ಚಿಟ್ಟುಪಾಡಿ ಬೀದ್ದಾದ ಮೂಡಿಲ್ಲಾರ್ ಬೋಕ್ಕು ನಿಡಂಬೂರ್ ಬೀದ್ದಾದ ನಿಡಂಬೂರ್ ಪಣ್ಣನ ಇವೆರ್ ಅರಸರೆನ ಅನುಗ್ರಹೆಂದು ತನ್ನ ಕಾವ್ಯಕಮಲೋ ಅರೆಲ್ಲಾ ವಿಕಸಿತ ಅವಡ್ ಪಂಡ್ದಾದ್ ಕವಿ ಪನ್ನೆ. ಈ ಪ್ರದೇಶೋದ ಕೊಡವೂರುಡು (ಪಿರಾಕ್ಕಾದ್) ಈ ಪ್ರದೇಶೋನು ಕುಡವೂರುಂದು ಲೆತ್ತೂಂದಿತ್ತೆರ್) ಕವಿ ಈ ಕಾವ್ಯನು ರಚನೆ ಮಲ್ಲೇಂದ್ ಗೊತ್ತಾಪುಂಡು:

ಕುಡವೂರುಟುದಿಯೀತೀ  
ಮೃಡರಾಮ ಚರಣಾಭ್ಯಂ-  
ತಡಿಟುಳ್ಳಾ ಪೂಡಿ ನಿಂಜೊ ಮುಡಿತೋಂಡ್  
ಉಡರೀಪ್ಪುಪ್ಪೆನ್ ಕಾವ್ಯೋ-  
ಮುಡೆಟೆಂಕೊಂಜುಡವು ವ-  
ತೆಡೆಪಂತೀ ಪರಿಶೇ ರಕ್ಷಿಪಿಲೆ ಸ್ವಾಮಿ (ಸಂಧಿ-1, ಪದೋ-3).

ಕುಮಾರವ್ಯಾಸೆಡ್ದ್ ಕಾವ್ಯಾದ ವಸ್ತು ಬೋಕ್ಕು ಸ್ವಾತ್ಮ ಗೆತ್ತೋಂಡೆಲಾ ವಣಿನೆಲೆದ್ ಬೋಕ್ಕು ನಿರೂಪಣೆದ್ ಅರುಣಾಭ್ಯೇ ಸ್ವಂತಿಕೆ ತೋಚಿಪ್ಪಾಪೆ. ತುಳುತ್ತ ಒಂಜಿ ಸೋತಂತ್ ಕಾವ್ಯಾ ಅದ್ ತನ್ನ ಕಾರ್ಣಾದ್ ಉಂಟುನ ಯೋಗ್ಯತೆನ್ ‘ತುಳು ಮಹಾಭಾರತೋ’ ಪಡೆದ್ದಾಂಡ್. ತುಳು ಬಾಸೆದ ಸಬಿ, ರಿತಿ, ಸಮೃದ್ಧಿ ಬೋಕ್ಕು ಸಾಹಿತ್ಯ ರಚನೆದ ತಾಂತ್ರಿಕ ಸೋತಂತ್ರತೆನ್ ಉಂದು ತೋಚಿಪ್ಪಾಪುಂಡು.

ಕುಮಾರವ್ಯಾಸೆನ ಕತೆಡ್ದ್ ಬಿನ್ನವಾದುಪ್ಪನ ಅರುಣಾಭ್ಯೇನ ಬಿರಾವತೋ ನೋಂಫಿದ ಕತೆ ಇಂಚೆ ಉಂಡು:

ವೇದವ್ಯಾಸರೆ ಉಪದೇಶ ಪ್ರಕಾರೋ ಗಾಂಥಾರಿ ಮಣ್ಣಾದ ಆನೆನ್ ಮಲ್ಲಾದ್ ಪೂಜೆ ಮಲ್ಲುವಲ್ಲ. ಮಾತ ಬಂಧುಲೆಗ್ಗಾಲಾ ಹೆಣಿಕೆ ಇಶ್ವರ್ಣಂಡ್. ಕುಂತಿಗ್ಗ ಇಜ್ಞಾಂಡ್. ಉಂದೆಡ್ದ್ ಆಲೆಗ್ಗ ತಡೆಯರ ತೀರಂದಿ ಬೇಜಾರ್ ಅಂಡ್.

ಮುಕ್ಕೊ ಕೋಡ್ ಸ್ವಾ ದುಃಖಿತ್ ಪಾಡಿತ್ ರೋ ಕುಂತೀ ಭಗವೇತಿ  
ಶಿಖಿನಂದೊ ಮುರೀಪ್ಪರು ಬಂಜಿತ್ತ್ ಶೋಕಾಗ್ನಿಯುದಿತ್  
ಸುಖೊ ಮಾಜಿರ್ ತಳಾಗಿ ತುಡೆಗ್ಗಾಸ್ವಲಾ ಗಾಂಥಾರಿ ಸಮಥ್  
ಸಂಶಿ ಕೊಳಿದನೆತ್ತೆನ ಬಾಲೆಕುಳೀ ಬಲೆಲೊ ಕುಂಡ್ ಸ್ವಾಷೇನ್ಯ

ಪಾಂಡವರ್‌ ಬತ್ತುದ್‌ ಅಪ್ಪೆನ ದುಕ್ಕೊಗು ಕಾರಣ ಕೇಂಡರ್‌. ಕುಂತಿ ಪಂಡೋಲು. ಅಪಗ ಅಚ್ಚನೆ ಕೋಪ್ಪೊಡು ‘ನಿಕ್ಕು ಮಣ್ಣುದ ಅನೆ ದಾಯಿ? ಯಾನ್ ಇಂದ್ರೆನ ಬರಾವತೋನೆ ತಪ್ಸಿದಾತ್‌ ಕೊಪ್ಪೆ’ ಪನ್ನೆ:

ಇಂದ್ರನ್ ಗಜರಾಜನ ಕಲ್ಪಕೋಮಾ ಸುರದೇಮುವಿ ಕೂಡ  
ಮಂದಿರನೆ ತಪ್ಪೋವೆ ಚೂಲೆ ನಮೂ ರಾಜಾಂಗಣಂ ಕಾವ  
ಸಂದೇಹಿಪನೇ ಸುರೆರಾ ನರೆರಾ ಒಹುಮಾನಿಪಿನಂದೊ  
ಅಂದಾಕವನೆಪ್ಪುಟಿ ಮಿತ್ತು ಕೇನಾ ಬಿರು ಪತ್ತಯೆನೆಂದೆ  
ಈತ್ ಪಂಡಾದ್ ಇಂದ್ರಗ್ ಒಂಜಿ ಓಲೆ ಬರೆದ್ ಅವೆನ್ ಒಂಜಿ ಪಗರಿದ ಪಿರಾವುಗು  
ತಿಕ್ಕುದ್ ಸ್ವಗೋಗು ಬುಡಿಯೆ. ಇಂದ್ರ ಪಗರಿಗ್ ತಿಕ್ಕುಯಿನ ಓಲೆನ್ ದತ್ತುದ್ ಓದಿಯೆ.  
ಅಯಿಟ್ಟು ಬರಾವತೋ ಮಾತ್ರ ಅತ್ತು ಕಾಮಧೇನು, ಕಲ್ಪವೃಷ್ಣೋ, ಸತ್ಯಿಗೆ, ಆಯುಧೋ, ದಾಸೀ  
ಜನೋಕುಲು ಮಾತಲಾ ಕಡಪ್ಪಡುತು ಕೊರೋಡೊಂದು ಬರೇತುಂಡು. ಅಯಿಕ್ ಇಂದ್ರ  
“ಪ್ರೋಮಂಕಾ ಪೃಥ್ವಿವೀಕ ತೆರ್ವಟೆ ತಾನೆ ಆಕವಡ್” ಪಂಡಾದ್ ಓಲೆಗ್ ಜವಾಬು ಕೊಪ್ಪೆ.

ಅಯಿಕ್ ಅಚ್ಚನೆ ಸ್ವಗೋಡ್ದು ಬೂಮಿ ಮುಟ್ಟುಲ್ ಪಗರಿದ ಮುಟ್ಟುಲ್ ಮಲ್ಲಾದ್  
ಕೊಯೆ. ಆ ಮುಟ್ಟುಲ್ ಡ್ಡು ಬರಾವತೋದ ಒಟ್ಟುಗು ಇಂದ್ರೆನ ಸಮಸ್ತ ಭಂಡಾರೋಲಾ  
ಜತ್ತುದ್ ಒಪ್ಪಂಡು. ಕುಂತಿ ಮೀದ್ ಮಡಿಕುಂಟು ತುತ್ತುದ್ ಪಲ್ಲುಂಕಿಡ್ ಕುಲ್ಲುಂದು  
ಗಾಂಥಾರಿಗ್ ಪಣಿಯರ ಪ್ರೋಪಲ್. ಉಂದು ಸವತಿಯರ್ದು ಮಜ್ಜರೋದ, ಪ್ರೋಪ್ಲೆಟಿದ  
ಸ್ವಭಾವೋಗು ಒಂಜಿ ರೂಪಕಾತ್ಮಕವಾಯಿನ ಕತೆ. ಅಂಡ ಈ ಭಾಗೋಡು ಅರುಣಾಬ್ಜೆ ಉಂದೆನ್  
ತುಳುನಾಡ್ ಒಂಜಿ ಜನಪದ ಕತೆತ್ತಲಕ ಸ್ವೋಪಜ್ಞವಾದ್ ಪಣೋಂದು ಪ್ರೋಪೆ.

ಪುರಾಣ ಕತೆಕ್ಕು ವಾಚನ ಮಲ್ಲಿಯರ ಉಪ್ಪುನವು. ಒರಿಯೆ ಪಣೋಡು; ಬಾಕಿ  
ಇತ್ತಿನಕುಲು ಕೇನೋಡು. ಶ್ರಾವ್ಯ ಪರಂಪರೆದ್ ಬತ್ತಿನ ಪುರಾಣಕತೆಕ್ಕೆನ್ ಪಣಿಯರ್ದು  
ಭಾಗ್ಯ ಬೋಡು. ಅಂಚಾಂಡ ಪ್ರಣ್ಯ ಒಪ್ಪಂಡುನ್ನಿನ ನಂಬಿಕೆ ಉಂಡು. ಆ ಫಲಶ್ರುತಿತ  
ಪದ್ಯ ಇಂಚ ಉಂಡು:

ರಾಯ ಕೇಳಿಲನೀ ಕದೆ ಮನಭಕ್ತಿಟಾಸ್ವದ್ಸ್ವೇಷಿನಿನ್ ಶ್ರೀಯ  
ಸೌಖ್ಯೋದು ಯಶಸ್ ಶೋಭನೋ ಸಂಪದೋಂಕುಳು ಸೇರುಪ್ರೋ  
ಪ್ರಿಯೋಮಚ್ಚತ ಕೇವಲಾಯಟ ಹಣಿತ್ ತುಣಿಸ್ವಪರ್ ಸೇರು  
ಅಂತ್ಯತೆಟಾಯೆ ಶ್ರೀ ಹರಿಣಾಡ ಕೂಡುವೆ ನಿಶ್ಚಯಂ |

ಈ ಪದೋಡು ಈ ಕಥೆನ್ ಭಕ್ತಿಪ್ರಾವಕವಾದ್ ಕೇಂಡಿನಾಯಗ್ ಶ್ರೀ ಸೌಖ್ಯೋ  
ಯಶಸ್ ಮಂಗಳೋ ಸಂಪತ್ತು ಸೇರುನವತ್ತಾಂದ ಅಚ್ಚತ್ಗ್ ಆಯಟ ಏಪ್ಪೊಲಾ ಸಂಕೋಷುಲಾ  
ಸಂತೃಪ್ತಿಲಾ ಉಪ್ಪು, ತನ್ನ ಅಂತ್ಯಕಾಲೋಡು ಅಯೆ ಸಾಯುಜ್ಯ ಪಡೆಪೆ ಪನ್ನು ಫಲಶ್ರುತಿ  
ಉಂಡು.

ಅರುಣಾಬ್ಜೆ ತನ್ನ ಕಾಪ್ರೋಡು ದಿಂಜ ಪ್ರೋಸ ಶಬ್ದೋಲೆನ್ ಒಳಕೆ ಮಲ್ಲಾದ್.

ಉದಾರ್ಮಗ್ರಂಥಾಲು (ಪ್ರತಿಭಾಣ; ಮರುಪಗರಿ), ಪಜಿವೋದರ್ (ಅಜ್ಞಾನಿಲು), ಕಾಟಾಳೇರ್ (ಕಿರಾತೆರ್), ಕಾಟಗ್ನಿ (ಕಾಗ್ನಿಚ್ಚು) ದುಂಬಾಯಿ ಪದೊಕ್ಕುಲೆನ್ ತೂರ್ವೆಲಿ.

ಅರುಣಾಭ್ಯನ್ ವಸಂತಿಮತು ವರ್ಣನೆ ಮನಸ್ಸಾಗ್ರಂಥಾಲು (ಪ್ರತಿಭಾಣ; ಮರುಪಗರಿ), ಪಜಿವೋದರ್ (ಅಜ್ಞಾನಿಲು), ಬಸ್ಸಿಗ್ರಂಥಾಲು (ಪ್ರತಿಭಾಣ; ಮರುಪಗರಿ), ಮಂದಾನಿಲ ಬೀಜ್ಞಾದ್ರಾ ದೊಂಬು ಒರ್ವಾನಗ ದೃಮುದೆಲುಲು ಚಿಗ್ರಾಂಥಾಲು:

ಸೀತೋ ಪೂರ್ಣಾಂಶಾ ಮೆಲ್ಲ  
ಜಾತೋ ಮಾಸ್ಯಾಂಶಾದಾಗೋ  
ಕಾತ್ಯಾಂಶಾಸ್ಯಾಂಶಾಪೇಕ್ಷ್ಯಾ ಮರಕೆಂಯ್ಯಾ |  
ಆತ್ಮಾ ಕಿರಣೋಂಕು  
ಖಾತಲಾ ಪೂರ್ವಿಯಾಯೋ  
ಭೂತಲೋಂಟ್ ವಸಂತೆರ್ ತನ್ನಾಪ್ರೂ ||

ಅರುಣಾಭ್ಯನ್ ‘ತುಳು ಮಹಾಭಾರತೋ’ ಕುಮಾರವ್ಯಾಸನೆ ಕೃತಿತ್ತು ಪಡಿನಿರೆಲಾಂಡಲ್ಲಾ ಬಾಸೆ ವರ್ಣನೆ ಚೋಕ್ಕು ಕತೆತ್ತು ಪರಿಸರೋದ ಧೃಷ್ಟಿಡ್ರಾ ತುಳುನಾಡ್ರಾದವೇ ಆದುಂಡು.

ಪಳಂತುಳುಟ್ಟಪ್ರ್ಯಾಣಾ ನನೋಂಜಿ ಮುಖ್ಯವಾಯಿನ ಕೃತಿ ‘ತುಂಗ ಕುಲೋಂತಾ ವಿಷ್ಟ್ಯಾ’ 17ನೇ ಶತಮಾನೋಡು ಬರೆಯಿನ ‘ಶ್ರೀ ಭಾಗವತೋ’. ಉಂದೆನ್ನಾಲ್ಲಿ ವೆಂಕಟರಾಜ ಪುಣೀಂಚತ್ತಾಯೀರೇ ನಾಡ್ರಾಪತ್ತಿಯೀರ್. ಈ ಅಪರೂಪೋದ ಕೃತಿ ಮಧ್ಯಾರುದ ಶರಭಾಯೀರ್ನ್ ಇಲ್ಲಲ್ಲಾ ಅರೆಬರೆಯಾದ್ರಾ ತಿಕ್ಕೋಂಥಾ. 1984ರ್ ಉಂದೆನ್ನಾಲ್ಲಿ ಕುಡಲದ ವಿಶ್ವವಿದ್ಯಾನಿಲಯೋ ಪ್ರಕಟ ಮಲ್ಲೋಂಥಾ. ‘ಶ್ರೀ ಭಾಗವತೋ’ಡು ಪಿರಾಕ್ರಾದ ಸೆಂಬಾಲು, ನುಡಿಗುಟ್ಟುಲು, ವ್ಯಾಕರಣ ರೂಪೋಲು ಉಲ್ಲಾ. ತುಳು ಬಾಸೆದ ಪಾರ್ಶೀನ ರೂಪೋನು ನಿಧಾರ ಮಲ್ಲಿಯರ, ದ್ವಾರಿದ ಪರಿವಾರೋಡು ತುಳುಬಾಸೆದ ಸ್ಥಾನೋನು ನಾಡ್ರಾಪತ್ತಿಯರ ಅಂಚನೆ ಮೂಲದ್ವಾರಿದೆ ರೂಪೋ ನಿಧಾರ ಮಲ್ಲಿಯರ ಉಂದು ಅಮೂಲ್ಯವಾಯಿನ ಆಧಾರಗ್ರಂಥವಾದುಂಡು.

ಮೂಲ ಸಂಸ್ಕಾರ ಭಾಗವತೋಡು 12 ಸ್ತುಂಧೋಲು ಇತ್ತೋಂದ್ರಾ ಒಟ್ಟುಗ್ರಂಥಾಲು 18 ಸಾವಿರೋ ತ್ಯೋಜೋಲು ಉಲ್ಲಾ. ಕನ್ನಡ ಕವಿ ಜಾಟುವಿಶ್ವಲನಾಡೆ ಬರೆಯಿನ ಭಾಗವತೋಡು ಸುಮಾರ್ 12 ಸಾವಿರೋ ಭಾಮಿನಿ ಷಟ್ಪದಿಲು ಉಲ್ಲಾ. ಕನ್ನಡ, ಸಂಸ್ಕಾರ ಈ ರಡ್ಡ್ಯಾ ಭಾಗವತೋನ್ನಾಲ್ಲಿ ದುಂಬು ದೀರ್ಘ, ಅಯಿನ ಆಧಾರೋಡು ಬರೆಯಿನವು ತುಳು ಭಾಗವತೋ. ಆಂಡ ತುಳು ಭಾಗವತೋಡು ನಂತ್ರ ತಿಕ್ಕಿನವು ಮೂಜಿ ಸ್ತುಂಧೋ ಮಾತ್ರ.<sup>4</sup> ಈತೆಗೇ ಸುಮಾರ್ ರಡ್ಡ್ಯಾ ಸಾವಿರೋ ಪದೋಲ್ನಾತ್ ಮಲ್ಲೆ ಉಂದು ಬುಲೆತ್ತಾಂಥ್ರಾಂಥ್ ಪುಣೀಂಚತ್ತಾಯೀರ್ ಪನ್ನೋರ್.

ಕನ್ನಡೋಡು ಹಳಗನ್ನಡ ಇತ್ತಿಲಕ ಈ ಕಾವ್ಯೋಡು ಗಳಿಸಿನವು ಆ ಕಾಲೋದ ಸಾಹಿತ್ಯಕ ತುಳು. ಉಂದೆನ್ನಾ ‘ಪಳಂತುಳು’ (ಪರತ್ತುತುಳು) ಪಂಡ್ರಾದ್ರಾ ಲೆತ್ತೋದೆರ್. ಈ ಕೃತಿ ಆ ಕಾಲೋದ ಕನ್ನಡ ಕಾವ್ಯ ಸಂಪ್ರದಾಯೋಗು ಅನುಸಾರವಾದ್ರಾ ತುಳುತ್ತ್ವ ಬರೆಯಿನ ವಿಸ್ತೃತರವಾಯಿನ ಒಂಜಿ ವರ್ಣಕ ಕಾವ್ಯೋ.

ತುಳುಬಾಸೆಡ್ ಉಂಡೊಂದು ಈ ಕೃತಿನ್ ಏರ್ಲೂ ಸಸಾರ ಮಲ್ಲಿಯರ ಬಲ್ಲಿಂದ್  
ವಿಷ್ಣುತುಂಗೆ ಪಣ್ಣೇ:

ವೇದೋಂಕುಳೆ ಸಾರೋ ಪಿನ್ ಪ್ರಿಜನೋ ತುಳು ಭಾಷೆಂದುವೆಂದ್

ಶೇದೀಪ ನನೆಪ್ರೋಡು ಸೂಕ್ಷ್ಮಿಪ್ರಿಚಾ ತೊ ವಟ್ಟಿಯೆನ್ ಪ್ರಿ |

ವಾದಂತುಳೆಯಂಡಾ ವಿಕಲ್ಪಮತೀಯಯೆನಂದೋಮೆ ನಿತ್ಯೋ

ಶ್ರೀ ದೇವಕಿನಂದನ ಲೀಲೆಕುಳೀ ಕತೆಕೋತ್ತಾರಣ್ ಭೇದೋ ||

ಈ ಕಾವ್ಯ ತುಳು ಬಾಸೆಡ್ ಉಂಡೊಂದು ವೇದಸಾರೋನು ತೆರಿನ ಜನೋಕುಳು  
ಸಸಾರ ಮಲ್ಲಿರ ಬಲ್ಲಿ. ಬಾಸೆ ಒವ್ವಾಂಡ ದಾನೆ? ಅಯಿಟ್ಟ್ ನೆಗತ್ತೂತೋಜುನ ಅತೋ  
ಮುಖ್ಯ. ಸಂಸ್ಕೃತೋಡು ‘ವಟ್ಟಿ’ ಪನ್ನಿನ್ನೆಕ್ ತುಳುಟ್ಟ್ ‘ಸೂ’ಂದ್ ಪನ್ನೋ, ಅತೋ. ಸಚ್ಯೋ  
ಬೇತೆ ಬೇತೆ ಅಂಡ ವಸ್ತು, ಅತೋ ಬೇತೆ ಬೇತೆ ಆಯರ ಸಾಧ್ಯ ಉಂಡೋ? ಅವ್ಯೋ ರೀತಿ  
ತುಳು ಬಾಸೆಡ್ ಇತ್ತೋಂಡಲಾ ಉಂದೆಟ್ಟ್ ಉಪ್ಪುನಿ ಸಿರಿಕಿಟ್ಟ್ ದೇವರ್ಥ್ ಕತೆ. ಕತೆಕ್ಕೋ ಭೇದೋ  
ಇಜ್ಞಿಂದ್ ವಿಷ್ಣುತುಂಗೆ ತುಳುಟ್ಟ್ ಬರೆತಿನ್ನೆಕ್ ಸ್ವಾಪ್ನಿಕರಣ ಕೊಪ್ಪೆ.

ವಿಷ್ಣುತುಂಗೆನ ಕಾಲೆಡು ತುಳುಟು ಸಾಹಿತ್ಯ ಬರೆಪುನ ಪ್ರಯತ್ನ ಸುರುವಾತ್ತಾಂದ್ ಅಂದ್  
ನಮ ಗ್ರಹಿಪ್ರೋಲಿ. ಅಯೆನ ಅಪ್ಪೆ ಬಾಸೆ ಕನ್ನಡೋ ಅಂಡಲಾ ತುಳುಟ್ಟ್ ಅಯೆ ‘ಶ್ರೀ ಭಾಗವತೋ’  
ಬರೆಯಿನ್ನೆನಾ ತುಳುವೆರ್ ಪ್ರಗರೋಡು.

‘ಶ್ರೀ ಭಾಗವತೋ’ಡು ಬರ್ಪನ ಕೆಲವು ಭಾಗೋ ರಸಾದ್ರವಾದುಂಡು. ಮಹಾಭಾರತ  
ಯುದ್ಧ ಮುಗಿದ್ ಕೃಷ್ಣ ದ್ವಾರಕೆಗ್ ಪ್ರೋದ್ ಮುಟ್ಟಗ, ದೂತೋ ಆ ಸುದ್ರಿನ್ ಉಗ್ರಸೇನಾದಿ  
ಬಂಧುಲೆಗ್ ತೆರಿಪಾಪುನ ಸಂದಭೋ ಕಾವ್ಯಾಡು ಇಂಚ ಬ್ಯೋಂಡ್-

ಯಾದವಾನಿಧಿ ಆಂದ್ ವತ್ಸರ್, ಚಾಣುರಾಂತಕೆ ವತ್ಸರ್

ಮೇದಿನೀಯಳ ತೀರಣೀಯರೆ ಮಾಂತಿ ವಾಮನೆ ವತ್ಸರ್ |

ಜೇದಿ ಭೂಪತಿರಾತಿ ವತ್ಸರ್ ವೇದಗೋಚರೆ ವತ್ಸರ್

4. ಉಂದೆತ್ತು ನವಮೆ (ಒಂಬತ್ತನೇ) ಸ್ವಂಧೋಡು ಬಹಿರ ಸಂಕ್ಷೇಪ ರಾಮಾಯಣ ಕಥೆ ಅನಂತರ  
ವಿಟ್ಟಿದ ಅರಮನೆಡ್ ತಿಕ್ಕೋಂಡ್. ಉಂದೆತ್ತು ಓಲೆಗರಿ ಗ್ರಂಥೋನು ಧರ್ಮಸ್ವಳಿದ ಶ್ರೀ  
ಮಂಜುನಾಥೇಶ್ವರ ಸಂಸ್ಕೃತ ಸಂಶೋಧನ ಪ್ರತಿಷ್ಠಾನೋಡು ಸಂರಕ್ಷಣೆ ಮಲ್ಲೋದ್  
ದೀತೆರ್. ಈ ಸ್ವಂಧೋನು ಡಾ. ಎಸ್.ಆರ್. ವಿಷ್ಣುರಾಜೆರ್ ಸಂಪಾದನೆ ಮಲ್ಲೋದ್  
ಧರ್ಮಸ್ವಳಿದ ಪ್ರಕಾಶನದ ವರ್ತಿಡ್ ಅವು ಅಟ್ಟಿಲಾ ಆತೋಂಡ್. 75 ತಾಡವ್ಯೋಲಿಡ್ ಈ  
ನವಮೆಸ್ವಂಧ ಪೆಸರೋದ್ ಅಂಡ್ 15 ಅಧ್ಯಾಯೋಲೆಡ್ ಒಟ್ಟು 730 ಪದ್ಯೋಲುಲ್ಲ. ಅಂಚಾದ್,  
ಶ್ರೀಭಾಗವತೋದ ಒಟ್ಟು ನಾಲ್ಕು ಸ್ವಂಧೋಲು ಇತಿನೇಟು ತಿಕ್ಕಿಲಕ ಆತೋಂಡ್. ಒಟ್ಟುಗು  
ಸುಮಾರ್ 2,750 ಪದ್ಯೋಲು ಶ್ರೀಭಾಗವತೋಡು ತಿಕ್ಕಿಲಕ ಆತೋಂಡ್. ಬಾಕಿ ಇತಿನ  
ಭಾಗೋಲಾ ತಿಕ್ಕೋಂಡ ಉಂದು ತುಳುತ್ತ ಒಂಜಿ ಮಹಾಕಾವ್ಯ ಆಪಿನ್ನೆಟ್ ಸಂಶಯೋ ಇಜ್ಞಿ.

ಮಾಧವೇ ಮಥುಕೈಟಭಾಂತಕೆ ಆಂದ ಮುಟ್ಟುರ್ತೊ ವರ್ತೇರ್ |

ಸುದ್ದಿ ಕೇಂಡಿನ ದ್ವಾರಕೆದ ಜನೋ ಕೃಷ್ಣನ್ ಎದ್ದೂನಿಯರ ತಯಾರಾಪುನವು ಎಂಚ

ತೂಲೆ-

ಕೊಂಬು ಕನ್ನಡ ಕಾಳೆ ಚನ್ನೋಮು ಗೋಮುಖಿಂ ಪಟಹ ದ್ವಾನೀ  
ಚಂಬಮೋ ಪದೆ ಡಕ್ಕೆ ಚಾರುಳಿ ಕಂಟೆ ಕೈದುಡಿ ತಾಳೋಮಾ  
ಕಂಬು ಕೈಮಣ ವೇಣು ವಿಣಣ ಮೃದಂಗ ನಾಗಸರೇಂಕುಳಾ-  
ಪಂಬುಧಿ ದ್ವಾನಿಟಾವ ಫೋಣೀತ್ರೊ ಶ್ರೀ ಹರಿಕೆದೊರಾಯೀರ್ |

ಜನೋಕುಲು ಶ್ರೀ ಹರಿಕ್ ಎದುರಾಪುನ ಸಂದಭೋದು ವಾ ನಮನೆದ ವಾದ್ಯ  
ಪರಿಕರೋನ್ ಉರಿತ್ತೆರ್ ಪನ್ನನ್ನೇನ್ ಕಬಿ ವಣನೆ ಮಲ್ಲೂದೆ. ತುಳುನಾಡೌಡ್  
ಪ್ರಚಾರೋಡುಪ್ರುನ ಬೇತೆ ಬೇತೆ ರೀತಿದ ವಾದ್ಯೋಲೆನ ವಿವರೋ ಮೂಲು ತಿಕ್ಕುಂಡು.  
ತುಳುನಾಡೌಡ ದೇವಸ್ಥಾನೋಳೆಡ್ ಈ ವಾದ್ಯ ಪರಿಕರೋಲು ಇನಿಕ್ಕಾಲ್ ಉಪಯೋಗ  
ಅಪ್ರೋಂದುಪ್ರುನ್ನೇನ್ ನಮ ತೂಪ್ತೆಲಿ.

ವಿಷ್ಣುತುಂಗನ ಅಪ್ಪೆಬಾಸೆ ಕನ್ನಡೋ. ಆಯೆ ತುಳುಟ್ಟು ಕಾಪ್ತೋ ಬರೆಯೆ. ಕವಿ  
ಮುದ್ದಣನ ಅಪ್ಪೆ ಬಾಸೆ ತುಳು. ಅಯೆ ಕನ್ನಡೋಡು ಕಾಪ್ತೋ ಬರೆಯೆ. ಪರಿಸರೋತ್ತು ಒಂಜಿ  
ಬಾಸೆ ಸಾಹಿತ್ಯ ಬರೆಪಿನಹುಲೆಗ್ ಪ್ರಭಾವ-ಪ್ರೇರಣೆ ಎಂಚ ಕೊಪ್ರ್ಯಂಡುಂದು ಉಂದೆಟ್ಪ್  
ನಂಕ್ ಗೋತ್ತುಪುಂಡು.

ಕಾಪ್ತೋಡು ಕವಿನ ಅನುಭವೋ, ಲೋಕಜ್ಞಾನೋ ಎಂಚ ಮೂಡುದು ಬಫ್ರಂಡು  
ಪನ್ನನ್ನೋ ಮೂಜನೇ ಸ್ಥಂಧೋಡು ಕಟಿಲಮುನಿ ತನ್ನ ಅಪ್ಪೋ ವಿರಕ್ತಿ ಮಾಗೋನು ಉಪದೇಶ  
ಕೊಪ್ರ್ಯನ ಸಂದಭೋನು ಉದಾಹರ್ಮಯಾದ್ ಕೊರೊಲಿ.

ತರೆಹುಂಬುವು ಕಣ್ಣ್ ಕುಳಿಕ್ಕುಳಿಪ್ಪೊ ಕೆಬಿ ಕೇಳಿಯೋ ಬುದ್ದಿ೯

ತರೋ ತಪ್ಪ್ ನರಂಬುಲ ಗುಡ್ಡಿಪ್ಪಾ ಕೈಕಾರ್ ಚೆಳೀಪ್ಪು |

ಪರು ಜಾರುವು ಪರ್ಮಿಕುಳೋಲುವೋನಾ ಯೆಲು ಚೋಜುವು ಮಿತ್ತೇ

ಪರಿಹಾಸಿಪೆರನ್ನೋ ಚೊಪುಟಯೀ ಜಾಪಣ್ಣಾಕ್ಚೆಳ್ಳೋ ||

ನರಮಾನಿ ಪುಟ್ಟುನಗ ಬಾಲೆಗ್ಲಾ ಅಪ್ಪೋಗ್ಲಾ ಅಪ್ಪನ ಬಂಗೋ, ಜವನಾದಿಗೆದ  
ಬೇತೆ ಬೇತೆ ಕಾಬಾರುಲು, ಪರಬ್ಜ್ ಆನಗ ಬಫ್ರನ ಕಷ್ಟನಷ್ಟ್ಲುಲು, ಸಂಕಟೋ ಉಂದನ್ನೊ  
ಮಾತ ವಿಷ್ಣು ಕವಿ ಪ್ರೋಲುಸದು ವಣನೆ ಮಲ್ಲೂದೆ. ಎಲ್ಲೋದ ಕಪ್ಪೊನೆನಪ್ಪು ಬರಿಯುಜ್ಜ್.  
ಜವನಾದಿಗೆದ ಕಾಲೋ ಸುಖಿಸಂಕೋಷುಡು ಕರಿಯುಂಡು. ಆಂಡ ಪರಬ್ಜ್ ಆನಗ ಆಯೆನ  
ಬಂಗ ಬೇಜಾರ್ ಎಂಚ ಇಪ್ಪುಂಡು ಪನ್ನನ್ನೇನ್ ಲಾಯಕ್ಕಾಡ್ ವಣನೆ ಮಲ್ಲೂದೆ: ತರೆ  
ನಡುಗು, ಕಣ್ಣ್ ಗುರಿಕ್ ಬೂರ್ಡಾದು ಮಂಜುಮಂಜಾವು, ಕೆಬಿ ಕೇಣಂದ್ರ್, ಬುದ್ದಿ ವಶ  
ಉಪ್ಪಂದ್ರ್, ನರಂಬುಲು ಸಡಿಲಾದ್ ಸುಕ್ಕು ಬೂರು, ಕೈಕಾರ್ ನಡುಗು, ಕೂಲಿ ಉದುರ್ದಾದ್  
ಚೋಕ್ಕು ಅಪ್ಪ, ಚವೋಂ ಚೋಲೆಲಿ ನೇಲು, ಯೆಲು ನೆಗತ್ತ್ ಕೋಜು - ಇಂಚ ಪರಬನ

ಚಿತ್ರಣೆ ಮನಸ್ಸಾಗ್ ನಾಟುವಿಲಕ ವಿಷ್ಣು ತುಂಗೆ ಕೊರೆ. ಈ ಕಬಿತೆನ್ನು ಓದೊನ್ನಗ ನಂತರ ರಾಘುವಾಂಕೆನೆ ‘ಹರಿಶ್ಚಂದ್ರ ಕಾವ್ಯ’ದ್ವಾರಾ ಬರ್ಪುವ ಅಷ್ಟುವಂತಹ ವಣಿನೆ ನೆನಪಾಪುಂಡು.

ಮಹಾಕಾವ್ಯದು ಬರೊಡಾಯಿನ ಅಷ್ಟುದಶ ವಣಿನೆ, ಶೃಂಗಾರ, ಏರ, ಕರುಣ, ರಾದ್ರ, ಭಯಾನಕ, ಭೀಭತ್ತ, ದುಂಬಾಯಿ ರಸೋಕ್ಕುಲೆನ ವಣಿನೆ ಭಾಗವತೋಡು ಲಾಯಕ್ಾದ್ರ ಚ್ಯಾಂಡ್ರ. ಸಯ್ಯರಾನಗ ನರಮಾನಿ ಎಂಜ ಆಪೇಂಡ್ರ ಒಂಜಿ ವಣಿನೆ ಇಂಜ ಉಂಡು. ಭೀಭತ್ತ ರಸೋಕ್ಕು ಉಂದೋಂಜಿ ಉದಾಹರಣೆ:

ಕುರೆವೂ ಸ್ವರೋಮಂಚಿಪನಿಂಚಿಪನಾ ಶ್ಲೇಷ್ಮೋಽ ಮಡಕೋಂಡ್ರ

ವರನೋಳಿತ ಧಾರೆಕುಳುದ್ವೀಪು ಚಿತ್ತಸ್ವರೂಪೋ ಪ್ರೋಪೋ |

ಕರ್ಣಾ ಪಿದೆಯಾವು ಆಪಾನತೆಟೇ ತನು ಮೂಜ ಮುಡಂಕೂ

ಪರಿಯಾ ಮಲೋ ತಾನ್ ಪಿನನೇ ಬರುವೂ ಜಾಪಣ್ಣಣಸ್ವಪ್ರಾ ||

ದೊಂಡೆಡ್ರ ಕಪ ದಿಂಜಿಡ್ರ ಸ್ವರೋ ಕೇನಂಡ್ರ, ಪಾತೆರೋ ವಿವರ ಆವಂಡ್ರ, ಕಡೆಬಾಯಿಡ್ರ ನೋಳಿ ನೋಳಿಯಾದ್ರ ಎಂಜಲ್ರ ಒಸರ್ಣಾದ್ರ ಬರು, ತಿತ್ಕಾ ಸ್ವರೂಪೋ ಕೇಂಬು (ತೆರಿಯಂದನೇ ಪ್ರಾಂಕಿ ಬರು), ಬುಕ್ಕಾನಗ ಪೀಂಕಾಣಾದ್ರ ಕಲ್ಳೋಲಾ ಪಿದಾಯಿ ಬರು, ಸರೋ ಮೂಜಿ ಡೋಂಕು ಆದ್ರ ತೋಜು, ತೆರಿಯಂತನೇ ಮಲವಿಸಜನೆ ಆವು, ಆ ಕರ್ಮೋನು ದಾದಂಡ್ರ ಪನೋಲಿ? ಪಂಡ್ರಾದ್ರ ಕಬಿ ಸಯ್ಯರ ಬೂರಿನ ಪರಬನ ವಣಿನೆ ಮಲ್ಲುವೆ.

ಭಾಷಾ ಅಧ್ಯಯನೋದ ದೃಷ್ಟಿಡ್ರ ಪಾಕ ಅಪೂರ್ವ ಮಾಹಿತಿಳೆನ್ನೊ ಕೊಪ್ರುಣಾ ಒಂಜಿ ಕೃತಿ ‘ಶ್ರೀಭಾಗವತೋ’. ಮಣಿಪ್ರವಾಳ ಶ್ವೇತಿಡ್ರ ರಚನೆಯಾಯಿನ ಈ ಕೃತಿ ಒಂಜಿ ಪ್ರಯೋಗ ರೀತಿಡ್ರ ಬತ್ತೋಂಡಾ ಅಥವಾ ಆ ಕಾಲೋಡು ಅಂಚ ಬರೆಪುನ ಪರಂಪರೆ ಇತ್ತೋಂಡಾ ಪನ್ನನವು ಗೊತ್ತಾಪ್ರಜ್ಞಿ. ತುಳುತ್ತ ಬೇತೆ ಪ್ರಾಚೀನ ಕಾವ್ಯಲು ತಿಕ್ಕಾಂಡ ನೆಕ್ಕ್ ಉತ್ತರ ತಿಕ್ಕ್.

ದ್ವಾರ್ವಿದ ಬಾಸೆಲೆಡ್ರ ಸಾಮಾನ್ಯವಾದ್ರ ತೋಜುದು ಬರ್ಪುನ ‘ಉ’ ಕಾರ, ಚೋಕ್ಕು ‘ಚ’ ಕಾರ, ಅಂಚನೇ ‘ಸ್ವ’ ಪಣ್ಣನ ವಿಶಿಷ್ಟ ದ್ವನಿಮಾ ಪ್ರಯೋಗ, ಪಿರಾಕ್ರದ ತುಳುಟು ತೋಜುದು ಬರ್ಪುನ ವಿಭಕ್ತಿ ರೂಪೋಲು, ಕರ್ಮಣೀ ಪ್ರಯೋಗೋಲು ಈ ಕೃತಿಟ್ಟ್ ತೋಜುದ್ರ ಬರ್ಪುನವು ಭಾಷಾದೃಷ್ಟಿಡ್ರ ಅಧ್ಯಯನ ಮಲ್ಲುನಕುಲೆನ್ನ ಕೈ ಬೀಜ್ಞಾದ್ರ ಲೆಪ್ಪಂಡು.

ಕಾಸರಗೋಡು ಪ್ರದೇಶೋದು ಕೊರಗ್ಗೆರೆಡೆ ‘ಚ’ ಕಾರ ಬಳಕೆ ಇತ್ತೆಲಾ ಉಂಡು (ಭಾಕಿ ಪ್ರದೇಶೋಲೆಡ್ರ ಉಂದು ‘ಸ’ ಕಾರವಾದ್ರ ಬಳಕೆ ಆಪೋಂಡುಂಡು). ತಮಿಳು-ಮಲಯಾಳೋದು ‘ಚ’ ಕಾರ ಪ್ರಯೋಗ ಬರಿಕೊಂಡು ಚ್ಯಾಂಡ್ರ. ಚೆಂಳ್ಲು, ಚೆಟ್ಟುಕೊ, ಚಾವು, ಚಿತ್ತ್, ಚಿದಿಯಾನಿ, ಚುಱ್ಱಿ, ಚೂ, ಚೆಟ್ಟ್, ಚೋಜು - ಇಂಜಿ ‘ಚ’ ಕಾರೋಡ್ವು ಸುರುವಾಪುನ ಮಸ್ತ್ ಶರ್ಮೋಲು ಶ್ರೀಭಾಗವತೋಡು ಉಂಡು.

ಶ್ರೀಭಾಗವತೋಗು ಭಾಟು ವಿಶ್ವಲನಾಥನೆ ಭಾಗವತದ ಪ್ರಭಾವ ಇತ್ತೋಂಡಲಾ ಭಾಟು ವಿಶ್ವಲನಾಥನೆ ಪ್ರಸಿದ್ಧ ಭಾಮಿನಿ ಷಟ್ಪದಿ ಬುಡುದು ಸಂಸ್ಕೃತ ವೃತ್ತೋಲೆನ್ನೊ ಗೆತೋಂದಿನವು ಕೋಜಿಗದ ವಿಚಾರೋ. ಸರಸ್ವತಿನೊ ಸುಗಿಪುನ ಒಂಜಿ ಸಂದಚೋಂಡು “ಕಳಹಂಸ ಮಹಾಗತ

ವರ್ಣಾಶುಭೇ ನಾಳಿನಾಯತ ನೇತ್ರೀ ತುಳುಭಾಷೆ ಕವಿಕ್ಲೈಪ್ತ್ರಾದಿಪ್ರಾಲೇ ಮಮ ಜುಂಹೆಟ್

ವೆತ್ರ್‌” ಪಂಡಾದ್ ಪಣ್ತೆ. ಸಂಸ್ಕೃತ ಭಾಷೆಯನ್ನು ಬೊಕ್ಕ ಬೆರಣರೆ ತುಳುತ್ತ ಪ್ರಭಾವ ನೆಟ್ಟು ತೋಚಿದ್ ಬಪ್ರಾಂಡು. ಅಕುಳು (ಅಕುಲು), ತನ್ನಳೆ (ಅಕ್ಕಾಲು), ಏನ್ (ಯಾನ್), ವಪ್ರಾಣ (ಬಪ್ರಾನ್), ಮಾಂತನ (ಮಾತೆರ್ನ) - ದುಂಬಾಯಿ ಸಂಖ್ಯಾಲು ತಿಕ್ಕುವ.

ಪಳಂತುಳು ಪ್ರಯೋಗೊಲು ಇತ್ತೆ ನಂಕ್ ಬೇತೆ ವೋಲುಲಾ ತಿಕ್ಕುಜಿ. ಅಂಡ ಕೊರಗ್ಗೆರನ ತುಳುಟು ಪರತ್ತಾ ತುಳುತ್ತ ಮಸ್ತಾ ಸಂಖ್ಯಾಲು ತಿಕ್ಕುವ. ಅಂಬಾದ್ ಕೊರಗ್ಗೆರನ ತುಳು ಮೂಲರೂಪೊನು ಒರಿತಾದ್ಂಡಾಂಡ್ ಪಣೋಲಿ. ಅಂತು, ‘ಶ್ರೀ ಭಾಗವತೋ’ದು ಬಪ್ರಾನ ಮಹಾಕಾವ್ಯ ವರ್ಣನೆ, ಭಾಷಾ ಪ್ರಯೋಗೊಲು ಈ ಕಾವ್ಯಾನು ಎತ್ತರೊದ ಜಾಗೆಟ್ ದೀಪ್ಯಂಡು. ಉದಾಹರ್ಣಗ್ ಆಸ್ವಾಣತ್ - ಆತ್ರಾಂಡತ್ತಾ, ವೆತ್ರ್ - ಬೆತ್ರ್, ಬೊಕ್ಕ, ಸೂರ್ಯಪ್ರಭೇ ಚೂವಪ ಪೋಕಿ ವಿಧಂ ಲಂಯೋಮಾಸ್ವಾಣ ಚೋದ್ಯಂ - ಚೂವಪ = ತೂನಗ್, ಪೋಕಿ = ಪೋಟಿನ, ಲಯೋಮಾಸ್ವಾಣ = ನಾಶ ಅಟಿನ, ಸಭೇ ಮಾಂತರ ಚೂಪ್ಪು = ಸರೆಟ್ ಮಾತೆರ್ನಾ ತೂನಗ್, ಪಲುವಾಡ್ಯರಪೋಂಕುಳೆ ನಾದಿಪ್ರೋಸ್ವೇ ಪಿದಯಾಯೀರ್ ಕೃಷ್ಣ್ = ಬಾರೀ ವಾದ್ಯೋದ ಸೂರ್ಯಾಟ್ಪ್ರೋಕೃಷ್ಣ್ ಪಿದಾಡ್ಯೀರ್, ಭುವನೇಶ್ವರಕೆಲ್ಪಿತ್ ಮುಕ್ತಿ ಪದಂಟಿ ಯೆತ್ತಾಪ ಸತ್ಯ್ = ದೇವರನ ಅನುಗ್ರಹ ಆದ್ ಈ ನಿಜವಾದ್ಲಾ ಮುಕ್ತಿ ಪದೊನು ಸೇರುವ, ಯೆತ್ತಾಪ = ಮುಟ್ಟುವ.

ಭಂದಸ್ವಾಂಡಾಲ್ ವಿಷ್ಣುತುಂಗೆ ದಿಂಜ ಪ್ರಯೋಗೊಲೆನ್ ಮಲ್ಲ್ಯಾದೆ. “ಸುಮಾರ್ ಪದಿಮೂರಿ ನಮೂನೆದ ವೃತ್ತೋಲೆನ್ ಅಯ್ ತನ ಕಾವ್ಯಾದು ಪ್ರಯೋಗ ಮಲ್ಲ್ಯಾದೆ” ಇಂದ್ ಸಿರಿ ಪ್ರಣೀಂಚತ್ತಾಯೀರ್ ಪನ್ನೇರ್. ಮಲ್ಲಿಕಾಮಾಲೆ, ತರಳ್ಲೂ, ತೋಟಕೊ, ವನಮಯೂರೋ, ಚಿತ್ರಪದೋ ಪನ್ನಿ ಬಿನ್ ವೃತ್ತೋಲತ್ತಂದೆ ಅಯ್ನೇ ಉಂಡು ಮಲ್ಲಿನ ಕೆಲವು ವೃತ್ತೋಲುಲ್ಲಾ ಈ ಕಾವ್ಯಾದು ಜಾಗೆ ಪಡೆತ್ತಾಂಡ್.

‘ಭಾಗವತೋ’ ವಸ್ತು, ವರ್ಣನೆ, ಬೃಹತ್ತು, ಮಹತ್ತುಲೆಡ್ ಕನ್ನಡ ಮಹಾಕಾವ್ಯಾಲೆನ ಕೃತಲುಂತುನ ಒಂಜಿ ಮಹಾಕಾವ್ಯಾಂಡ್ ದೃರೊಡ್ ಪಣೋಲಿ. ‘ಶ್ರೀಭಾಗವತೋ’ ತುಳು ಬಾಸಾ ಸರಸ್ವತಿನ ಬಂಡಾರೊದ ಬಿಗಮುದ್ರೆನ್ ದರಿತ್ಾದೆತ್ತಿನ ಒಂಜಿ ಕೃತಿನಿಸ್ಯೇಟ್ ಸಂಶಯೋ ಇಜ್ಞಿ. ಅಂಡ ಅವು ಇಡೀ ತಿಕ್ಕಂದಿನವು ತುಳುವರೆಗಾಯಿನ ನಷ್ಟೋನೇ ಸರಿ.

ತುಳುತ್ತ ನಮೋಂಜಿ ಪರತ್ತ್ ಕಾವ್ಯ್ ಕಾವೇರಿ. ಉಂದುಲಾ ಸರಿಸುಮಾರ್ 17ನೇ ಶತಮಾನೋಡು ರಚನೆ ಆತ್ರಾಂಡಾಂಡ್ ತೆರಿದ್ ಬಪ್ರಾಂಡು. ಕಾವೇರಿ ಸುದೆತ್ತ ಮಹಿಮೆನ್ ಕೇತ್ತಿಪುನ ಈ ಕೃತಿತ ಕತ್ತ್ವ ವಿರ್ಾಂಡ್ ತೆರಿದ್ ಬಪ್ರಾಂಡಿ. ಈ ಕಾವ್ಯಾದ ಸುರುತ್ತ ಬೊಕ್ಕ ಅಕೆರಿದ ಬನ್ಯನ್ ಅಧ್ಯಾಯೋಲು ತಿಕ್ಕಾದಿಜ್ಞಿ. ಅಜನೆ ಅಧ್ಯಾಯೋದ ಒಂಜಿ ಭಾಗೋ ತಿಕ್ಕಾಂಡ್. ಅಯ್ತ್ವ್ ನಷ್ಟೋಲು ಅಕೆರಿದ್ಲಾ ಕೆಲವು ಭಾಗ ತ್ರುಟಿತವಾದ್ ಪೋತುಂಡು. ಇತ್ತೆ ತಿಕ್ಕಿನ್ಯೇಟ್ ಸುಮಾರ್ 240 ಪದ್ಭೋಲುಲ್ಲ. ಸಂಸ್ಕೃತ ಮೂಲೋದ ‘ಕಾವೇರಿ ಮಹಿಮೆ’ಗ್ ಹೋಲಿಕೆ ಮಲ್ಲ್ಯಾಂಡ ಸುಮಾರ್ ಮೂರಜನೇ ಒಂಜಿ ಭಾಗ ತಿಕ್ಕಾಂಡ್ ಪಣೋಲಿ.

ಈ ಕೃತಿನ್ ಇತ್ಯಾದಿ ಬಹಳ ರಾಷ್ಟ್ರಕವಿಗೋವಿಂದ ಪ್ಯಾಸಂಶೋಧನ ಕೇಂದ್ರ ಪ್ರಕಟ ಮಲ್ಲಾಂಡ್.

ಈ ಕವಿನ ಮಿತ್ರ ಕನ್ನಡ ಕವಿ ಕುಮಾರವ್ಯಾಸನೆ ಪ್ರಭಾವ ದಿಂಜ ಅತ್ಯಂದ್ರಂದ್ ಗೊತ್ತಾಪುಂಡು. ಸಂಸ್ಕಾರ ವೃತ್ತಿಲೆದ್ದಾ ಅಯಿ ಕಾವ್ಯ ರಚನೆ ಮಲ್ಲಾದೆ. ಪ್ರಾಥಮಿಕ ಸಂಸ್ಕಾರ ಚೊಕ್ಕ ಕನ್ನಡೊದ ಮಾದರಿದ್ದ ತುಳುಟ್ಟಿಲಾ ಎಡ್ಡೆ ಒಂಜಿ ಕಾವ್ಯ ಬರೆಯೊಡುಂದು ಅಯಿ ಪ್ರಾಣಿನವು ಗೊತ್ತಾಪುಂಡು.

‘ಕಾವೇರಿ’ ಕಾವ್ಯದ ಪನ್ಮುಕ್ಕಾಂದಪುರಾಣೋಡುಪ್ಪನ ಕಾವೇರಿ ಸುದೆತ್ತು ಕತೆ. ಅವನ್ ತುಳುಬಾಸಡ್ಡೆ ಬೇತೆ ಬೇತೆ ವೃತ್ತಿಲೆದ್ದಾ ಕವಿ ಬರೇತೆ. ಕಥಿತ್ತೆ ವರ್ಣನೆದ ಭಾಗೋಡು ಸ್ವಾತಂತ್ರ್ಯ ಗೆತ್ತೊಂದು ತನ್ನ ಸ್ವಾತಂತ್ರ್ಯಿಕೆನಾಲಾ ತೋಜಿಪ್ಪಾದೆ. ತನ್ನ ಕಾವ್ಯನು ಕೆಲವೇರ್ ಸಾರ ಮಲ್ಲಿರೆಡ್ಡೆಲಾ ಸಜ್ಜನೆರ್ ಅರಿಪ್ಪೆತ ಲಕ ದೋಷ ದೂರದೀದ್ ಎಡ್ಡೆ ಅಂತೋಲೆನ್ ಗೆತ್ತೊನುವೇರ್ ಪಣ್ಣನ ದ್ಯೇರೊಡು ಅಯಿ ಕಾವ್ಯ ಬರೇತೆ.

ಕ್ಷೇರ್ಲೋ ಸರ್ಕಾರ ನೆಯ್ಯಾಪುಂಬೆನಿ ನಿಂಜ ಕೋರ್ಸ್‌ಸ್ವಾ ಮಾತುವೀ  
ಸಾರೊಮಾಕ್ಷಣ ಮಾಂತ ಚೋರ್ಸ್‌ಸ್ವಾ ದೋಷೋ ಸಂಗ್ರಹಿತೊಳ್ಳಿನಾ |

ಧಾರಿಣೀಟರಿಪ್ಪೇತ ತುಲ್ಯ ಕೆರಾಸ್ವಾನಾಕುಳು ದೂಷಿಂಣಿ  
ಸಾರೊ ಹಿನ್ನ ಮಹತ್ತುಕುಳುಂಬೇ ಸಾರೊ ಹಿಂಬೇರ್ ಸತ್ಯೋನಾ ||

ಅರಿಪ್ಪೆಡ್ ಎಡ್ಡೆ ಪನ್ಮುಲೆನ್ ಮಯ್ಯಾಂಡ ಕೆಜವು ಕೊಜಂಟಿ ಮಿತ್ರ್ ಬಾಕಿ ಆದ್ ರಸೋ ಮಾತ್ರ ತಿತ್ರಾ ಜಪ್ಪುವಿಲಕ ಎಡ್ಡೆಂತಿನಕುಲು ರಸೋನು ಮಾತ್ರ ಗೆತ್ತೊನುವೇರ್. ಅಂಡ ದುಜನೆರ್ ಎಡ್ಡೆ ವಿಷಯ ಕೋಂಡಲಾ ಅವನ್ ಗೆತ್ತೊನಂದೆ ಹಾಲ್ ಸಂಗತಿನೇ ನಾಡುವೇರ್. ಉಂದು ತನ್ನ ಕಾವ್ಯನು ಟಿಕೆ ಮಲ್ಲಾನಕುಲೆಗ್ ಕಬಿ ಹೊರ್ಜು ಚಾಟಿದ ಪೆಟ್ಟ್.

ದುಂಬು ದುಂಬು ಪ್ರೋಯಿಲಕ್ಕನೇ ತನ್ನ ಕಾವ್ಯ ಎಡ್ಡೆದ್ದೈ ಉಂಡು, ಸ್ವಾರಸ್ಯವಾದುಂಡು ಪಂಡ್ರಾದ್ ಒಂಜಿ ಮೈಟ್ ಕವಿ ಪಣ್ತೆ : “ಕಂಬು ಸೇವಿತಿನಂದೊಮೊ ಕಥೆ ಮಿತ್ರ್ ಮಿತ್ತತ್ತಿರಮ್ಮೊನಾ”. ಅಂಡ ಈ ದುಂಬುದ ಭಾಗೋ ತಿಕ್ಕಂದೆ ನಂಕ್ ಬಾರೀ ಬೇಜಾರಾಪುಂಡು. ವಿಳನೇ ಅಧ್ಯಾಯೋದ ಸುರೂಟು ಕವಿ ಬರೆತಿನ ಒಂಜಿ ಶಿವನ್ಸುತ್ತಿ ಇಂಚ ಉಂಡು:

ಕೆಂಜೆಟೆಟ್ ಚಂದ್ರಮನ ಗಂಗನ ಧರೀತ್  
ಕಂಜುಳೆಯ ಶೂಲೋ ಮರಿಕಂಕಣೋ ಕರೊಂಟ್ |  
ನಿಂಜ ಭಸಿತಂ ತುಡೆತ್ ಚಾತುಂಡೆಕ್ ಚಮೋ  
ಧನಂಜಯಟ ಮುಷ್ಟಿ ಪಡೆಕೊಂಡಿ ಜಯಶಂಭು ||  
ಉಂಡೆಟ್ ಬಪ್ಪಣ ವರ್ಣನೆ, ಪದಮೈಶ್ರಿ ಚೊಕ್ಕ ಆಡಕಾದ್ ಒಂಜಿ ಜಿಕ್ಕೊನು  
ಕಟ್ಟೊದ್ದು ಕೊಪ್ಪನ ಕ್ರಮ ಸಂತೋಷ ಕೊಪ್ಪಂಡು.

ಈ ಕಾವ್ಯದು ಬಪ್ಪಣ ನರಕವರ್ಣನೆದ ಒಂಜಿ ಪದ್ಮೋ ಇಂಚ ಉಂಡು-  
ಮಲ್ಲಾದಬ್ಬಣೋ ಮೂಕೋಕೊಡ್ಡೊಸ್ವಾ ಅಗ್ನಿಟೋ ಬೇಡಿಯಾಕುಳು

ಫಲ್ಲಿತ್ತೋ ಫಲು ವಾರೋ ಮದಿಕತ್ತೋ ಮದಿಕತ್ತೋ ಭಟಮಾಹುಳು |  
 ಮಲ್ಲನಾಯಿತ ಮಥ್ಮೋಂಟೇ ಬಯಿತೋತ್ತ್ವ ಪ್ರೇತವ ರಾಜನಾ  
 ಇಲ್ಲಕೊಂಡೊಸ್ವಾ ನುಂಬತ್ತಾಕೊಸ್ವಾ-ಸ್ವಾಂದ! ಕೊಂಡತೊಮೆಂದರ್ರೋ ||  
 ಯಮದೂತರ್ರೋ ಪಾಪಿ ಜನೊಕುಲೆನ ಮೂಂಹಗು ದಬ್ಬಾಕೊ ಸುರಿವೆರ್ರೋ. ಸೂ  
 ಪ್ರೇತಾದ್ರೋ ಸುಧುವೆರ್ರೋ. ಗುದ್ದುಗುದ್ದುದ್ರೋ ಪ್ರುಲಿಪುವೆರ್ರೋ. ಮಲ್ಲಮಲ್ಲ ತುಬ್ಬನ ನಾಯಿಲೆನ  
 ನಡುಟು ಬಂಯ್ತೋಂದು ಪ್ರೋವೆರ್ರೋ. ಅಕೆರಿಗ್ರಾ ಯಮರಾಜನ ದುಂಬಿಗು ಕೊಂಡುಪೋದು  
 “ಇಂದ ಕನತ್ತೋಂದು” ಪಂಡೇರ್ರಾಗಿ!

ಕಮಾರವ್ಯಾಸೇ ಬರೆಯಿನ “ವೇದ ಪರುಷನ ಸುತನ ಸಹೋದರನ...” ಹನ್ನಿ ಪದ್ಮೋದ  
 ರಿಂತಿಡೇ ಈ ಕವಿಲಾ ಒಂಜಿ ಪದ್ಮೋ ಬರೇತೆ:

ಸಂಧ್ಯಾಟ್ಯಾಧ್ಯಾತ್ಮಾತ್ಮಾರನ ಕಂದ ವಾಸ್ತವಧ್ ಸೇವಿತ್ರೋ  
 ಬಂಧನಂ ಕಳೆಸ್ವಾತ್ತ್ವ ಸನ್ಯಾತಿ ಸಂಧಿತೀ ಪಿತಭಾಯ್ಯನಾ |  
 ಬಂಧುಮಿತ್ರನ ಪ್ರತ್ಯಜ್ಞೇಷ್ವನ ಧಮುಪತ್ತಿನಿ ಧ್ಯಾನಿತ್ರೋ  
 ಗ್ರಂಥೋಮೀ ರಚಿಪುಷ್ಟೇ ಲೋಕೇರ ಬಂಧನಕ್ಷಯೋಂಕಾಸ್ವಾತ್ರೋ ||  
 ಸರಸ್ವತಿ ದೇವಿನಾ ಧ್ಯಾನ ಮಲ್ಲೋಂದು ಜನೊಕುಳೆನ ಕವ್ಯ ಕಳೆವರ ಈ ಕಾವ್ಯಾನು  
 ರಚನೆ ಮಲ್ಲವೆಂದ್ರೋ ಅಯಿ ಪಂಡೊನ್ನೆ.

ಕಮಾರವ್ಯಾಸೇನಲಕ ಈ ಕವಿಗಾಲಾ ರೂಪಕೊ ಚೋಕ್ಕ ಉಪಮೆದ ಮಿತ್ರ್ ವ್ಯಾಮೋಹ  
 ಎಚ್ಚೆ. “ಎಣ್ಣೆ ಮುಟ್ಟೋಸ್ವಿ ಸೀಗೆ ತಂದೊಮೆ”, “ಬೀರ್ಯೋಂಕುಳೇ ತನ್ನಮಿರೇ ಕೊಳ್ಳಾಕೇ ಪರಿಶೇ”,  
 “ನಾಡ್ರೋ ಸಂಚರಿತ್ರಾಪ್ರುಕೇ ನಿಧಿ ಡಕ್ಕೋಣಂದೊಮೆ”, “ಶ್ವಾನಕೆಂದ್ರ್ ಸುಗಂಧೋ ಚೊಪ್ಪೋಸ್ವಿ  
 ಪರಿಶೇ” ದುಂಬಾಯಿ ಪಾತೆರೊಲು ಕಾವ್ಯಾದ ದಿಂಜ ಅಲ್ಲಾಲ್ಲ ತೋಜಿದ್ರೋ ಬಪ್ರಂಡು.

ಪಳಂತುಳುತ್ತೆ ನನೊಂಜಿ ಕೃತಿ ದೇವೀಕತೆ (ದೇವಿ ಮಹಾತ್ಮೆ). ಉಂದು ಮಾರ್ಕಂಡೇಯ  
 ಪುರಾಣೋದ ದೇವೀಮಹಾತ್ಮೆದ ಆಧಾರೊಡು ಬರೆಯಿನ ಒಂಜಿ ಗದ್ಯಕಾವ್ಯಾ. ಉಂದೆನ್ನ  
 ಬರೆಯಿನ ಕಬಿ ತುಳುನಾಡ್ರೋದ ತೆನ್ನಾಯಿಡುಪ್ರುನ ಕಾಸರಗೋಡು ತಾಲೂಕುದ ಹರಿಪುರ  
 (ಪುಲ್ಲಾರು) ಗ್ರಾಮೋದ ‘ತೆಕ್ಕಿಲ್ಲಾಯ’ ಕುಲೋತ್ತ್ವ ಒರಿ ಕಬಿ ಆದಿಪ್ರೋಡೊಂದ್ರೋ ಉಂದೆನ್ನ  
 ನಾಡ್ರೋ ಪತ್ತಿನ ಸಿರಿ ವೆಂಕಟರಾಜ ಪ್ರಣೀಂಚತ್ತಾಯೀರ್ ಉಹನನೆ ಮಲ್ಲವೆರ್ರೋ.

ಉಂಡೆಟ್ರೋ ಬಳಕೆ ಆಯಿನ ಬಾಸೆದ ಆಧಾರೊಡು ಉಂದು ‘ಭಾಗವತ್ತೋ’ ಚೋಕ್ಕ  
 ‘ಕಾವೇರಿ’ದ್ವಾರಾ ಪಿರಾಕ್ರಾದ ಕೃತಿ ಆದಿಪ್ರೋಡುಂದು ತೋಜುಂಡು. ತುಳು ಪದ್ಮೋಕಾವ್ಯಾಲು  
 ರಚನೆ ಆಪುನ್ಯೋಕ್ ದುಂಬಿ - ಪ್ರಾವರಂಗ ತಯಾರಿದಲಕ - ಇಂಡ ಗದ್ಯಕಾವ್ಯಾಲೆನ ರಚನೆ  
 ಆದುಪ್ಪಯರ್ನ್ಯಾ ಯಾವು ಪಂಡೊದ್ರೋ ಉಹನನೆ ಮಲ್ಲೋಲ್ಲಿ.

‘ದೇವೀಮಹಾತ್ಮೆ’ದ ಗದ್ಯಶೈಲಿದ ಒಂಜಿ ಉದಾಹರಣ್ಣ ಮೂಲು ತೋವೆಲೀ:  
 “ಯೆಲೆ ವುಹಾಭಾಗೋಳ್ಳಂಚಿತ್ತೀ ಸುರಧ್ ಚಕ್ರೇಶ್ವರ | ವಿಷಯ  
 ಗೋಳಕರೆಂತ್ರೋಳ್ಳಂಚಿತ್ತೀ ಜೀವರಾಸಿಕಾಳೆಕ್ ಜ್ಞಾನಕಾಣಸ್ವಾ ಸರ್ವೇರೆಕ್ ಲಸ್ವಾಂಡ್ರೋ |

ವಿಷಯೋಂಕುಳಾಸ್ವಾನವು ಜಾತಿಭೇದೊಮ್ಮೆನಿ ಬೇತೆ ಬೇತೆ ಪ್ರಾಪಿತ್ತೋಽಃ | ಶಿಲು ಜೀವರಾಸಿಕುಳು ದಿವೋಂಟ್‌ಪ್ರ ಅಂದೇಕುಳು ಆಸ್ವಾನವು | ಶಿಲು ಜೀವರಾಸಿಕುಲು ರಾತ್ರಿಟ್‌ಪ್ರ ಅಂಧೇಕುಳಾಸ್ವಾನವು | ಅಂಚನೆ ಬೇತೆಲ ಶಿಲು ಪ್ರಾಣಿಕುಳು ದಿವೋಂಟ್‌ಲ ರಾತ್ರಿಟ್‌ಲ ಸಮಾನೋಮಾಸ್ವಾಳ್ಂಜಿತ್ತೀ ದೃಷ್ಟಿಕುಳುವು | ಕೇವಲೊ ಜ್ಞಾನಾರ್ಜಾಸ್ವಾ ಆಕಾಳೇಕಾದ್ವಿ | ಮನುಷ್ಯೇಕುಳಾಸ್ವಾನಾಕುಳು ಜ್ಞಾನಿಕುಳಂದ್ರ ಸತ್ಯೋಮೆ | ಅಂದಾವೃಟಲ ಕೇವಲ ಜ್ಞಾನಾರ್ಜಾಸ್ವಾಕಾಳೇಕಾದ್ವಿ | ಆ ಕಾರಣೋಂತಾವ ಪಶುಪಕ್ಷಿ ಮೃಗಾದಿಕುಳು ಸಮಸ್ಯೋಲ ಜ್ಞಾನಿಕುಳಂದ್ರ | ಮನುಷ್ಯೇಕುಳೆ ಜ್ಞಾನಾರ್ಜಾಸ್ವಾ ಪಶುಪಕ್ಷಿಕುಳೇಕಾತ್ರಾ | ಪಶುಪಕ್ಷಿ ಮೃಗಾದಿಕುಳೆ ಜ್ಞಾನಾರ್ಜಾಸ್ವಾ ಮನುಷ್ಯೇಕುಳೇಕಾತ್ರಾ | ಉಭಯ ಕುಲೋಂಕಾಳೇಕಾಲ ಜ್ಞಾನಾರ್ಜಾಸ್ವಾ ಬೇತೆ ಬೇತೆ | ಪಕ್ಷಿಕುಳು ಜ್ಞಾನಿಕುಳಂದಾವೃಟಲ ತಂಕ್ ಬಡವೃಟಾವ ಕೂಡ್ರಾತ್ವವು | ತಂಕ್‌ಳೇಕಾಳ್ಳ ಬಾಲೇಕಾಳೇನಿ ರಕ್ಷಿತ್ತೋಡುನೋಪ್ತಂಜಿತ್ತೀ ಮೋಹೋಂತವ ತಂಕ್‌ಳೇಕಾಳ್ಳ ತೋಂಡೋಂಕಾಳೇಟ್ ಧಾನ್ಯೋ ಮುದೆಲಾಯಿ ಆಹಾರೋಳೇನಿ ಕೋಂಡೋಕೋಳ್ಸಾ ರಕ್ಷಿತ್ತೋಽಃ | ಅಂಚಿತ್ತಿ ಪಕ್ಷಿಕಾಳೇನಿ ಶೂಲ |....”

ಸುಮಾರ್ ನಾನ್ಯಾದು ವಸೋಗು ದುಂಬು ತುಳು ಬಾಸೆ ಎಂಚ ಇತ್ತ್‌ಂಡ್‌ಂದ್ರ ಉಂದನ್ ಓದ್ದುಗ ತೆರಿದ್ರ ಬರು. ಪಳಂತುಳುತ್ತ ಕೆಲವು ಪ್ರಯೋಗೋಲು ಇತ್ತ್ದದ ಬ್ಯಾರಿ ಬಾಸೆಡ್ ತೋಚ್‌ದ್ರ ಬಫ್ರಂಡು. ಬಾಸೆದ ಪರಸ್ಪರ ಆದಾನ ಪ್ರದಾನೋಡು ಜನೋಕುಲು ಸಂಸಗೋಗು ಬತ್ತಿನ್ನೆನ್ನಾ ಭಾವಾವಿಜ್ಞಾನೋದ ಆಧಾರೋಡು ಅಧ್ಯಯನ ಮಲ್ಲೋಲಿ. ಈ ಕಾವ್ಯಾಡುಪ್ರಾನ ಕೆಲವು ಪದ ಪ್ರಯೋಗೋಲು ವಿಶ್ವಾದುಂಡು:

ಸ್ವಾಂಡು = ಉಂಡು (ಉಂದು, ಇದು), ಶಿಲು = ಕೆಲವು, ರಾತ್ರಿಟ್‌ಪ್ರ = ಇರ್ಲ್‌ಡ್ರ ಉಪ್ಪಣ, ಅಂದಾವೃಟಲ = ಅಂಚಾಂಡಲ, ಶೂನಾಪುಕ = ತೊನಗೆ, ಎವಳ್‌ಪ್ರ = ಒಲ್ಲು, ರಕ್ಷಿತ್ತೋಡುನೋಪ್ತಂಜಿತ್ತೀ = ರಕ್ಷಿತ್ತೆ ಮಲ್ಲೋಡುನೋಪ್ತಿಂಚಿತ್ತಿ, ತೆಮ್ಮೋಪ್ತಿ = ಹಾಲ್‌ಮಲ್ಲೀ.

ಒಂಚಿ ಬಾಸೆ ಕಾಲಕಾಲೋಗು ಬದಲಾವೋಂದು ಪೋಪುನವು ಸಾಜವಾಯಿನ ಪ್ರಕ್ರಿಯೆ. ಬೇತೆ ಬಾಸೆದ ಪ್ರಭಾವೋ, ಜನಮಾನಿಲೆನ ಬದಲಾಪುನ ವ್ಯವಹಾರೋ, ಜೀವನೋದ ರೀತಿನೀತಿದ್ರ ಆಪ್ತಣ ವ್ಯತ್ಯಾಸೋ, ಪಾತೆರುನ ಶೈಲಿದ್ರ ಉಂಡಾಪುನ ಬದಲಾವಣೆ, ಜನೋಕುಲೆನ ಪಲಸೆ ದುಂಬಾಯಿ ಕಾರಣೋಡ್ವಾದ್ರ ಬಾಸೆ ಪರಿಪುನ ಸುದೇತಲಕ ಕಾಲಕಾಲೋಗು ವ್ಯತ್ಯಾಸ ಅವೋಂದು ಪೋಪುಂಡು. ಪರತ್ತ್ ಕನ್ನಡ ಇತ್ತ್ದದ ಜನೋಕುಲೇಗ್ರ ಎಂಚ ಪೋಲಬಾಪುಜೋಽ ಅಂಚನೇ ಪಳಂತುಳು ಪೋಲಬಾಯರ ಪೋಂತೆ ಬಂಗ ಬರೋಡಾಪುಂಡು.

12ನೇ ಶತಮಾನೋಡ್ವು 17ನೇ ಶತಮಾನ ಮುಟ್ಟು ತುಳು ಸಾಹಿತ್ಯೋದ ಏರೆಳ್ಳಿದ ಕಾಲೋ ಹಂಡ್‌ದ್ರ ಪಣೋದ್ರ ಪಣೋಲಿ. ಅಯಿಡ್ಲ್ ಚೋಕ್ತ ತುಳುನಾಡಾದ ಕಳೆ ರಾಜಕೀಯವಾದ್ರ ಕುಂದಾದ್ರ ಪೋಂಡು. 16ನೇ ಶತಮಾನೋದ ಮದ್ದಭಾಗೋಡ್ವು - ಕೆಳದಿ ಚೋಕ್ತ ಇಕ್ಕೇರಿದ ರಾಜರೆನ ಕಾಲೋಡು ಕನ್ನಡ ಬಾಸೆ ಪ್ರಾಬಲ್ಯೋಗು ಬತ್ತ್‌ಂಡ್ರ. ಅಯಿಡ್ಲ್ ಚೋಕ್ತ ಮೈಸೂರ್ ಅರಸೇರ್, ಹೃದರ್ ತಲ್ಲಿ, ಟಿಪ್ಪುಸುಲ್ತಾನ್ ಈ ಕರಾವಳಿ ಪ್ರದೇಶೋನು ಆಳ್ವಿಕೆ ಮಲ್ಲೇರ್.

ಪದಿನೆಣ್ಣುನೇ ಶತಮಾನೊಡು ಬೇರದ ಸಲುವಾದ್ ಪೂರ್ಣಪುರ್ಯಾಲಾ ಇಂಗ್ಲಿಷ್‌ರ್ಲಾ ಇಡೆಗ್ ಬತ್ತೀರ್. ನಿದಾನವಾದ್ ಆಡಳಿತೊನು ಅಕುಲು ಕೈವಶ ಮಲ್ಟೋಂಡರ್. 1799ಟ್ ಮೈಸೂರು ಯುದ್ಧೊಡು ಇಂಗ್ಲಿಷ್‌ರ್ ಟಿಪ್ಪುನು ಕೆರಿಚೊಕ್ಕ ಅಕುಲು ಈ ಕರಾವಳಿ ಪ್ರದೇಶೊನು ಮದ್ರಾಸ್ ಸಂಸ್ಥಾನೊಗು ಸೇರ್ವ್ಯಾದ್ ಸೌತ್ ಕೆನರಾ ಜಿಲ್ಲೆಂದ್ ಪ್ರದರ್ ದಿಯೀರ್. (ಕರಾವಳಿ ಪ್ರದೇಶೊಡು ಅಕುಲೆನ ವಶೊಟ್ಟಿತ್ತಿನ ನಮೋಂಜಿ ಕನ್ನಡ ಜಿಲ್ಲೆನ್ ಉತ್ತರಕನ್ನಡ ಅಥವಾ ನಾತ್ರೋ ಕೆನರಾಂದ್ ಲೆತ್ತ್ರ್‌ದ್ ಅವೆನ್ ಬಾಂಬೇ ಸಂಸ್ಥಾನೊಗು ಸೇರ್ವ್ಯಾಯೀರ್).

ಕಂಪೆನಿ ಆಡಳಿತ ಬಹಿರ್ಚೊಕ್ಕ ನಮ್ಮ ಮೂಲ ವ್ಯವಸ್ಥೆಗ್ ದಿಂಜ ಪೆಟ್ಟ್ ಬೂರ್ಬಂಡ್. ಸೊತಂತ್ರ ಬತ್ತೀದ್, ಭಾಷಾವಾರು ಪ್ರಾಂತ ರಚನೆ ಆನಗ (1956) ತುಳುನಾದ್ ದ ಅಧ್ಯಭಾಗೊ ಕೇರಳೊಗು ಸೇರ್ರ್‌ದ್ ಚೊಕ್ಕಲಾ ಸಗ್ಗು ಕುಂದ್ರಂಡ್.

ತುಳು ಕಾವ್ಯದಲಕ್ಷನೇ ತುಳು ಕಬಿತೆಗಾಲಾ ಎಡ್ಡೆ  
ಇತಿಹಾಸ ಉಂಡು. ಸೋದೆ ವಾದಿರಾಜ ಸ್ವಾಮಿಲು (ಕ್ರ.ಶ. 1480-  
1600) ಬರೆಯಿನ ‘ದಶಾವತಾರ’ ಇನ್ನಿ ಕೀರ್ತನೆದಾತಾ ಪಿರಾಕ್ರಿಗಾ  
ನಮ ತುಳು ಕಬಿತೆದ ಮೂಲೊನು ಕನಪ್ರೋಪ್ರೋಲಿ. ವಿಷ್ಣು ದೇವರೆನ  
ಪತ್ರ ಅವತಾರೊನು ಆರ್ ಈ ಕೀರ್ತನೆದ್ದೊ ಕೀರ್ತಿಪರೋ:

ಪರವತೆನಿ ಬೆರಿಟ್ ದೀದ್ ದತ್ತಿನೇರ್ ಗಾ  
ಸರವಲೋಕದೊಡೆಯ ಕೂರ್ಮ ದೇವರತ್ತು ಗಾ  
ಚಕ್ರವರ್ತಿ ಬಲಿಟ್ಟು ಭೂಮಿ ನಟ್ಟಿನೇರ್ ಗಾ  
ತತ್ತದಾರಿ ಅದಿತಿಪ್ರತೆ ವಾಮನತ್ತು ಗಾ  
ಅಜುಂನಾಗಾ ಸಾರತತ್ತ್ವ ಪರ್ಣನೇರ್ ಗಾ  
ನಿಜರಾದಿ ಮಹಿಮ ಕೃಷ್ಣ ದೇವರತ್ತು ಗಾ

ಸ್ವಾಲ್ ಜವಾಬಿದ ಧಾಟಿದ್, ಭಜನೆದ ಮಟ್ಟುದ್,  
ಅಭಿನಯೋಗು ಯೋಗ್ಯ ಅಪಿಲಕ ಬರೆತಿನ, ನಮಕ್ ತಿಕ್ಕಿನ ತುಳುತ್ತು  
ಈ ಸುರುತ್ತು ಕಬಿತೆ ದಿಂಜ ಸತಕ್ತವಾದುಂಡು. ಒಂತೆ ಸಂಸ್ಕೃತ  
ಭೋಯಿಷ್ಟು ವಾದಿತ್ತುಂಡಲಾ ಕಬಿತೆದ ಚಿತ್ರಕಶಕ್ತಿ ಬೊಕ್ಕು  
ಅಥವಾಪ್ರಷ್ಟು ಒಂಜೆಗೊಂಜಿ ಸೇರ್ ದ್ ಉಂಡು. ಅದಗಂಡ,  
ಅಯ್ಯಕ್ಕು ದುಂಬು ತುಳುಟ್ಟು ಕೀರ್ತನೆ ಪರಂಪರೆ ಇತ್ತಿಪ್ಪೋಡುಂದು  
ಗ್ರಹಿಪ್ಪೋಲಿ. ಅವುಲಾ ನಂಕ್ ತಿಕ್ಕಿಜ್ಜಿ. ಅಲ್ಲದ್ದೂ ಬೊಕ್ಕುದ ರಜ್ಜರೆ  
ಶತಮಾನ ಕಾಲ ಕತ್ತಲೆದ ಯುಗೋ. ಉಂದು ತುಳುಕ್ಕುಂದತ್ತು,  
ಕನ್ನಡೋಗುಲಾ ಕತ್ತಲೆದ ಯುಗೋನೇ.

ತುಳುನಾಡ್ ಗಾಲಾ ಕೇರಳೋಗುಲಾ ಪಿರಾಕ್ ಡ್ಲೇ  
ಸಮೃಂದ ಇತ್ತುಂಡ್. ಕೇರಳೋದ ಬೀರೆರ್ ತುಳುನಾಡ್ ದ  
ಗರೋಡಿಗ್ ಬತ್ತಾದ್ ಆಂಗ ಸಾಧನೆನ್ನ್ಯಾ ಯುದ್ಭೋದ ಬೇತೆ ಬೇತೆ  
ಪಟ್ಟುಲೆನ್ನ್ಯಾ ಅಭ್ಯಾಸ ಮಲ್ಲಾದ್ ಪ್ರೋಪ್ರೋಂದಿತ್ತರ್. ತುಳು  
‘ಗರೋಡಿಗ್ ಮಲಯಾಳೋಡು ‘ಕಳರಿ’ ಹನ್ನೆರ್.

ಸುಮಾರ್ 12ನೇ ಶತಮಾನೋಡು ಕೇರಳೊನು ಆಳ್ವಿಂದಿತ್ತಿನ ಕುಲಶೈರ ಅರಸೆನ ಕಾಲೋಡ್‌ನ ಚೊಕ್ಕ ಅಲ್ಲದ ದೇವಸ್ಥಾನೋಲೆದ್‌ ‘ಶಾಂತಿ’ (ಪೂಜೆ, ಅಚ್ಯನೆ) ಮಲ್ಲರೆ ತುಳುನಾಡಾದ ಬ್ರಹ್ಮಣರ್ ಮಲ್ಲ ಸಂಖ್ಯೆದ್ ಅಂಚಿ ಪ್ರೋಯೆರ್. ಅಕುಲೆನ್ ನಂಬಿ, ಪ್ರೋತ್ಸಿ, ಎಂಬ್ರಾಂದಿ ಇಂಚ ಮಾತ ಲೆಪ್ಪುವೆರ್ (ಇತ್ತೆಲಾ ಕಾಸರಗೋಡು ಜಿಲ್ಲೆದ್ದ್ ಬ್ರಹ್ಮಣರ್ ‘ಶಾಂತಿ’ ಗ್ರಂಥ ತೆನ್ನಾಯಿ ಪ್ರೋವೋಂದುಲ್ಲೇರ್). ಅಂಚ ಪ್ರೋನಗ ಬ್ರಹ್ಮಣರ್ ವೇದಮಂತ್ರೋಲೆನ್ ತುಳು ಲಿಪಿಟ್ವ್ ಬರೆದ್ ಕನಪ್ರೋಯೆರ್. ಮಲಯಾಳದಕ್ಕೆಗ್ ಲಿಪಿ ಇತ್ತಿಜ್ಞಾಂದಿನೆಡ್ಡುವರೊ ಅಕುಲು ತುಳುಲಿಪಿನ್ ಗೆತ್ತೊಂದು ಕಾಲಾಂತರೋಡು ಅಭಿವೃದ್ಧಿಗ್ ಕನಯೀರ್. ಅಂಬಾದ್ 12ನೇ ಶತಮಾನೋಡೇ ವೇದಮಂತ್ರೋ ಚೊಕ್ಕ ಇತರ ಸಾಹಿತ್ಯೋನು ತುಳುಲಿಪಿಟ್ವ್ ಬರೆಪಿನ ಪ್ರಯತ್ನ ಆವೇಂದಿತ್ತ್ವಾಂದ್ರಾಂದ್ ಎಷ್ಟ್ಲ್ಲಿ. ಸುಮಾರ್ 12-13ನೇ ಶತಮಾನೋಡೇ ತುಳುಟ್ಟು ಪ್ರೌಢ ಕಾವ್ಯ ಗ್ರಂಥೋಲು ಬರಿಯರ ಸುರುವಾತ್ವಾಂದ್ರಾಂದ್ ನಮೋ ಸುರೂಪೇ ತೂಯ. ತುಳು ಕಣಿಕಪವರ್ ಚೊಕ್ಕ ವುಹಾಭಾರತೋಗು ಕುಮಾರವಾಸೆನ ಕೃತಿ ಆಧಾರಾಂದ್ ಗೊತ್ತಾಪುನೆಡ್ಡುವರೊ ತುಳುಕ್ಕ ಕನ್ನಡೋದ ಪ್ರಭಾವ ಅಪಗನೇ ಇತ್ತ್ವಾಂದ್. ಅಂಬಾದ್ ತುಳು ಸಾಹಿತ್ಯೋ ಸುಮಾರ್ 12-13ನೇ ಶತಮಾನೋಡ್ದೇ ಬುಲೆದ್ ಬರಿಯರ ಸುರುವಾಂದ್ರಾಂದ್ ನಮೋ ಭಾವಿಪ್ರೋಲಿ. ಈ ನಿಲೆಟ್ವ್ ತುಳು ಸಾಹಿತ್ಯೋಗು ಸುಮಾರ್ ಎಣ್ಣನೊದು ವಸೋದ ಇತಿಹಾಸ ಉಂಡೊಂದು ಪಣೋಲಿ.

ಸುಮಾರ್ 12ನೇ ಶತಮಾನೋಡ್ದು ಸುರುವಾಯಿನ ತುಳು ಸಾಹಿತ್ಯೋದ ಚೆನ್ನಿ 13-14ನೇ ಶತಮಾನೋಡು ಎಡ್ಡೇನೆ ಅರೆಲ್ಲ್ ಸುಮಾರ್ 17ನೇ ಶತಮಾನ ಮುಟ್ಟುಲಾ ಬುಲೆದ್ ಬತ್ತ್ವಾಂದ್. ಅಯಿಡ್ದ್ ಚೊಕ್ಕ ಬೇತೆ ಬೇತೆ ಕಾರಣೋಡ್ದುದ್ ಅಯಿತ್ತ ಪರಿಪ್ರೇ ಕಮ್ಮಿ ಅಂಡ್.

ಪ್ರದಿನೆಣ್ಣನೇ ಶತಮಾನೋಡು ಯಕ್ಕಾಗಾನೋದ ಆದಿಕವಿ  
ಪಾತ್ರಿಸುಬ್ಬೇ ಕೆಲವು ತುಳು ಯಕ್ಕಾಗಾನ ಪ್ರಸೋಂಗೊಲೆನ್ನು  
ಬರೇತೇಂದ್ರ ತೆರಿದ್ರೂ ಬರ್ವಂಡು. ಆಯೆನ ಕನ್ನಡ ಯಕ್ಕಾಗಾನ  
ಪ್ರಸಂಗೊಲು ಅಚ್ಚಾದ್ರೂ ಬ್ಬೇದ್ರೂಂದ್ರೂ. ಅಂಡ ತುಳು ಪ್ರಸಂಗೊಲು  
ಅಚ್ಚಿ ಆವಂದಿನೆಡ್ಡಾವರೋ ಅವು ಒರಿಯಿಟ್ಟೀಂದ್ರೂ ತೋಜುಂಡು.  
ಆಯೆ ಕೆಲವು ಕೀರ್ತನೆಲೆನ್ನು ಬರೇತೇಂದ್ಡಾ ತೆರಿಯುಂಡು.  
ಕಿಟ್ಟುರಾಜಿ ಪಸರಂಗೋದ ಕಬಿನುಡಿಟ್ಟೂ ಬಡಕಬ್ಬೇಲ್ರೂ  
ಪರಮೇಶ್ವರಯ್ಯಿರ್ಾ “ಪಾತ್ರಿಸುಬ್ಬಿಗ್ರೂ ಕನ್ನಡ ದಾತೇ ತುಳುಟು  
ಪಿರಿತಿ ಇತ್ತೊಂದ್ರೂಂದ್ರೂ ಪಣಿಯೆರೆ ಕಣಿಪುರತ ಕಿಟ್ಟುದೇವರೆ  
ಗುರ್ತದೀರ್ದ್ರೂ ಮಳ್ಳಿನ ವಿತೇತೋ ತುಳುಕೀರ್ತನೆ (ತುಂಡು  
ಪದೋ)ಳು ಇತ್ತೆ ಅನೇಕ ಜನ ತುಳುವರೆ ಬಾಯಿಡ್ರೂ ಅಲ್ಲಾಲ್ಲ  
ತೂವರೆ ತಿಕ್ಕುನವೇ ಸಾಕ್ಷಿ. ಎಚ್ಚುದಾಯೆ? 1905ನೇ ಇಸ್ಟಿಂದ್ರೂ  
ಕಾಲ್ರಿದ ಎಂಕಟಿಪುರಾಜ ದೇವರೆ ವುಲ್ಲು ದೀಪದಾನಿ  
ಮಣ್ಣಿಗೋಪುರದಲ್ಲಿ ಪೂರಿ ಕೈಕಾರ್ಣ ಸಮಧಾಂತ ನಟ್ಟುಮಾನ್ಯೇ  
ಗುರ್ತಿತಿನ ದೇವರೆನ್ನ ತೂಪ್ರೋಂದು ಕಣನೀರ್ದ್ರೂ ಮೀಯೋಂದು  
ಕೈಮುಗಿದ್ರೂ ಪಂಡೋಂದಿತ್ತಿನ ಪಾತ್ರಿಸುಬ್ಬೇನ್ನ “ನಾಣೆಂಕ್ರೂ  
ಗತಿಯೀರ್ಾ ಪಣ್ಣಲೇ ರಂಗಯ್ಯಿ| ಕಾಣಿಗೆ ಯೀರೆಗ್ರೂ  
ಎನಮನಸಯ್ಯಿ||”ಂದ್ರೂ ಪಣೆಂದಿತ್ತಿನ ಈ ಪದೋಕ್ಕುಳೆನ್ನು  
ಎಣ್ಣುನಗ ಇತ್ತೆಲ ಎನ್ನ ಮ್ಯಾ ಚುಂಗರಿದ್ರೂ ಕಣನೀರ್ಾ  
ಉಕರುಂಡು”ಂದ್ರೂ ಬರೆತೆರ್ರೂ. ಪಾತ್ರಿಸುಬ್ಬಿನ ಕೀರ್ತನೆಲೆನ್ನು  
ಒಟ್ಟು ಮಲ್ಲು ದೀಪುನ ಕೆಲಸ ಆವಂದೆ ಅವು ಪೂರಾ ನಾಶ  
ಆದ್ರೂ ಪ್ರೋದುಪ್ರೋಂಡು.

ಪ್ರೋಯಿ ಶತಮಾನೋದ ಆರಂಭ ಕಾಲೋಡು ಹಣಂಬೂರುದ  
ಶ್ರೀ ಗುರು ಸದಾನಂದರ್ರೂ (1876-1946) ತುಳುಟು  
‘ಕೀರ್ತನಾಮೃತ’ ಬರೆತೆರ್ರೂ. ಈ ಅಲಭ್ಯ ಕೃತಿನ್ನು 1982ರ್ಹೂ ಕುಳ್ಳಾದ

ಪುರುಷೋತ್ತಮ ಭಟ್ಟ್ ಅಚ್ಚ್ ಪಾಡ್ವಾಯೀರ್. ಉಂದೆಟ್ಟ್ ಉಪ್ಪನ್ ಪದೊಕ್ಕು ಕೀರ್ತನೆನೆಡ ಸಲುವಾದ್, ತಾಳ ರಾಗೋಗು ನಿಷ್ಪವಾದ್ ಬರೆತಿನವ್. ಸುರೂತ ಪದ ನಾರಾಯಣ ದೇವರೆನ ಸ್ತುತಿ : (ರಾಗ ಆರಬಿ - ಶ್ರಿಪ್ರದೇಶ ತಾಳ)

ನಾರಾಯಣ ಸ್ವಾಮಿ ದೇವರೆ ಎಂಕ್ಕು|  
ಕಾತ್ಮಂದುಳ್ಳ ಈರೆನ್ ತೂಯೀರೆ  
ಎದ್ದ್ ಗರುಡ ಮಿತ್ರ್ | ಸವಾರಿ ಮಲ್ಲ್ ದೆಂಕ್ಕೆ ಮಿತ್ರ್  
ಕರುಣದೀದ್ ಈರೆ ಪೂಲುಂನು | ವರ ಎಂಕ್ಕೆಗ್ ತೋಜಾವುಲೆ||  
ಉಂದೆಟ್ಟ್ ನೀತಿಪಾತೆರೆಂದ ಪದೊಕ್ಕುಲುಲಾ ಉಲ್ಲ : (ರಾಗ ಶಂಕರಾಭರಣ; ಏಕತಾಳ)  
ಚೀಪೆಗ್ ಬಾಯಿ ಕೊರ್ಕು | ಹಿರಿಯಾಕ್ಕೆನ್|  
ತಾಪ್ರೋಗು ಗುರಿಲಾ ಆಯ||  
ಅಪೀ ಸತ್ಯಾಕ್ಸ್ಯಾಗು ವಪಲಾ ದೂರಾಯ  
ಮಾಪು ಕೊದೆಂಕ್ಕೆನ್ | ಕಾಪುಲ ಶ್ರೀಕೃಷ್ಣ್||  
ಆರ್ಥ ಸುಮಾರ್ ಒಂಬ್ ಕೀರ್ತನೆನೆಲು ಈ ಬೂಕುಡು ಅಚ್ಚ್ ತ್ರಾಂಡ್. ಭಕ್ತಿ, ನೀತಿ,  
ಸದಾಚಾರ ದುಂಬಾಯಿ ಗುಣೋಕ್ಕುಳೆನ್ ಸಮಾಜೋಡು ಪ್ರತಿಷ್ಠಾಪನೆ ಮಲ್ಲಿಯರ ಬಹಿಂಬಿ  
ಭಕ್ತಿ ಮಾಗೋದ ದುಂಬರಿಕೆಯಾದ್ ಸದಾನಂದರೆನ ರಚನೆಲು ಚ್ಯಾದ.

ಆರ್ಥ ಪಲಯಿ ಲಕ್ಷ್ಮೀನಾರಣಾಪ್ರಯ್ಯೆಲಾ ಕೀರ್ತನೆ ಬರೇತೇರ್ಗೆ. ಆರ್ಥ ಒಂಜಿ ರಚನೆ ಈ ಬೂಕುಡು ಅಚ್ಚ್ ತ್ರಾಂಡ್. ಚಿತ್ರಾಪ್ರರ ಶ್ರೀದೇವಿನ್ ಸುಗಿತ್ರಾದ್ ಬರೆತಿನ ಆತ ಒಂಜಿ ನುಡಿ ಇಂಚೆ ಉಂಡು:

(ರಾಗ ಸೌರಾಷ್ಟ್ರ ; ಏಕತಾಳ)  
ಕಡಲ್ ಉದಿತ್ತಾದ್ ಹೊಳೆಹೊಳೆದ್ | ಬೆಡಗ್ ತುದೆಗಿದೆ ಕಳೆಕಳೆದ್|  
ಮುಡಿಮಂಗಲ ಪೀತಾಂಬರ ಜಾಲಿ | ಕಡೆ ಕಟ್ಟಿಳಿ ನಾಲ್ ಸುತ್ತೊಡು ಪೋಳಿ|  
ಕಡ್ ಕಲ್ ದ ನಡುಗುಡಿ ಗುಂಡೋಡು | ನಮ್ | ಒಡತಿ ಕಲ್ ದೇವರ್ ಮೆರೆಪೇರ್||  
ಉಂದೆನ್ ತೂನಗ ಸೋದೆ ವಾದಿರಾಜ ಸ್ವಾಮಿಲೆನ ದುಂಬರಿಕೆಯಾದ್  
ಭಕ್ತಿ ಮಾಗೋದ ದಾಸಸಾಹಿತ್ಯ ರಚನೆ ಕೀರ್ತನೆಕಾರೆರ್ ಮುಕಾಂತ್ ತುಳುಟ್ಟುಲಾ ಒಂತೆ  
ಮತ್ತೊಡ್ ಆತ್ರಾಂಡ್; ಅಪ್ ಬಾಯ್ಯಿ ರೆಯಾದ್ ಬಹಿನೆಷ್ಟ್ವಾವರೋ ಅವೆನ್ ಬರೆದ್ ದೀದ್  
ಬರಿತೊನುನ ಬೇಲೆ ಆಯಿಜ್ಞಿಂದ್ ಎಣ್ಣೋಡಾಪುಂಡು. ಬಹುಶಃ ಕೀರ್ತನೆ ಸಾಹಿತ್ಯೋದ  
ದುಂಬರಿಕೆಯಾದೇ ಎಂ.ಆರ್. ಸುಬ್ರಹ್ಮಣ್ಯ ಶಾಸ್ತ್ರಿಲೆನ ‘ತುಳು ಕನ್ನೋಪದೇಶ’ (1916),  
ಭಜಗೋವಿಂದ (ಅನುವಾದ-ಬಡಕಚ್ಚೆಲ್ ಪರಮೇಶ್ವರಯ್ - 1920), ತುಳು ನೀತಿಪದ್ಮೋಲು  
(ಬಡಕಚ್ಚೆಲ್ ಪರಮೇಶ್ವರಯ್ - 1922), ತುಳು ಪದ್ಮಾವತಿ (ಬಿ. ಮೋನಪ್ಪ ತಿಂಗಳಾಯ-  
1930), ತುಳು ಪದ್ಮಮಾಲಿಕ (ಕೆ. ಗಂಗಾಧರ ರಾಮಚಂದ್ರ-1933) ದುಂಬಾಯಿ ರಚನೆಲು  
ಬತ್ತಾದುಪ್ಪನ ಸಾಧ್ಯತೆ ಉಂಡು. ಸಾಮಾಜಿಕ ಹೊಕ್ಕೆ ಸಾಂಸ್ಕೃತಿಕ ಆಗತ್ಯೋನು ಪೂರ್ವಸಾಂಪರ

ಯಕ್ಷಗಾನೋ ಪದೊಕ್ಕುಲು; ಧಾರ್ಮಿಕತೆ ಬೊಕ್ಕು ಭಕ್ತಿದ ಅಗತ್ಯೋನು ಪೂರ್ವಸಾಯರ ಕೀರ್ತನೆ, ಭಜನೆದ ಪದೊಕ್ಕುಲು ತುಳುಟು ದಿಂಜ ರಚನೆ ಅದುಪ್ರಾಣಿ. ಅಂಡ ದಾಶಿಲೆ ಮಲ್ಲೇ ದೀಪುನ ವ್ಯವಸ್ಥೆ ಇಜ್ಞಾಂದಿನದ್ವಾರೆ ಅವು ಬರಿದ್ದು ಬ್ಯಾಂಡಿಜ್ಞಿ. ಒಂಜಿ ಮೃಟ್ಯು ಪ್ರೋಚುರಿಗೇನ್ ಬೊಕ್ಕು ಇಂಗ್ಲಿಷರೆನ ಮೇಲಾಳಿಕೆ, ಬುಕ್ಕೋಂಜಿ ಮೃಟ್ಯು ‘ಗೋವಾ ಇನ್ ಕ್ರಿಸ್ತಿನ್ ಡ್ರಾಫ್ ಕ್ರಿಶ್ಯಾಯನ್ ಬೊಕ್ಕು ಕೊಂಕಣಿ ಜನೋಕುಲೆನ ಆಗಮನೋ ಈ ರಢ್ಡದ್ವಾರ್ತಾ ಸ್ಥಳೀಯ ತುಳು ಜನೋಕುಲೆಗ್ ಹೊಡೆತ ತಿಕ್ಕಾದ್ ಬಾಯ್ದು ರೆಯಾದ್ಲಾ ಈ ಸಾಹಿತ್ಯೋನು ಬರಿತೋನಿಯರ ಆಯಿಜ್ಞಿಂದ್ ತೋಜುಂಡು.

ಪೆದಿನೆಣ್ಣ ಚೊಕ್ಕ ಪತ್ತೋಂಬರ್ನೇ ಶತಮಾನ ತುಳು  
ಸಾಹಿತ್ಯ ರಂಗೊನು ಕತ್ತಲೆದ ಕಾಲಾಂದೇ ಪಣೋಡಾಪುಂಡು.  
ತುಳುಕ್ಕುಂದತ್ತ್ವ, ಕನ್ನಡ ಸಾಹಿತ್ಯಗುಲಾ ಉಂದೊಂಜಿ ಕತ್ತಲೆದ  
ಕಾಲೋನೇ. ಕೆಂಪು ನಾರಾಯಣನ ‘ಮುದ್ರಾಮಂಜೂಷ’ ಬುದ್ಧಾಂಡ  
ಕನ್ನಡ ಸಾಹಿತ್ಯದೊಲಾ ಎಡ್ಡೆ ಬೆನ್ನಿ ಅತಿಜ್ಞ. ರಾಜಕೀಯವಾದ್  
ಇಡೀ ಭಾರತೋಗೇ ಅವೋಂಜಿ ಸಂಧಿಫುಟ್ಟು. ಪರಂಗಿದಕುಲು  
ಬತ್ತೋದ್ದಾ, ಅಲ್ಲೋಲ ಕಲ್ಲೋಲ ಮಲ್ಲೋದ್ದಾ, ವ್ಯವಸ್ಥೆ ಒಂಜಿ  
ಹದೋಕ್ಕು ಬತ್ತಿನ್ನೆಡ್ಡು ಚೊಕ್ಕ ಕನ್ನಡೋಡು ನವೋದಯ  
ಸುರುವಾಂಡ್ದಾ. ಅವೇ ಸುಮಾರ್ಗಾ ತುಳುಲಾ ಪೋಸದೇಕೆಡ್ದಾ  
ಬುಲೆಯರ ಸುರುವಾಂಡ್ದಾ.

ಅಂಡ ಸೆಳಿನೀರ್ದಾದ ಒಸರ್ರಾದಲಕ ತುಳು ಉಲುಲಾಲಿಯ  
ಗಟ್ಟಿಯಾದೇ ಇತ್ತೋಂಡ್ದಾ. ಮರಮಾನ್ಯಲೆಡ್ದಾ ಲೆಕ್ಕಪತ್ರ ಬರೆಪುನಿ,  
ಓಲೆ ವ್ಯವಹಾರ ಮಲ್ಲುನಿ, ವೇದ ಮಂತ್ರೋಲೆನ್ನೋ ಬರೆದ್ದಾ ಪ್ರತಿ  
ಮಲ್ಲೋದ್ದಾ ದೀಪುನಿ ಉಂದು ಮಾತ ತುಳು ಬಾಸೆಡ್ದಾ ತುಳುಲಿಪಿಟ್ಟೇ  
ಅವೋಂದಿತ್ತಿನವು ಗಮನಾರ್ಹ. ಅಂಡ ಆ ಕಾಲೋಡು ರಚನೆ  
ಆಯಿಂಬಿ ಸಾಹಿತ್ಯದ ಪಜ್ಜೆಗುರ್ತೆ ತಿಕ್ಕುಜ್ಞಿ.

ಕನ್ನಡೋಡ ಹೊಸ ಬುಲೆಪ್ಪುಗು ಕಾರಣೆರಾಯಿನ ಕ್ರಿಸ್ತ  
ಮಿಶನರಿದಕುಲು ತುಳುತ್ತ ಬುಲೆಪ್ಪುಗ್ಗಾಲಾ ತನ್ನಲೆನ ಕಾನಿಗೆ  
ಕೊರ್ತಿನವು ತೋಜ್ಜೋದ್ದಾ ಬಪ್ರಾಂಡು. ಪತ್ತೋಂಬರ್ನೇ  
ಶತಮಾನೋದ ನಡುಕ್ಕಾನಗ ತುಳುನಾಡ್ದಾ ತರೆದೆತಿನನ  
ಚಚ್ಚಾಲೆಡ್ದಾ ಏಸು ಸುವಾತೆನ್ನೋ ಸ್ಥಳೀಯ ಜನೋಕುಲೆಗ್ಗಾ  
ಸ್ಥಳೀಯ ಬಾಸೆಡೇ ಪನ್ನುನ ಅಗತ್ಯ ಅಕುಲೆಗ್ಗಾ ತೋಜ್ಜೋದ್ದಾ  
ಬತ್ತೋಂಡ್ದಾ. ರೆ. ಹೇಬಿಕ್ಕಾ, ರೆ. ಲೆನರ್, ಮೌಗಿಂಗ್, ಬ್ರದರ್  
ಗುಂಡಟ್ಟ್ರ್, ಪ್ರತ್ಯೇಕ್ಲ್ ಮುದೆಲಾಯಿ ಪಾದ್ರಿಲು 1834ದ  
ಪ್ರೊತ್ತುದು ತುಳು ಬಾಸೆನ್ನ ಕನ್ನಡ ಲಿಪಿಟ್ಟ್ರ್ ಬರೆಪುನ ಮೂಲಕ

ಒಂಜಿ ಇತಿಹಾಸಿಕ ಕ್ರಾಂತಿ ಮಲ್ತೆರ್ ತುಳುಗಳ ಗ್ರಂಥಲಿಪಿತ್ತು ಉಪಯೋಗ ಒಂತೆ ಅಂಡಲಾ ಆತಿನೇಟ್ ಇತ್ತೊಂದ್. ಅಂಡ ಅಕ್ಷರೋದ ಮುಕಾಂತ್ ವ್ಯಾಪಕವಾದ್ ಜ್ಞಾನ ಪ್ರಸರುನ ಅಗತ್ಯ ಬತ್ತಿನ ಒಂಜಿ ಕಾಲಘಟ್ಟೋಡು ತುಳು ಭಾಸೆನ್ ಬಹು ಜನಪ್ರಿಯ ಮಲ್ಲುನ ಸಲುವಾದ್ ಕನ್ನಡ ಲಿಪಿಟ್ಟ್ ಬರೆಯರ ಸುರು ಮಲ್ಲಿನವು ಒಂಜಿ ಇತಿಹಾಸಿಕ ಸಂಗತಿ. ಮಿಶನರಿದಕುಲು ಸ್ವಾಧೀಯ ಜನೋಕುಲೆನ್ ಮತಾಂತರ ಮಲ್ಲಿಯರ ಈ ಬೇಲೆಗ್ ಕೈಪಾಡ್ ತ್ತಿನಾಂಡಲಾ ಅಯಿಡ್ ತುಳುಕ್ಕು ಎಡ್ಡೆನೇ ಅಂಡ್. ಮದೆಕ್ ಪ್ರೋಪ್ರನ ಒಂಜಿ ಭಾಸೆ ಮಿತ್ತ್ ಬೂರ್ಬಂಡ್. ಉಂದು ಮಿಶನರಿದಕುಲು ಮಲ್ಲಿನ ಪ್ರಗರೋಡಾಯಿನ ಸಂಗತಿ. ಅಂಚಾದ್ ತುಳು ಲಿಪಿ ಮದೆಕ್ಕು ಪ್ರೋಂಡು. ಅಂಡ ಒಡಿಪ್ರ, ಸುಬ್ರಹ್ಮಣ್ಯ ದುಂಬಾಯಿ ಮರೋಕ್ಕುಲೆನ ಸ್ವಾಮೀಜಿನಕುಲು ಇನಿಕ್ಕೂಲಾ ದಸ್ಸತು ಪಾಡುವೆ ತುಳು ಲಿಪಿಟ್ಟ್ ಪನ್ನುನವು ಗೇನೋಡು ದೀಯೋಡಾಯಿನ ಒಂಜಿ ಸಂಗತಿ). ಒಂಜಿ ರೀತಿಡ್ ಕನ್ನಡ ಬೋಕ್ಕ ತುಳು ರಡ್ ಭಾಸೆಗ್ ಲಾ ಮಿಶನರಿದಕುಲೆನ ಬೇಲೆ ಮಲ್ಲೋವು. ಉದಿತ್ ಬಪ್ರಾನ ಪ್ರೋಸಲೋಕೋದ ಬೋಲ್ಲುಗು ಕನ್ನಡ ಬೋಕ್ಕ ತುಳು ಒಟ್ಟೊಟ್ಟುಗೇ ಎದುರಾಯೋ.

ಆತಿನೇಟ್ ಗ್ರಂಥಲಿಪಿಟ್ಟ್ ಇತ್ತಿನ ಬೋಕ್ಕ ಪಾತೆರುನ ಭಾಸೆಯಾದಿತ್ತಿನ ತುಳು, ಕನ್ನಡೋದ ಅಕ್ಷರದ ಮುಕಾಂತ್ ದಾವಿಲಾಪ್ರನ ಸಂದರ್ಭ ಇತ್ತೊಂದ್. ಕಿರಿಸ್ತ ಮತಪ್ರಚಾರ ಬೋಕ್ಕ ತುಳು ಜನೋಕುಲೆನ ಮತಾಂತರ ಅಕುಲೆನ ಮೂಲ ಉದ್ದೇಷೋ ಆದಿತ್ತೊಂಡಲಾ ಪರೋಕ್ಷವಾದ್ ಅವೆಡ್ ತುಳು ಭಾಸೆಗ್ ಎಡ್ಡೆ ಉಪಕಾರೋ ಅಂಡ್.

ಇಂಗ್ಲಿಷ್ ಬೋಕ್ಕ ಜಮ್‌ನ್ ಭಾಸೆಡಿತ್ತಿನ ಕ್ರೈಸ್ತ ಪಾತೆನೆಲೆನ್ ಜೆ. ಅಮೃನ್ಜ್, ಜಿ. ಕೇಮರ್ರ್, ಎ. ಮೆನ್ಸ್‌ರ್, ಆರ್. ಬುನ್ನ್, ಬಿ. ಲಾಧಿ, ಎ.ಸಿ. ಬನ್‌ಲ್, ಎಚ್. ರಿಫ್, ಎಚ್. ಮೊಗ್ನಿಂಗ್ ಮುದೆಲಾಯಿ ವಿದೇಶೀ ಪಾದಿಲುಲಾ ಇ.ಪಿ. ಕಾರಟ್, ಎ. ಕೌಂಡಿನ್, ಎಲ್.ಜೆ. ದೇವದತ್ತ ಮುದೆಲಾಯಿ ಭಾರತೀಯ ಪಾದಿಲುಲಾ ತುಳುಕ್ಕು ಕನತ್ತೆರ್. ಜಮ್‌ನ್ ದೇಶೋದ ಭಾಸೆಲ್ ಇನ್ನಿನ ಉರುಡ್ಡು ಬತ್ತಿನ ಈ ಸಂಸ್ಕ್ರೇ ‘ಭಾಸೆಲ್’ ಎವಾಂಜಿಲಿಕಲ್ ಮಿಶನ್’ ಪನ್ನುನ ಪ್ರದರ್ಶಿಸ್ತು ಈ ಕರಾವಳಿ ಪ್ರದೇಶೋಡು ನಿಲೆಯಾದ್ ವ್ಯಾಪಕವಾದ್ ಪಸೆರ್‌ದ್ ತನ್ನ ಪ್ರಚಾರ ಬೋಕ್ಕ ಮತಾಂತರೋದ ಬೇಲೆ ಮಲ್ಲೊಂಡ್. ಅನುಷಂಗಿಕವಾದ್ ಭಾಸೆ ಬೋಕ್ಕ ಸಾಹಿತ್ಯೋದ ಬೇಲೆ ಮಲ್ತೆರ್.

ಅಕುಲು ಏಸು ಸುವಾತೆಸಲೆನ್ ಅನುವಾದ ಮಲ್ಲೊದ್ ‘ತುಳು ಪಾಠಾಳೆ ದುಂಬುದ ಪ್ರಸ್ತುತೆ’ (ತುಳು ಪಾಠಗಳ ಮೋದಲ ಪ್ರಸ್ತುತ - 1862) ಕನತ್ತೆರ್. ಉಂದೇಡ್ ಉಮೇದ್ ತಿಕ್ಕೂದ್ 1864ಟ್ ಜೆ. ಅಮೃನ್ಜ್ ಬೋಕ್ಕ ಜಿ. ಕೇಮರ್ರ್ 120 ಸಂಗೀತೋಲೆನ್ (ಪದೋಕುಲೆನ್) ಅನುವಾದ ಮಲ್ಲೊದ್ ಪ್ರಕಟ ಮಲ್ತೆರ್. 1886ಟ್ ಉಂದೆತ್ತ ನಾಲನೇ ಆವೃತ್ತಿ ಬನ್ನುಗ ಉಂದೆಟ್ಟ್ 180 ಗೀತೆಲ್ಲಿತ್ತೋ ಹೆಚ್ಚಿಗೆ ಗೀತೆಲೆನ್ ಎ. ಮೆನ್ಸ್‌ರ್ ಬರೇದ್ ಸೇರ್ವಾಯೀರ್. 1914ನೇ ಇಸೆವಿಡ್ ಆರ್. ಬುನ್ನ್ ಉಂದೆನ್ ಪರಿಷ್ಕಾರ ಮಲ್ಲೊದ್ 210 ಗೀತೆಲೆನ್ ಪಾಡ್ ಪ್ರಕಟ ಮಲ್ತೆರ್. ಈ ಗೀತೆಲೆದ್ 192 ಗೀತೆಲು ಜಮ್‌ನ್ ಬೋಕ್ಕ

ಇಂಗ್ಲಿಷ್‌ಡ್ಯಾಲ್ ಅನುವಾದ ಮಲ್ತಿನವು. ಬರಿನವು ಮೂಲ ತುಳು ರಚನೆಯು. ಅಯಿಕ್ಕು ರಾಗೋ ಮಾತ್ರ ಪಾಠ್ಯಕ್ಕೆದವು.

ಸಾಹಿತ್ಯಕವಾದ್ ಉಂದೆಕ್ಕು ಜಾಸ್ತಿ ಮಹತ್ತ್ವ ಇಟ್ಟಿಡೊಲಾ ಪ್ರೋಸ್ ಕಾಲೊದ ತುಳು ಬೆನ್ನು ಅನುವಾದೋದ ಮುಕಾಂತ್ ಸುರುವಾಂಡ್‌ಂದ್ ತೆರಿಯೋನುನವು ಅಗತ್ಯೋ. ತುಳು ಪ್ರಾರ್ಥನಾಗಿತೆಲೆನೆ ಸುಪ್ರೋ ಎಂಚ ಉಂಡೂಂದು ತೊವೋಲಿ:

### ೧. ಎಡ್ಡೆ ಬೇಲೆ ಮಳ್ಳುಗಾ!

ಇನಿ ಬಿತ್ತು ಪಾಡು ವೇಳೆ  
ಯೆಲ್ಲೆ ನನ ಉಪ್ಪುಂಡಾ  
ದಾನ್ನಾ? ಇತ್ತೆ ನಮ ಬೇಲೆ  
ಚುರುಕಾದ್ ಮಳ್ಳು!

.....  
.....  
ಕೊಯ್ಯಿ ಕಾಲ ಬರಂದೆ  
ಹುಳ್ಳಂದಿನ್ನಿ ಯೇಸು ವಾಕ್ಕು  
ನೆನೆತೊಣುದುಪ್ಪೇರೆ,  
ಜೀಳು ತಿಕ್ಕುನ್ನೋ ಸುಭಾಗ್ಯ  
ಎಣ್ಣೊಣ್ಣೈರೆ ದೇವರೇ  
ಬುದ್ಧಿ ಕೊಲ್ಱ ಮಿತ್ತೊಡ್ಡೇ!

### ೨. ಯೆಂಕ್ ಓಳು ಸಮಾಧಾನ

ಓಳು ಶಾಂತಿ ತಿಕ್ಕುಂಡು?  
ರಕ್ಷಣೆನ್ ನಾಡು ಜನ  
ದೀಂಜ ಸತ್ತಿರ್ ಕೇಣುಂಡು

.....  
.....  
ನಿಕ್ಕು ಹೂರೆ ಸಮಾಧಾನ  
ಪಾಪ ಲೋಕೊಡಾವೋಲ್ಯಾ?  
ಸಮಾಧಾನದರಸ್ತನ

ನಿಕ್ಕು ಪೂರ ಸಮಾಧಾನ  
 ವಾಪಲೋಕೊಡಾವೋಲ್ಯಾ?  
 ಸಮಾಧಾನದರಸ್ತನ  
 ಲೋಕ ಹಿದುಕೊಣ್ಣಂಬಾ?  
 ಸಮಾಧಾನದವು ಸ್ಥಳ  
 ನಿನ ಮನಸ್ಸಾಕ್ಷಿಯೇ;  
 ಕರ್ತವ್ಯಗ್ರಾ ಒಳಗಾಲ!  
 ಆಯೆ ಶಾಂತಿ ಕೊರುವೆ

.....

.....

ಅಪಗಾಂಡ ಸಮಾಧಾನ  
 ಶಾಂತಿಪೂರ ತಿಕ್ಕಂಡು;  
 ಇತ ಮಿತ್ರ ಮುಳ್ಳ ಮಾನ,  
 ಸುಖಿತಾನೆ ಪೋಪುಂಡು

(ತುಳು ಗೀತೆಳು, 113, ಪೃಷ್ಟ 50)

ದುಂಬಾಯಿ ರಚನೆಲು ಏಸುನು ಸುಗಿತೋಂದು ಇಂಚನೇ ಪೋಪುಂಡು.

ಜರ್ಮನಿಡ್ ಪ್ರಾಚೀನ ಬಲತ್ತಿನ ರೆ. ಮೇನರ್ ತನ್ನ ಮಹಿಳೆ ವಸೋ ಹಿರಾಯೋಡು ಭಾರತೋಗು ಬತ್ತಾದ್ (1858) ಒಡಿಪ್ಪ ಚೋಕ್ಕ ಮುಲ್ಲಿಡ್ ನಿಲೆಯಾದ್ ತುಳು ಕಲ್ತೆ. ತುಳು ಪ್ರಾಧಿಕಾರಿಗಳು ಗೀತೆಳೆನ್ ಜರ್ಮನ್ ಚೋಕ್ಕ ಇಂಗ್ಲಿಷ್‌ಡ್ ಅನುವಾದ ಮಲ್ಲಿನವತ್ತಂದೆ ಒಂತೆ ರಚನೆಲೆನ್ ಸೊತಂತ್ರವಾದ್ ಮಲ್ತೆ. ಗೀತೆಳೆಗ್ ರಾಗಸಂಯೋಜನೆ ಮಲ್ಲಾದ್ ಆಯೆನೇ ಪಣೋಂದಿತ್ತೆಗೆ. ದೇವರೆನ್ ‘ಪ್ರೀತಿ’ ಪಂಡ್‌ದ್ ಸಂಚೋದನೆ ಮಲ್ಲಿನ ಆಯೆ ಪ್ರೀತಿದ ಬಗ್ಗೆನೇ ಒಂಜಿ ಪದೋ ಬರೆತ್ತೆ:

“ಪ್ರೀತಿ! ದಿವ್ಯ ರೂಪ ಆದ್  
 ಯೆನನುಂಡು ಮಲ್ಲಾದ  
 ಪ್ರೀತಿ! ಪ್ರಾಣದಯದೀದ್ ಪಾಪೋಲೆನ್ ಕ್ಷಮಿತ  
 ಪ್ರೀತಿ! ಮಾತ್ರ ಕಾಲೋಡೇ  
 ನಿಕ್ಕು ಸೇವ ಮಲ್ಲ್ಯಾವೆ”.

ರೆ. ಮೇನರ್ ತುಳುಟ್ಟ ಕಬಿತಾ ರಚನೆ, ಅನುವಾದ ಮಲ್ಲಿನವತ್ತಂದೆ ತುಳು-ಇಂಗ್ಲಿಷ್ ಶಬ್ದಕೋಶ ರಚನೆ, ತುಳುಗಾದ ಪಾಡೋನೋಳೆನ ಸಂಗ್ರಹ ಇಂಚ ಬೇತೆ ಕ್ಷೇತ್ರೋಡುಲ್ಲಾ ಬೆನ್ನಾದೆ.

ರೆ. ಮೇನರ್ 21 ಪಾಡ್ನೋಳೆನ ಸಂಗ್ರಹ ಮಲ್ಲಾದ್ ‘ಪಾಡ್ನೋಳು’ ಪನ್ನುನ

ಪ್ರದಾರ್ಡ್ 1886ರ್ಲೊಂದು ಪ್ರಕಟ ಮತ್ತೆ. ರಿಟ್ಟರ್ 1879ರ್ಲೊಂದು ‘ತುಳು ಜೋಕುಳೆ ಗೀತೋಳು’ ಇನ್ನಿನ ಒಂದಿಗೆ ಬೂಕುನು ಪ್ರಕಟ ಮತ್ತೆ. ನಂತರ ಇತ್ತೀಚೆ ತೆರಿದ್ದು ಬಹಿರಳಿಕೆ ಸುಮಾರ್ 20 ಜನ್ಮೋ ಕೈಸ್ತೆ ಮಿಶನರಿದೆಹಲು ತುಳುಕ್ಕು ಪದೋಹ್ಕುಲೆನ ಅನುವಾದೋ, ನಿಷ್ಫಂಟು ರಚನೆ ಚೋಕ್ಕು ಪ್ರಕಟಣಾ ಕ್ಷೇತ್ರೋದು ಬೆನ್ನೇರ್.

ಈ ಅನುವಾದ ಪದೋಲು ತುಳುಕ್ಕು ಮಹತ್ವಪೂರ್ಣ ಕಾನಿಗೆ ಅತ್ಯಾಡಲಾ ಭಾಷಾವೈವಿಧ್ಯೋದ ನಿಲೆಟ್ಟೂ, ತುಳು ಜನಪದ ಸಾಂಪ್ರದ್ಯಾದ ಸಂಗ್ರಹ ಚೋಕ್ಕು ಸಂಜೋಧನೆದ ನಿಲೆಟ್ಟೂ, ತುಳು ಬಾಸೆ ಕಲ್ಲಿಯರ ಚೋಡಾಯಿನ ಬೂಕುಳೆನ ರಚನೆದ ನಿಲೆಟ್ಟೂ ಒಂದಿಗೆ ಮಹತ್ವಪೂರ್ಣ ಮರ್ಗಿಲ್ಲಾ ಪನ್ನನ್ಯೇಟ್ ಸಂಶಯೋ ಇಜ್ಞಾ.

ತುಳುನು ಕನ್ನಡ ಲಿಪಿಟ್ಟೂ ಬರೆಯರ ಸುರುಮಲ್ಲಿನವು ಮಿಶನರಿದೆಹಲು ಮಲ್ಲಿನ ಮಲ್ಲು ಚೇಲೆ. ಅಂಭಾದ್ ತುಳು ಬಾಸೆ ಪ್ರೋಸ್ ಕಾಲೋಡು ಪ್ರೋಸ್ ದೇಕೆಡ್ ಬುಲೆದ್ ಬರಿಯರ ಅಸ್ತ್ರದ ಅಂಡ್.

ಕೆನ್ನಡೊದ ಪೂಸ ದೇಕಿದ ಸಾಹಿತ್ಯವಾಯಿನ  
(ನರ್ಮದಾದಯ ಸಾಹಿತ್ಯ)-ಹಟ್ಟಿಯಂಗಡಿ ನಾರಾಯಣ ರಾಯೀರನ  
'ಅಂಗ್ಲ ಕವಿತಾವಳಿ' (1919) ಚೋಕ್ಕ ಬಿಂಬಿರ್ ಮೆರೆನ  
'ಇಂಗ್ಲಿಷ್‌ಗಿರಿಗಳು' (1921)-ಒಪ್ಪನ್‌ಕೌ ದುಂಬೇ 1916ದೇ  
ತುಳುಟು ಪೂಸದೇಕಿದ ಸಾಹಿತ್ಯ ಬಿಂದ್ರಾಂಡ್ ಪನ್ನನವು ಒಂಜಿ  
ಅಚ್ಚರಿದ ಇಸಯೋ. ಅವು ಮೂಡಬಿದಿರದ ಎಂ.ಆರ್.  
ಸುಬ್ರಹ್ಮಣ್ಯ ಶಾಸ್ತ್ರಿಲೆನ 'ತುಳು ಕನ್ನೋಪದೇಶ'. ಸಂಸಾರೋಹ  
ಪೊನ್ನು ಎಂಚ ಉಪ್ಪೊಡ್ಲಂದು ತೋಟಾದ್ ಕೊಪ್ಪನವತ್ತುಂದೆ  
ಪೊಂಜೊವುಲೆನ ವಿದ್ಯಾಭ್ಯಾಸೋಗು ಒತ್ತು ಕೊರ್ಕಿನವು ಈ  
ಬೂಕುದ ಮಹತ್ಮೊ. "ವಿದ್ಯಾವಂತರೋಂದತ್ತೆ ನಾಚಿಗೆ ಅಂಪಂತ  
ಸ್ವಧಾವದ ಮಿತ್ತಾ ಸ್ವಜನೋಂಕುಳೆ ಮಿತ್ತಾ ಪನೀ ದಯೆ ಇಡಿತ್ತಾ  
ಈ ಎನ್ನ ಕೆನ್ನ ಪುಸ್ತಕೋನು ಒಂಜಿ ಮಾತ್ರಕೆ ಆತಿಜೊಂತು ನಮ  
ಸ್ತ್ರೀಕುಳಿದ್ವಾ ವಿದ್ಯಾಭಿರುಚಿ ಉಂಡಾಪುಲೆಕ ನಣ ಮಿತ್ತಾಂಡಲ  
ಯಥಾತಕ್ತು ಪ್ರೋತ್ಸಾಹ ಕೊಳ್ಳಿಡ್ ಅವ್ವೆ ಎನ ಈ ಪ್ರಥಮ  
ಪರಿಶ್ರಮೋಂಕು ಪ್ರಧಾನ ಫಲಾನ್ಂತ್ರೋ ತೆರಿಯೋಣಪೇ" ಇಂದ್ರ್  
ಆರ್ ಮುನ್ನಡಿಡ್ ಬರೆತ್ತೇರ್.

ದಾಂಪತ್ಯ ಸರಿಯಾದ್ ತ್ರಾಂಡ ಸ್ವಗೋಂಡ್ ದ್ವಾರ  
ಮಲ್ಲೊವು, ಹಾಲಾದ್ ಪ್ರೋಂಡ ಅವು ಮಸಣೋಗು ಸಮ ಇನ್ನಿ  
ಅರೆನ ಒಂಜಿ ನುಡಿ ಇಂಚ ಉಂಡು:

ದಾಂಪತ್ಯ ಸರಿಯಾಂಪ್ರೋಂಡ ಸ್ವಗೋಂತ್ತಾ ಮಿತ್ತು  
ಭೂಮಿಯೇ|

ಸೆತ್ತ್ವಾಂಡ ಬೆತ್ತು ಸಾಮೃಜ್ಯ ಸಂಪತ್ತಾ ಮಸಣೋಂಳ್ಳಮ||  
ಜೋಕ್ಕೆಡ ಸ್ಥಿರವಾದ್ ಒರಿಪುನಿ ಎಲ್ಲ ಪ್ರಾಯೋದ  
ಶಿಕ್ಷಣ; ಗುಣನಡತೆ. ಅವೇನ್ ಜಾಗ್ರತ್ತೆಡ್ ಬುಲೆಪ್ಪಾವೋನೋಡು  
ಪನ್ನಿನ ನನೋಂಜಿ ಪಾತೆರೋ:

ಬಾಲ್ಯಂತ ಶೀಲನೇ ಮುದ್ದು ಮಗಳೇ, ಬಾಲೆಳ್ಗ್ಯಾದಾ|  
 ಸ್ವಿರಾತೆಂತೊಣ್ಣುತ್ತಾವರಾನಾತಂಪೊಡು ಜಾಗ್ರತ||  
 ಅನುಮ್ಮಿಪ್ರಾ ಭಂದಸ್ಸುಡ್ರ ಬ್ರಾಹ್ಮರೆನ ತುಳುಟುಪ್ಪನ ಈ ಕೃತಿ ಪೊಣ್ಣುಕ್ಕೆಗ್ರಾ  
 ಬುದ್ಧಿನೀತಿ ಪಂಡ್ರಾದ್ರ ಗುಣನಡತೆ ಶೀಲ ಸಚ್ಚಾರಿತ್ರ್ಯ ತರಿಪಾವನ ಉಪದೇಶಾತ್ಮಕ  
 ಸ್ವರೂಪೊಡು ವಿಶಿಷ್ಟವಾದುಂಡು.

ಪೊಣ್ಣು ಮಗಲೆಗ್ರಾ ಶೀಲನೇ ಪದ್ದೆಯಿ ಬಂಗಾರ

ಎಡ್ಡೆನಡತೆನೇ ಸಿಂಗಾರ

ಶೀರೆ ಪದ್ದೆಯಿ ಚೋಡುಂತು ಹಟಪತ್ಯರೆಗಾವನ್

ಶೀಲನೆ ನಂಕ್ರಾ ಭಂಗಾರ್ ಲಜ್ಜೆನೇ ಶೀರೆ ಕೇಣ್ಣುಗ್

ಭಾರತೀಯ ನಾರಿ ಆದತ್ತವಾದ್ರ ಎಂಚ ಉಪ್ಪುಡೊಸ್ಯನ ಉಪದೇಶ ಈ ಕೃತಿತ್ತು  
 ಪ್ರತೀ ಸೊಲ್ಲುಡ್ಲು ದಿಂಜ್ಕಾದುಂಡು. ಉಪದೇಶಾತ್ಮಕ ಸ್ವರೂಪೊಡ ಕೃತಿಕ್ಕುಳೆನ ಒಂಜಿ  
 ಪರಂಪರೆನೇ ನಮ್ಮ ಭಾರತೀಯ ಸಾಹಿತ್ಯಾದು ಉಂಡು. ರದ್ದು ಶತಮಾನ ಕಾಲ ತುಳು  
 ಸಾಹಿತ್ಯಾದು ಮುಲ್ಲು ಬೆನ್ನೆ ಅಯಿಜಿಡಲಾ ಪ್ರೋಸ ಕಾಲಮಾನೋಡು ಒತ್ತಿನ ಈ ಕೃತಿ ತುಳು  
 ಕಬಿತಾಗುಂಡೊಡ ಅನೆಬಾಕಿಲ್ರ ದೇತ್ತಿನ ಬೂಕೊಂದು ದೈರೋಡು ಪನೋಲಿ.

ಸೊತಂತೆ, ಚೆಳವಳಿದ ಹಿನ್ನೆಲೆಡ್ರ ಒಡಿಪ್ಪುದ ಶ್ರೀನಿವಾಸ ಉಪಾಧ್ಯಾಯೀರ್ ತುಳು  
 ಬಾಸೆ ಚೊಕ್ಕೆ ಸಂಸ್ಕೃತಿದ ಮೋಕೆಡ್ರ ಮುತಾಲಿಕೆ ಗತೋಂದು ಸುರುಮಲ್ಲಿನ ‘ತುಳು  
 ಸಾಹಿತ್ಯಮಾಲೆ’ನ್ನಿ ಪ್ರಕಾಶನ ಸಂಸ್ಥೆಗ್ರಾಲೂ ತುಳು ಚೆಳವಳಿಕ್ಕುಲಾ ಒತ್ತುಡು ಇತ್ತಿನವು  
 ಸುಬ್ರಹ್ಮಣ್ಯ ಶಾಸ್ತ್ರಿಲೆನ ಬೂಕು; ಅಯಿಡ್ಲ್ರ ಚೊಕ್ಕೆ ಒತ್ತಿನ ರದ್ದು ಪ್ರಸ್ತುಕೊಲು ಬಡಕಬ್ಬೆಲ್ರ<sup>೧೩</sup>  
 ಪರಮೇಶ್ವರ ರಾಯೆರ್ಡ್ರ ‘ಭಜಗೋವಿಂದ’ (1920) ಚೊಕ್ಕೆ ‘ತುಳು ನೀತಿಪದ್ಮೋಲು’ (1922).  
 ಈ ಹಿಂದರಿಕೆಡ್ಲುದ್ರ ನಂದೊಳ್ಳೆ ಶೀನಪ್ಪ ಹೆಗ್ನೆ ಚೊಕ್ಕೆ ಕೆ.ಬಿ. ನಾರಾಯಣ ಶೆಟ್ಟಿ ಕೆಲ್ಲೆ  
 ಮೋಕ್ಕೆನ್ನಾ ಸೇರ್ಲೋಂದು ‘ತುಳುವ ಮಹಾಸಭೆ’ ಕಟ್ಟಿಯರ ಆರೆಗ್ರ ಸಾಧ್ಯ ಅಂಡ್ರ. ಉಂದತ್ತು  
 ಆಶ್ರಯೋಡು ಉದಿತ್ತಿನ ‘ತುಳುವ ಸಾಹಿತ್ಯಮಾಲೆ’ದ್ರ 1929ಡ್ಲ್ರ 1936 ಮುಟ್ಟು ಒಟ್ಟು  
 ಪತ್ತೋಂಜಿ ಪ್ರಸ್ತುಕೊಲು ಚೊಳ್ಳುರಿಗ್ರ ಒತ್ತೆ. ಅಯಿಟ್ಪ್ರ ನಂದೊಳ್ಳೆ ಶೀನಪ್ಪ ಹೆಗ್ನೆರೆನ  
 ‘ತುಳುವಾಲ ಬಲಿಯೀಂದೆ’ (1929), ನಾರಾಯಣ ಕೆಲ್ಲೆರೆನ ‘ಕಾನಿಗೆ’ (1930), ಗಂಗಾಧರ  
 ರಾಮಚಂದ್ರರೆನ ‘ತುಳು ಪದ್ದುಮಾಲಿಕೆ’ (1933) ಮುಖ್ಯವಾಯಿನ ಮೂಜಿ ಕಬಿತೆದ ಬೂಕುಲು.  
 ಜಾನಪದ ಸಂಗ್ರಹ ಚೊಕ್ಕೆ ಮೇನತ್ತಾದ ದೃಷ್ಟಿಡ್ರ ‘ತುಳುವಾಲ ಬಲಿಯೀಂದೆ’, ಬಾಸೆದ  
 ಪೊಲುರ್-ವಿಚಾರಮೌಲ್ಯಾದ ದೃಷ್ಟಿಡ್ರ ‘ಕಾನಿಗೆ’, ತುಳು ಬಾಸೆದ ಎತ್ತರೋ ಚೊಕ್ಕೆ ರಂಜನೆದ  
 ದೃಷ್ಟಿಡ್ರ ‘ತುಳು ಪದ್ದುಮಾಲಿಕೆ’ ಮೂಜಿ ಬೇತೆ ಬೇತೆ ಮ್ಯಾಕ್ಕು ಕೃತಾಂಗ್ರ ತೋಜಿಬ್ಬಾವುವನ  
 ಕೃತಿಕ್ಕುಳು. ಪಣೀಯಾಡಿದಾರನ ಕಾಲೋದ ಸಾಹಿತ್ಯ ಸಾಧನೆ ತುಳು ಸಾಹಿತ್ಯ ಚರಿತ್ರೆಡ್ರ ಒಂಜಿ  
 ಪ್ರಮುಖ ಘಟ್ಟು. ಈ ಅವಧಿಡ್ರ ತುಳುವರ್ ಪದ್ದೆ ಗಟ್ಟಿ ಮಲ್ಲೋಂಡೆರ್. ಸಾಮಾಜಿಕವಾದ್ರ,  
 ಸಾಂಪತ್ತಿಕವಾದ್ರ, ಸಾಂಸ್ಕೃತಿಕವಾದ್ರ ತುಳುವರ್ ಬೇತೆ ಬೇತೆ ಮಗ್ರಾಗ್ರ ದುಂಚೊತ್ತುದು

ಪ್ರೇಯೀರ್ (ಈ ಅವಧಿಡ್ ತುಳುವರ್) ಚೊಂಚಾಯಿದಂಚಿ ಮಲ್ಲು ಪ್ರಮಾಣೋಡು ವಲಸೆ ಪ್ರೇಯರ ಸುರುಮಲ್ಲೀರ್. ಈ ಉತ್ತರವನುಬಿಂ ಸಂಸ್ಕೃತಿ ಬುಲೆಚಿಲ್‌ದ ಒಂಜಿ ಸಂಕೇತವಾದ್‌ಲಾ ಉಂಡು). ಈ ಅವಧಿನ್ ವಿದ್ವಾಂಸರಾಯಿನ ಡಾ. ಯು.ಪಿ. ಉಪಾಧ್ಯಾಯೀರ್” ತುಳುವರೆನ ಅಸ್ತಿತ್ವ ತೋಚಿಪ್ರಾಯರ ಚೊಕ್ಕ ಸಾಂಸ್ಕೃತಿಕ ಮೌಲ್ಯೋಲನ ಪ್ರನಶ್ವೋಧನೆ ಮಲ್ಲೊನಿಯರ ಪ್ರಣರಿನ ಕಾಲಫ್ರಷ್ಟ್” ಅಂದ್ ಅಂದಾಯಿನ ಪಾಠೇರೋಡೆ ಪಣ್ಣೇರ್.

‘ಕಾನಿಗೆ’ಡ್ ಮುಪ್ಪ್ ಕವಿತೆಲ್ಲು. ಉಂದೆಟ್ ತುಳುನಾಡ್‌ದ ಜನಚಿವನ, ಸಂಸ್ಕೃತಿ, ಆಚಾರವಿಚಾರೋದ ಬೇತೆ ಬೇತೆ ಮಗಿರ್ಲಾದ ಚಿತ್ರೋಹೊಮು ತೋಪ್ಪೇಲಿ. ‘ತುಳುನಾಡ ರಾಣೆ’ ಇನ್ನಿ ಕಬಿತೆಡ್ ತುಳುನಾಡ್ ಬೇತೆ ಬೇತೆ ಬಾಸೆ ಪಾಠೇರುನಕುಲೆನ, ಬೇತೆ ಬೇತೆ ನಂಚೊಲಿಗೆದಕುಲೆನ ಜಾಗೆ ಇನ್ನಿನ ವಿಷಯ ಉಂಡು. ತುಳುನಾಡ್‌ದ ದೇವಸ್ಥಾನೊಲು, ದೃವಸ್ಥಾನೊಲು, ನಾಗಬುಹ್ಯಸ್ಥಾನೊಲು, ಗಿರಿಕುಲು, ಮಲೆಕುಲು, ತುದೆಕುಲು, ಮರಮಾನ್ಯೋಲು, ಜಾತೆಲು, ಬೀರೆರ್, ಸಾಹಿತ್ಯ, ಬುಲೆಸಲೆ ಉಂದೆತ್ತ ವರ್ಣನೆ ಬಪ್ರಾಂಡು. ಪಂಚ ಮಂಗೇಶರಾಯೀರ್ ‘ಹುತ್ತರಿಹಾಡು’ ಕಬಿತೆದ ಲಯ ಮೂಲು ತೋಚುಂಡು:

ಅಗೋಲಿ ಮಂಜಣೆ ಕೋಟಿ ಚೆನ್ನಯೆ ದೇವು ಪ್ರಾಂಚರ್ ಸಿರಿಕುಲು

ಮಗತ್ತಾದಪ್ರಯ ದೀಕ್ಷಿತೆರ್ ನಿನ ಕೀತಿಕ ಕಾತಿನ ಬಾಲೆಲು

ಸೊನ್ನಯಬ್ಬಗೆ ಗಿಂಡೆ ದಾರಗೆ ಸತ್ಯವತಿ ಅಬ್ಬಕ್ಕೆನ್

ನಿನ್ನ ಭೂಮಿಡೆ ಪೆದಾದ್ ತಾಂಕ್‌ದ ರಾಣೆ ತಿರುಮಲೆ ದೇವಿನ್

..... .....

ಕಿಲ್ಲೆದಾರ್ ಜೋಕುಲೆ ಪದೊಕುಲೆನ್ನು ಬರೆರ್. ಜೋಕ್ಕೆನ್ ಮಾನಾವನ ಪದೊಟ್ಟು ತುಳು ಬಾಸೆದ ಸೇಬಿನ್ ತೋಪ್ಪೇಲಿ:

ತೂಂಕುವೆ ತೊಟ್ಟಿಲ್ ಮಾನಾವೆ ಬಾಲೆ

ತೇಂಕಡ, ನರೆಲಡ ಓ! ಎನ್ನ ಸೇಲೆ

ಇಂಚ ಸುರುವಾಪಿನ ಪದ ಕುಡಕುಡ ಕೇಣುವಿಲಕ ಉಂಡು. ಕಿಲ್ಲೆರೆನೆ ‘ಕಾನಿಗೆ’ ತುಳುನಾಡ್‌ದ ಸಂಸ್ಕೃತಿ-ಆಚರಣೆಲೆನ್ ಮುಟ್ಟೊಡ್ಪ್ ತೋಚಿಪ್ರಾವನ ಒಂಜಿ ಕಬಿತೆದ ಗೊಂಚಿಲ್.

ಎ.ಸಿ.ವಿ. ಶರ್ಮೇರನೆ ‘ಕನ್ನಡಕ್ಕೊ’ಲಾ ಉಂದುವೇ ಸಂದರ್ಭೋಡು (1929) ಪ್ರಕಟ ಅಂದ್. ಕೆಲವು ಜನಪಿಲ್ಯ ಮಟ್ಟುಲೆನ್ ಗೆತ್ತಂದು ತುಳುನಾಡ್‌ದ ಜನಪದ ಆಚರಣ, ನಂಬುಗೆ, ನಡಾವಳಿದ ಮಿತ್ತ್, ಜನೊಕುಲೆನ ಕೃತಕ ನಡಕ್ಕೆದ ಬಗ್ಗೆ ಆರ್ ಕಬಿತೆ ಬರೆಯೀರ್.

1929ನೇ ಇಸವಿಡ್ ನಕ್ಕಳ ಮಾರಪ್ಪ ಶೆಟ್ಟೆನೆ ‘ಅಮಲ್ ದೆಪ್ಪಡೆ’ ಇನ್ನಿನ ನನ್ನೊಂಜಿ ಮಹತ್ವೋದ ಬೂಕು ಅಬ್ಬಾಂಡ್. ಗಾಂಧಿಜಿಯೀರ್ ಸಮಾಜ ಸುಧಾರಣೆ ಚೆಳವಳಿತ ಪ್ರಭಾವೋಗು ತಿಕ್ಕಾದ್ ಬರೆತಿನ ಈ ಕಬಿತೆಲು ಅಮಲ್‌ದ ಗುಂಡಾಂತರೋದ ಬಗ್ಗೆ ಬತ್ತಿನ

ಒಂಜಿ ಎಡ್ಡೆ ಬೂಕು. ‘ಅಮಲ್‌ದೆಪ್ಪಡೆ’, ‘ಅಮಲ್ ಬೂತೋಗೆ’, ‘ದಾಯೀಗಪ್ಪ ಬಯ್ಯರ್‌ಗೆ ಇಂಚಿ ಸಿಗರೆಟ್‌’, ‘ಬಂಗಿನ್ ಪನಿತ್‌ಲ ತಿಂದ್‌ರಡೆ’ ಮೊಕ್ಕ ‘ಗಂಗಸರೋ ಗಂಗಸರೋ ಪರಡೆ ಕಲಿ ಗಂಗಸರೋ’ ಇಂಚ ಬಿನ್ ಕಬಿತೆಲು ಈ ಸಂಕಲನೆಯಲ್ಲಿ ಉಲ್ಲು. ಕಬಿತೆಲೆನ ಲಯ, ನಾಟ್ಯಶೈಲಿ, ಪ್ರಸ್ತುತಿ ಉಲಪ್ಪಾಸ್ತು, ಜನೋಕ್ಕೆನ ಬಾಯಿಡ್ ದಿನನಿತ್ಯ ಬಳಕೆ ಆಷಿಂಜಿ ಸರಳ ಸಚ್ಚೊಲೆದ್ದಾದ್ ಉಂದು ಜನಪ್ರಿಯ ಅಂಡ್.

ಗಂಗಸರೋ! ಗಂಗಸರೋ!  
 ಪರಡೆ ಕಲಿ ಗಂಗಸರೋ! ||ಪಲ್ಲವಿ||  
 ಕೆಬಿತ್ತು ಮುರು ದೆತ್ತ್‌ದ್ ಕೊರು  
 ಪರ್‌ಂಡ ಕಲಿ ಗಂಗಸರೋ ||ಪ||  
 ಕಿದೆತ್ತು ಎರು ಗಿರ್‌ತ್ ಕೊರು  
 ಪರ್‌ಂಡ ಕಲಿ ಗಂಗಸರೋ ||ಪ||  
 ಅಟ್‌ಎದ ಬಿತ್ತ್ ದೆತ್ತ್‌ದ್ ಕೊರು  
 ಪರ್‌ಂಡ ಕಲಿ ಗಂಗಸರೋ ||ಪ||  
 ಚಿಪ್‌ನ್ ಕೋಲೋ ಕೊರುದು ಬುಡು  
 ಪರ್‌ಂಡ ಕಲಿ ಗಂಗಸರೋ ||ಪ||  
 ಅಬುರು ದೆಪ್ಪ್ ಅಕಲ್‌ ತಪ್ಪ್  
 ಪರ್‌ಂಡ ಕಲಿ ಗಂಗಸರೋ ||ಪ||  
 ನೋಪ್‌ನೆರು ಮಾನ್ಯ ಕೆರು  
 ಪರ್‌ಂಡ ಕಲಿ ಗಂಗಸರೋ ||ಪ||  
 ಒಪ್‌ನ್‌ಪ್ರಷ್ಟ್ ಒರುತೊವಂಡ್  
 ಪರ್‌ಂಡ ಕಲಿ ಗಂಗಸರೋ ||ಪ||  
 ಸಾಂಕ ಸಮ್ಮಲೆ ಗುರುತು ಇದ್ದಿ  
 ಪರ್‌ಂಡ ಕಲಿ ಗಂಗಸರೋ ||ಪ||  
 ಒರವ್ ಸರವ್ ಗಿಡ್‌ರವ್  
 ಪರ್‌ಂಡ ಕಲಿ ಗಂಗಸರೋ ||ಪ||

ಇಂಚನೇ ಈ ಕಬಿತೆ ದುಂಬರಿವಂಡು. 1930ನೇ ಇಸವಿದ್ ಅರೆನ ನನೋಂಜಿ ಬೂಕು ‘ಪ್ರೋಲಿಕಂಟ್’ ಮೊಳ್ಳೊರ್‌ಗ್ ಬತ್ತ್‌ಂಡ್. ಉಂದೆಟ್ ಉಪ್ಪುನ ಶೀಫ್‌ಕೆಕಬಿತೆ ತುಳುತ್ತು ಒಂಜಿ ಎಡ್ಡೆ ಇತಿನ ಕಬಿತೆ. ಕಬಿತೆದ ಶರೀರೋ ನಡಕ್ಕೆ ಭಾವ ಭಾಷೆ ಕಲ್ಪನೆ, ಜಿತ್ರಕ ಶರ್ತೆ ಅಥವಾಪ್ರಷ್ಟ್ ರಸಪ್ರಷ್ಟ್ ಇಂಚ ಮಾತ ದೃಷ್ಟಿದ್ದ್ ಈ ಕಬಿತೆ ತುಳುಕು ಅಥವಾಪ್ರಾಣ ಸೇವಣೆಂಡ್ ಪಣೋಲಿ.

ಓಲ್ಲೆ ಎನ್ನ ಪೂರ್ವಕಂಟ್? ||ಪ||  
 ಬೂರಿ ಪೂರ್ಚ್ ಬುಲ್ಲೊಂದುಲ್ಲೆ  
 ಅರಳಿ ಪೂರ್ಚ್ ತೆಲ್ಲೊಂದುಲ್ಲೆ  
 ತೋಲೆದಿಡೆಟ್ ನಲಿತೋಂದುಲ್ಲೆ  
 ಬಲ್ಲು ಕೊಡಿಟ್ ಬಚ್ಚೊಂದುಲ್ಲೆ ||ಪ||  
 ಅಜ್ಞ ಬಿರುತ ಅಟ್ಟೆದುಲ್ಲೆ  
 ಪಾರ್ಮೆಂಚಿ ಪಗರಿದುಲ್ಲೆ  
 ಮುಗಲ ಮೃಗೊನು ಗಿಡತೋಂದುಲ್ಲೆ  
 ಸೆಡಿಲ ಚೊಬ್ಬೆ ಚೋಂಟೆದುಲ್ಲೆ ||ಪ||  
 ಪಗೆಲ್ ದೋಂಬು ಬೇಂಕೆದುಲ್ಲೆ  
 ಮ್ಯಂದ್ ಷನಿತ ಬೆಗರ್ಡುಲ್ಲೆ  
 ಬಸೋ ನೀರ್ ಜಲಕೊಡುಲ್ಲೆ  
 ತಿಂಗೊಲ್ಲೊಲ್ಲು ಗಂದೊಡುಲ್ಲೆ ||ಪ||  
 .... .... ....

ಎನ್ನ ಪೂರ್ವಕಂಟ್ ಓಲ್ಲುಲ್ಲೆ ಇಂದ್ ಆರ್ ಕೇನೊಂದು ಪೋಪರ್. ಅಯಿ ಏರ್ಂದ್ ಪನ್ನುಚೆರ್. ಪದ್ರೆಕುಂಟುದ ಎಡೆಡ್ ಅರ್ಥಂಬರ್ ಮೋನೆ ತೋಜಿಪ್ಪಾವುನ ಪ್ರಾಯೋದ ಪ್ರೋಣ್ಣನ ನಾಚಿಕೆದಲಕ ಕಬಿತೆ ಅರ್ಥ ಪನ್ನುಂಡು; ಬಾಕಿ ಅರ್ಥ ಪಣಾಂದೆ ಕುಲ್ಲುಂಡು. ವಾಚ್ಮೋಲಾ ಸೂಚ್ಮೋಲಾ ಒಟ್ಟೆಲ್ಲಿಟ್ಟುಗೇ ನಡತೋಂದು ಪ್ರಾಪಿಸ್ನೇನ್ ಮೂಲು ತೊಪ್ಪೋಲಿ. ನರ್ಕಳಿದಾರನ ಕಬಿತೆಲ್ಡ್ ನೀತಿ ಉಂಡು, ಅಯಿತ್ತೊಟ್ಟುಗೆ ಕಾವ್ಯೋದ ತಿಲ್ಕಾಲಾ ಉಂಡು.

ಪಣೀಯಾದಿದಾರನ ತುಳು ಚೆಳವಳತ್ತೆ ಕಾಲಫ್ರಿಟ್ಟುಡು ಚಿಪ್ಪಾರು ಕೃಷ್ಣಾಯ್ ಬಲ್ಲಾಳ ಪನ್ನುನಾರ್ (1892 - 1959) ‘ತುಳು ಕನ್ಮೋಪದೇಶ’ (ಸುಮಾರ್ 1930) ಇನ್ನಿ 19 ಭಾಷಿನಿ ಷಟ್ಪುದಿದ ಕಿನ್ನ ಕಬಿತೆದ ಬೂಕು ಬರೆಯೀರ್ (ಈ ಕೋಪೆ ಪ್ರಕಟ ಆತಿಜ್ಞ. ಉಂದೆತ್ತು ಹಸ್ತಪ್ರತಿದ ಜೆರಾಕ್ ಪ್ರತಿ ವೆಂಕಟರಾಜ ಪ್ರಣೀಂಬತ್ತಾಯೀರನ ಸಂಗ್ರಹೋಡು ಉಂಡು). ಮದ್ದೈ ಆದ್ ಕಂಡೆಂ ಇಲ್ಲಗ್ ಪ್ರೋಪುನ ಪ್ರೋಣ್ಣ ಬಾಲೆಗ್ ಅಪ್ಪೆ ಪಣ್ಣನ ಹಿತೋಪದೇಶ ಉಂದೆಟ್ಪ ಸಂಗ್ರಹವಾದುಂಡು:

ಅಪ್ಪೆ ಮಗಳೆನ್ ಮದ್ದೈ ಮಹಾತ್  
 ಜೆಪ್ಪುದ್ರುತ್ ಕೊಟ್ಟಿಂಚಿ ಸಮಯೋಡು  
 ಒಪ್ಪು ವಾತರೋ ಪಂಡಳಾಳೆಗೆ ಬುದ್ಧಿವಾದೋಗುಳು||  
 ಮಗಳೆ ಈತ್ ದಿನೆನ್ನ ಇಳ್ಳಿಳ್ಳ  
 ಮಗಿಪರಯನಹಳ್ಳಿಟ್ಟಿಗಿತ್ತಾತ್  
 ಒಗೆಬಗೆತ ಗೊಬ್ಬಾಟ್ಟೊಗುಳೆಂಡೇ ಸಮಯ ಪ್ರೋಂಡಮ್ಮು|

ಲೆಗಿಪಡಂಚನೆ ನಾಣಲಮ್ಮ  
 ಮೆಗಿಪರಯನಂಚತ್ತ ಕಂಡನಿ  
 ಲೆಗಿತ್ತಾ ಪಂಡರ್ ಕಂಡನ್ಯೇ ದೇಬರ್ಗಾಗೆ ಹಿರಿಯಕಾಳಾ||  
 ಪೊಂಚೊಲೆಗ್ ಎಡ್ದೆ ಬುದ್ಧಿವಾದ ಕೊಪ್ಪನ ಈ ಪದ್ಯೋಲು ಸಾಹಿತ್ಯಕವಾದ್ ಲಾ  
 ಅಧ್ಯಗಭಿರತವಾದುಂಡು.

ಗಾಂಥಿಜಿಯೆರ್ ಪ್ರಭಾಪ್ರಾದ್ವು ಜನೊಕುಲೆನ ನಡಪ್ಪ ತಿದ್ದರೆ ನನಲಾ ರದ್ದು ಕಬಿತೆದ  
 ಬೂಕುಲು ಆ ಸಂದಭೋಽಡು ಚೊಳ್ಳಿರ್ಗಾ ಒತ್ತೆ. ಅವು ಮೋನಪ್ಪ ತಿಂಗಳಾಯೆರ್ ತುಳು  
 ಪದ್ಯಾವಳಿ' (1930) ಚೊಕ್ಕೆ ಎಬ್ಬಾ. ನಾರಾಯಣ ರಾಯೆರ್ ಪತ್ತಿತೊಂದ್ರಾರಣ ಪದ್ಯಾವಳಿ'  
 (1931). ತಿಂಗಳಾಯೆರ್ ತುಳು ಪದ್ಯಾವಳಿ'ಡ್ ಕಳಿ ಗಂಗಸರೊದ ಎಡ್ದೆ ಪಡಿಕೆ', 'ಸ್ವಾಲ್ ಜವಾಬ್', 'ಬಾಜಲ್ಗಾ ನೀರ್ ಪರೊಡು ಅಮಲತ್ತ್', 'ಅಮಲ್ ಪರ್ಪಿನಕಳನೆ ಪಚತಾಪ',  
 'ಪುಗರೆದ ಅಮಲ್', 'ಪಸುಬಲಿಪ್ಪಾಚೆ' ಇಂಚಿತ್ತಿನ ತೀಷ್ಟಿಕೆಡ್ ನಡಪ್ಪ ತಿದ್ದುಗೆದ  
 ಪದ್ಯೋಲುಲ್ಲು. 'ಕಲಿಗಂಗಸರೊದ ಎಡ್ದೆ ಪಡಿಕೆ ಪದೊ ಸ್ವಾಲ್ ಜವಾಬ್ದ ರೀತಿಡ್  
 ದುಂಬರಿಯಂಡು. ಶಾಲ್ ಸುತ್ತುದು ಹೆಚ್ಚು ಕೊರಿಲಕ ಚೊಂಡನೆನ್ ಹಾಸ್ಯೋಡು ಬರಸ್ಯಾದ್  
 ಕೊತ್ತೆರ್.

ಮೊಕುಲೆನ ದುಂಬರಿಕೆಯಾದ್ ಅವೇ ಕಾಲೊಡು ಎಂ.ವಿ. ಹೆಗ್ನೆ, ಕೊರಡ್ಡುಲ್  
 ಶ್ರೀನಿವಾಸ ರಾವ್, ಉಡುಪಿ ಶ್ರೀಕಾಂತಾಚಾರ್ಯ, ಕೆ. ಹೊನ್ನಯ್ಯ ಶೆಟ್ಟಿ, ಮುದ್ರಾಡಿ  
 ಜನಾದಣನ ಅಚಾರ್ಯ, ಪಿ. ಸುಬ್ರಹ್ಮಣ್ಯ ಶಾಸ್ತ್ರಿ ಮೊಕುಲುಲಾ ಕಬಿತೆಲೆನ್ ಬರೆಯೆರ್.  
 ಅಪಗಾತೇ ಬರೆಯರ ಸುರು ಮಲ್ಲಿನ ಕಯ್ಯಾರ ಕಂಜಾಣ್ಣ ದ್ರೇಕುಲು 1935ಡ್ "ವಂದನೆ"ನ್ನಿನ  
 ಕಬಿತೆದ ಗೊಂಟಿಲ್ನಾ ಬರೆದ್ ಪ್ರಕಟ ಮಲ್ಲೆರ್. ಅಪ್ಪೆ ಭಾರತಿನ ಬಗ್ಗೆ, ರಾಷ್ಟ್ರಪ್ರೇಮದ  
 ಬಗ್ಗೆ ಅಯಿಟ್ಟ್ ಕಬಿತೆಲುಲ್ಲು. ಒಡಿಪ್ಪುದ ಎ.ಬಿ. ಶೆಟ್ಟ್ ತನ್ನಲೆನೆ 'ನವಯುಗ' ಪತ್ತಿಕೆಡ್  
 1936ಡ್ ಮೂರಿ ವಸೋ ಕಾಲ ತಿಂಗೊಳುಗೊಂಡಿ ತುಳು ಪ್ರರವಣನ್ ಅಚ್ಚೆ ಮಲ್ಲೆರ್.  
 ಅಯಿಟ್ಟ್ ಕೆಲವು ಕಬಿತೆಲು ಕಬಿತೆ ಬರೆಯೊಂದಿತ್ತೆರ್ಂದ್ ತೆರಿದ್ ಬಪ್ಪಂಡು.

ಈ ಕಾಲಪ್ರಮೋಡು ಕೆಲವು ಅನುವಾದೊಲುಲಾ ಒತ್ತೆ. ಶಂಕರಾಚಾರ್ಯರ್  
 'ಭಜಗೊಂದಂ' ಕೃತಿನ್ ಬಡಕಬ್ಜೀಲ್ ಪರಮೇಶ್ವರಯೆರ್ 'ಭಜಗೊಂದ'ನ್ನಿ ಪ್ರದರ್ಶಣ್  
 1920ಡ್ ಅನುವಾದ ಮಲ್ಲುದ್ ಪ್ರಕಟ ಮಲ್ಲೆರ್. 1934ಡ್ ಮಲ್ಲಿನ ನರಸಿಂಗ ರಾಯೆರ್  
 ಮೂಲ ಸಂಸ್ಕಾರ ಭಗವದ್ವಿತೆದ ಪದಿನೆಣ್ಣ ಅಧ್ಯಾಯೋನು ಶ್ರವಣ ಧಾಟಿಡ್ 'ಗೀತೆ  
 ಮಲ್ಲಿನ್'ಂದಾಲ್ 1935ಡ್ ವಿ. ರಾಮ ಶರ್ಮೆರ್ 'ತುಳು ಭಗವದ್ವಿತೆ'ಂದಾಲ್ ಅನುವಾದ  
 ಮಲ್ಲೆರ್. ಅನುವಾದೊದ ಮುಕಾಂತ್ ತುಳುತ್ತ ಕದಿಕ್ಕೆ ದಿಂಜಾಯಿನ ಈ ಬೇಲೆ ಉಲ್ಲೇಖ  
 ಮಲ್ಲೋಡಾಯಿನವು.

ಉಂದುವೇ ಸಂದಭೋಽಡು ದೇಲಂಪಾಡಿ ನಾರಾಯಣ ಅರಳಿತ್ತಾಯೆರ್ ಬರೆಯಿನ  
 ಒಂಜಿ ಪದೊ ಉರುಡಿಡೀ ಪ್ರಭಾರೆಗು ಒತ್ತುಂಡ್ (ಆರ್ ಇತರ ಕೆಲವು) ಸಾಹಿತ್ಯೋನ್ನು

ಒರೆತ್ತರ್ಹಂದ್ ತೆರಿದ್ ಬಪ್ರಂಡು. ಅಂಡ ಅವು ಪ್ರಕಟ ಅತಿಜ್ಞಿ. ಅರೆನ ಮೂರಿ ಕೀರ್ತನೆಲು 1959ಡ್ ಪುಂಡೂರು ದಾಮೋದರ ಪ್ರಖಂಚತ್ತಾಯ್ಯರ್ ಪ್ರಕಟಮಲ್ಲಿನ ‘ಕುಂಬಳೆ ಸಿಮೆತ ಚರಿತ್ರೆ’ ಬೂಕುಂಡು).

ಶಿವೆ ನಲಿಪ್ರವರ್ರೇ ಸೂವರ ಪ್ರೋಯಿ ಬಲ್ಲೆ  
ನವವಿಧ ಭಕ್ತಿತಾರೆನ್ ಧ್ಯಾನಿತೊಳೆ ||ಪ||  
ಕಾಮನಮ್ಮುಗ್ ಬಲು ಮಿತ್ರಲಾಪೋಣಿತು  
ಸಾಮಜದ್ಯತ್ಯನ್ ಮಧನೋ ಮಾಂತೋಣಿತು  
ಸೋಮಾಧೋ ಕಲೆನ್ ಶಿರಸಾಟ್ ಜೀಡೋಣಿತು  
ಮಾಮನ ಯಾಗೋನು ಧ್ವಂಸೋ ಮಾಂತೋಣಿತು ||  
ಪರಶು ಮೃಗಾಭಯೋ ವರದೋ ನಾಲ್ಕ್ಯಾಟ್  
ಶಿರರುಂಡ ಮಾಲೆ ಶೋಭಿಪ್ರಣಿ ಕೆಕ್ಕೆಲ್ಲಾಟ್  
ಉರಗನ ಡಾಬುನೇವಳೋ ಸಂಜಾ ನಡುಟ್  
ಪರುವತರಾಯನ ಮಗಳೆಡ ತೋಡೆಟ್  
ಕಮಲಸಂಭವೆ ದೇವೇಂದ್ರಾದಿ ನಿಜರೆರ್  
ಅಮರವಂದಿತೆ ನಾರದಾದಿ ತಾಪಸೇರ್  
ಸಮೋ ಸಾಲ್ ಕಟ್ಟ್ ಕೈಮುಗಿತ್ ಭಕ್ತೇರ್  
ನಮಶ್ರಿವಾಯಿಂದ್ ಮಂತ್ರೋನು ಜಪಿಪ್ರವರ್ರೇ ||  
ಮಾಸೋಂಟ್ ಎರಡ್ ಪ್ರದೋಷೋಂತ ದಿವಸೋ  
ಪೂರೋಷಿಪಿ ವಾದ್ಯೋ ಸಂಗೀತೋಂತ ರಭಸೋ  
ಶೇಷಾಭರಣ ನಾಟ್ಯೋ ನಲಿಪಿ ವಿಲಾಸೋ  
ವಾಸುಕೀಶ್ವರಗ್ ಪಣೆಯರ ಪೂರ್ಣಸ್ಮೃತಿ ||  
ಗಜಚಮಾಂಬರೋ ನೆರಿಪತ್ತ್ ಸುತ್ತೋಣಿತು  
ಭೂಜಗಭೂಷಣೋನೆಡ್ ಪೋಲುರ ಜೀಡೋಣಿತು  
ಭಜಕೇರೆ ಜಯಜಯ ರವೋನು ಕೇಂದೋಣಿತು  
ರಜತಾದಿ ವಾಸೆ ಬಪೇರ್ ನಲಿತೋಣಿತು ||  
ಶ್ರೀ ಮಹಾಲಕ್ಷ್ಮಿ ಸುಗಾನೋ ಮಾಂಪ್ರವರ್ರೇ  
ಸರಸಿಜೋದ್ವಾವೆ ಕೈಟ್ ತಾಳೋ ಚೋಟ್ಪ್ರವರ್ರೇ  
ಸುರಪೆ ಕೊಳಲ್ ಸಪ್ತ ಸ್ವರೋಂಟುರಿಪ್ರವರ್ರೇ  
ಹರಿನಾರಾಯಣನೆ ಮೃದಂಗೋ ಚೋಟ್ಪ್ರವರ್ರೇ ||  
ಶೊಲಿಕಪಾಲಿ ಪಿನಾಕಿಗ್ ಶರಣಾ  
ಬಾಲಗಣಪಗುಹನಮ್ಮುಗ್ ಶರಣಾ

ಪಾಲಿಪ್ರಾದೆಂದ್ರ ಗೌರೀಶಗ್ರಾ ಶರಣ  
ದೇಲಂಪಾಡಿತ ಮಹಾಲಿಂಗಗ್ರಾ ಶರಣ ||

‘ಶಿವಸ್ತವೋ’ ಪನ್ನುನ ಈ ಕಬಿತೆದ ಸೇಬಿನ್ ತೊದು ಮೂಲು ಪೂರಾ ಕೊತ್ತುಂಡು.  
ಶಿವನ ತಾಂಡವನ್ಯತ್ಯಾನು ‘ವಾಸುಕಿಶ್ವರಗ್ರಾ ಪರಿಯರ ಪೂರ್ವಸ್ಮೂಲ್ಯಂದ್ರ ಕಬಿ ಕೇಣುವೇರ್’.  
ಈ ಕಬಿತೆದ ಭೂಮಕಲ್ಲನೆ, ವ್ಯಾಪ್ತ ಚಿತ್ರಕಥಕ್ಕೆ, ವರ್ಣನೆಗ್ರಾ ಸರಿದೊರೆಯಾದ್ ಉಂತುನ  
ಶಿಬ್ಬಾಡಂಬರ, ನಾಟ್ಯಶೈಲಿ, ಕೀರ್ತನೆ ಅಂಡಲಾ ಅಯಿತ್ತು ಜಾನಪದ ನಡಕ್ಕೆ ತೀರ  
ಅಪ್ರಪೂರದವ್ಯ. ಮೇಲ್ತು ಟೊಡ್ಮಪ್ಪನ್ ಇಂಚಿನ ರಚನೆ ಒವ್ವೇ ಒಂಜಿ ಬಾಸೆಗ್ರಾ ಸೇಬಿ  
ಕನಪುಂಡು. ಉಂದುವೇ ರೀತಿ ಜತ್ತಿ ಈಶ್ವರ ಭಾಗವತ್ತಾ ತುಳು ಪದೋಕ್ಕುಲೆನ್ ಬರೆಯೇರ್.  
ಅವು ‘ತುಳು ಕೀರ್ತನಮಾಲೆ’ನ್ನಿ ಬೂಕುಡು ಸಂಗ್ರಹ ಅತ್ಯಂದ್ರ್.

ದೇಶೋಗು ಸೊತಂತ್ರ ಬಹಿನಿ ದುಂಬುಪಿರ ಸುಮಾರ್ ಪದಿನ್ಯನ್ನಾ ವಸೋ (1935-  
1950) ತುಳುಟು ಕಬಿತೆದ ಬೆನ್ನಿ ವಿಶೇಷ ಅಯಿಲಕ ತೋಜುಜ್ಜ್ವಾ. ಆ ಸುಮಾರ್ಡ್ (1950-  
1955) ಪುಂಡೂರುದ ದಾಮೋದರ ಪುಣಂಚತ್ವಾಯೀರ್ ಲಾಖ್ರ ಧಾಟಿಕ್ ಕಬಿತೆಲೆನ್ ಬರೆಯರ  
ಸುರುಮಲ್ತೇರ್. ಆರೆನ ಕೆಲವು ಕಬಿತೆಲು ‘ಸ್ತುತಿ ಪದ್ಮೋಲ್ಯ’ನ್ನಿ ಗೊಂಚಿಲ್ರಾಡ್ ಸಂಗ್ರಹ  
ಅತ್ಯಂದ್ರ್. 1959ಡ್ ಆರೆನ ‘ಕುಂಬಳೆ ಸೀಮೆತ ಚರಿತೆ’ ಅಥವಾ ‘ತುಳು ಪದ್ಮೋಲ್ಯ’ಲಾ  
ಪ್ರಕಟ ಅಂದ್ರ್. ಆರೆನ ಒಟ್ಟೊಟ್ಟುಗೇ ಬಾಡೂರು ಜಗನ್ನಾಥ ರ್ಯಾ, ಕೆಮ್ಮೂರು ದೊಡ್ಡಣ್ಣ  
ಶೆಟ್ಟಿ, ಸೀತಾನದಿ ಗಣಪಯ್ಯ, ಬಿ. ದೂರುಪ್ಪು ಮಾಸ್ತ್ರಾ, ಗಣಪತಿ ದಿವಾಣಿ ದುಂಬಾಯಿ  
ಕಬಿಕ್ಕುಲು ರಂಗಪ್ರವೇಶ ಮಲ್ತ್ರಾದ್ರ್ ತುಳುವಪ್ಪನ್ ಕದಿಕ್ಕೆ ದಿಂಜಾಯೀರ್.

ಸೊತಂತ್ರ ಬಹಿನಿಲ್ಲದ್ದ್ 1976 ಮುಟ್ಟು ತುಳು ಕಾವ್ಯದ ನನೋಂಜಿ ಮುಖ್ಯ  
ಕಾಲಘಟ್ಟಂದ್ರ್ ಭಾವಿಪ್ರಾಲಿ. ಸೊತಂತ್ರದ ಆಸೆ ಆಶಯೋಲೆನ್, ಗ್ರಾಮಭಾರತೋದ  
ಜನರ್ಜೀವನೋನು, ವಿಭಿನ್ನ ಆವೋಂದು ಪ್ರೋಯಿನ ಬದ್ಧೋದ ಶೈಲಿದ್ವಾಸ್ರ್ ಉಂಡಾಯಿನ  
ಭ್ರಮನಿರಸನೋನು ತನ್ನುಲೆನ್ ಸಾಹಿತ್ಯೋಡು ತೋಜಿಪ್ಪಾಪೋಂದಿತ್ತಿನ ಕಬಿಕ್ಕುಲು ಅಯಿದ್ದ್  
ಚೋಕ್ಕದ ಚಿತ್ರಕ್ಷೇಣಾ ಲಾಯಕ್ಕಾಡೇ ಬರೆತ್ರೇ (ಪಾ. ವೆಂ. ಆಚಾರ್ಯರೆನ ‘ಬಯ್ಯಮಲ್ಲಿಗೆ’,  
ಗಣಪತಿ ದಿವಾಣಿರ್ದ್ರ್ ‘ತುಳು ಪದ್ಮಾವತಿ’, ಎಂ. ರತ್ನ ಕುಮಾರೆರ್ದ್ ‘ರತ್ನನ ಕಮ್ರ್’ ಕೃತಿಕ್ಕುಲೆಂಡ್  
ಇಂಚಿನ ಚಿತ್ರಣ ಉಂಡು).

1955ಡ್ 1965 ಮುಟ್ಟು ಕೆಮ್ಮೂರು ದೊಡ್ಡಣ್ಣ ಶೆಟ್ರ್ ದಿಂಜ ಪದೋಕ್ಕೆನ್  
ಬರೆಯೇರ್. ‘ತುಳು ನಾಟಕೋದ ತುಂಡು ಪದೋಕುಲು’, ‘ತುಳುಭಜನೆದ ಪದೋಕ್ಕು’,  
‘ತುಳುನಾಡ್ರಾದ ಮಲ್ಲಿಗೆ’, ‘ರಾಮಾಯಣದ ಪಾಡ್ಮೋನ್’, ‘ಮೊಂಬಾಯಿ ಸಂಗ್ರಿ’ (ಲಾವಣೀ),  
‘ದೇವಿ ಭಜನೆ’, ‘ಸಾರೆಸದ ಪದೋಕ್ಕು’, ‘ತೆಲ್ಕೆದ ನಲ್ಕೆದ ಪದೋಕ್ಕು’ ಇಂಚ ಏಳಣ್ಣ ಪದೋಕ್ಕೆನ  
ಬೂಕುನು ಆರ್ ಬರೆದ್ ಪ್ರಕಟ ಮಲ್ತ್ರಾ. ತನ್ನ ‘ಕಸ್ತೂರಿಮಾಲೆ’ಡ್ ಆರ್ ಚೇತೆ ಚೇತೆ  
ರೀತಿದ ಜನಪ್ರಿಯ ಸಾಹಿತ್ಯೋನು ಪ್ರಕಟ ಮಲ್ತ್ರಾ. ಆರೆನ ರಚನೆಡ್ ಒಂತೆ ರಂಗ್ ಚೋಕ್ಕ  
ನಾಟ್ಯಮಯತ್ನೆ ತೋರ್ಪಾಲಿ: ಉಂದೆನ್ ಕುಸಾಲ್ ಕಬಿತೆಲುಂದ್ರಾಲಾ ಲೆಪ್ಪ್ರೋಲಿ.

ವ್ಯಾವ್ಯಾರೆ ಕಮ್ಮೆನಾ | ವ್ಯಾವ್ಯಾರೆ ಕಮ್ಮೆನಾ ||  
 ಮಾಮಿಯಿಲ್ಲದ ತಮ್ಮೆನಾ | ವ್ಯಾರೆ ಕಮ್ಮೆನಾ  
 ತಮ್ಮೆನ ತಿನರೆಗ್ರ ಯಾನ್ ಮದ್ದೆ ಆಯೆಯೇ |  
 ತಮ್ಮೆನ ತನರೆಗಿಂದಾದ್ ಮಾಮಿ ಇಲ್ಲದ ಪೂರೆಯೇ  
 ಮಲ್ಲೆರ್ ಪಾಯಸಾ | ಯೆಂಕ್ ತಿಂದಾದ್ ಉಬ್ಜೆಸಾ||  
 ರಾತ್ರಿ ಇಡೀ ನಿದ್ರೆ ಒಲರುಜಿ ಎನ್ನಾದ್ ಪಾಯಸಾ  
 ಮೆಲ್ಲ ಲಕೆಯೆಲಾ | ಅಟ್ಟಿಲ್ಲ ಕೋಣ ಪೂಗ್ನಿಯೆಲಾ  
 ಮೂಲೆಡಿತ್ತ ತೀಪೆ ಕರಕ್ | ಮಂಡ ಪಾಡ್ಲಾ  
 ಎಕ್ಕಾಜಿ ಪರಮನಾ | ಯಾನ್ ನಕ್ಕಂದ ಬುಡಿಯೆನಾ  
 ನಹ್ನನ ಗೊಜಿದ್ ಕಾರ್ ಜಾರ್ ದ್ ಕರಕ್ಕೆ ಒಲರಿಯೆನಾ

.....

1965ಟ್ ಭಾಡೂರು ಜಗನ್ನಾಥ ರೈಕುಲೆನ್ ‘ಸತ್ಯೋದ ಚಿತ್ಯೋ’ನ್ನಿ ಕಬಿತೆದ ಒಂಕು  
 ಪ್ರಕಟಿ ಅಂಡ್. ಅಯಿಡ್ಲ್ ಚೋಕ್ ಸೀತಾನದಿ ಗಣಪಯ್ಯೆನ್ನ ‘ಕೋಟಿ ಚೆನ್ನಾಯ ಪದ್ಯಾವಳಿ’  
 ಚೋಕ್, ‘ತುಳು ಭಜನಾವಳಿ’ನ್ನಿ ರಡ್ಲ್ ಒಂಕುಲು ಉಂದುವೇ ಅವಧಿಡ್ ಪ್ರಕಟಿ ಅಂಡ್.  
 ಜೆತ್ತಿನಕುಲೆನ್ ಮೆನಿಪ್ಪಾವಿಲಕ ಮಲ್ಲುಸೋರೊಟು ಜೋರು ಮಲ್ಲೋಂದು ಕಾಟ್ಕೆಸವುದ  
 ಲಕ್ಕಂತಿನ ಸೆನ್ನ್ಯೋಪಜ್ಞ ಶೈಲಿಡ್ ಗಣಪತಿ ದಿವಾಣೆರ್ “ತುಳು ಪದ್ಯಾವಳಿ” (1964) ಬರೆದ್  
 ಪ್ರಕಟಿ ಮಲ್ಲೆರ್. ತುಳುನಾಡ್ದ ಬಲತ್ತ ಕೈಯಾದಿತ್ತಿನ ಭೂಭಾಗ್ಲೊ ಕೇರಳೊಗ್ನ ಪ್ರೋಂಡಲಾ  
 ಕಾಸರಗೊಡುದ ಜನೊಕುಲತ್ತಂದ ಬಡಕ್ಕಾಯಿದ ಜನೊಕುಲು ಮನಿತ್ತೆಜ್ಞೆರ್. ದಿವಾಣೆರ್  
 ಪಿಸ್ರೋ ಬತ್ತ್ರ್ದ ಮಾತೆನ್ನಾ ನೆರಿಯೆರ್-

ಮಿನೆ ಇತ್ತಿ ಆಣುಗುಳು ತುಳುನಾಡ್ಡಿದ್ದೇರೋ?  
 ಉಳ್ಳೆರಪ್ಪ ಉಳ್ಳೆರ್ ನಿದ್ರೆ ತೊಂಕೊಂದುಳ್ಳೆರ್  
 ಧೀರ ಏರ ರಾಜೆರ್  
 ರಾಜ್ಯಭಾರೊ ಮಲ್ಲೆರ್  
 ಭಾರೀ ಬಿಸ್ರ ಬಂಟೆರ್  
 ದಮೋನ್ನಾಯೋ ಪಂಡೆರ್ |

.....

ಕೇರಳೊತ್ತಾ ಪಣೆಕ್ಕುರ್  
 ಮಾರಿಯಾದ್ ಬತ್ತೆರ್  
 ಕಾಸ್ರಗೊಡ್ಲ್ ಕಡೆರ್  
 ತುಳುವನಾಡ್ ತುಂಡ್ಯೆರ್ |

.....

ಮೀಸೆ ಇತ್ತಿ ತುಳುವೆರ್‌  
 ಬಾಸೆ ತೆರಿನ ವೀರೆರ್‌  
 ಲಕ್ಷ್ಯಲೆಪ್ಪ ಸರ್ವೆರ್‌  
 ಪಕ್ಕ ಬಲ್ಲೆ ಬಿಸೆರ್‌ |  
 .....

ನಮ್ಮನೆಲೊನು ಬುಡ್ಗಾಡೆ  
 ನಮ್ಮ ಕುಲೊನು ಕೆಡ್ಗಾರ್ಗಡೆ  
 ಧಮೋನ್ನಾಯೊ ಮರಪ್ಪಾಡೆ  
 ಜನ್ಮೊ ಹಾಳ್ ಮಾಳ್ಪಾಡೆ |  
 ಮೀಸೆ ಇತ್ತಿ ಅಣುಗುಳು.....

ದಿವಾಣೆರನ ಕಾವ್ಯಶಕ್ತಿ ಮಲ್ಲೋವು. ಅಂಡ ಅರ್ ಬರೆಯಿನವು ಕಮ್ಮಿ. ಅಯಿದ್ದ್ಲಾ ಚೊಕ್ಕ ಅರ್ ರಾಜಕೀಯೊಗು ಪ್ರೋಯೆರ್. ಅಲ್ಲ ಸಾಧನೆ ಮಲ್ಲಿಯರ ಆರೆಗ್ ಸಾಧ್ಯ ಅಯಿಜ್ಞ. 1989ದ ಸುಮಾರ್ಗ್ ಈ ಲೇಖಿಕೆನೇ ಆರೆನ್ ಕುಡ ಸಾಹಿತ್ಯಲೋಕೋಗ್ ಒಯ್ದ್ರ್ದ್ ಕಣತ್ತೇರ್. ಅರ್ ಕುಡ ಕನ್ನಡೊಡು, ತುಳುಟ್ಟು ಬರೆಯರ ಸುರುಮಲ್ಲೇರ್. ಅಂಡ 1994ಟ್ ಅರ್ ‘ಕೊಂಬುವಾಡ್’ನಿ ನನೋಂಜಿ ಕಬಿತೆದ ಬೂಕುನು ಅಚ್ಚು ಮಲ್ಲೇರ್. ಎಡ್ಡೆಡ್ಡೆ ಕಬಿತೆಲು ಈ ರಡ್ಡ್ ಬೂಕುಡ್ಲಾ ಉಲ್ಲು. ಕನ್ನಡೊಡ್ಲಾ ದಿವಾಣಿದಾರ್ ಮೂಜಿ ನಾಲ್ ಬೂಕು ಬರೆತ್ತೇರ್. ಅಂಡ ಜೀವಿತೊದ ರಸಫುಟೊನು ರಾಜಕೀಯೊಡು ಕಳೆಯಿನದ್ದ್ವಾವರೊ ಆರೆನ ಕಾವ್ಯಶಕ್ತಿ ಅರಳೊಡಾಯಿನಾತ್ ಆರೆಲಿಜ್ಞೀಂದ್ರ್ ಪನೋಲೀ. ಒಂಜಿ ವೇಳ್ಯೇ ಅರ್ ಸಾಹಿತ್ಯೋಡೇ ಬೆನ್ನೆದಿತ್ತ್ರೀಂಡ ತುಳುಕ್ಕು ನನಲಾ ಕೆಲವು ಎಡ್ಡೆಡ್ಡೆ ಕಾವ್ಯಲೆನ್ ಅರ್ ಕೊತ್ತ್ವೀರ್.

1976ದ್ದ್ಲಾ ಚೊಕ್ಕ ತುಳುಕ್ಕು ಎಡ್ಡೆಕಾಲೊ ಸುರುವಾಂಡ್ರೀಂದ್ರ್ ಪಷ್ಪೊಲಿ. ಆ ವಸೋಂ ಕುಡ್ಡೊ ಅಕಾಶವಾಣಿ ಪ್ರಸಾರಕಾರ್ಯ ಸುರುವಾಂಡ್ರ್. ತುಳುಟ್ಟು ಭಾಷಣ, ನಾಟಕ, ರೂಪಕ, ಕತೆ, ಕಬಿತೆ, ಸಂದರ್ಭನ, ಪಾತೆರಕತೆ, ಕ್ಷೇತ್ರಸಂದರ್ಭನ ಆಧಾರಿತಿನ ಕಾರ್ಯಕ್ರಮೊ ದುಂಬಾಯಿ ಬೇತೆ ಬೇತೆ ಕಾರ್ಯಕ್ರಮೊಲು ಪ್ರಸಾರ ಅಯಿರ ಸುರುವಾಂಡ್ರ್. ತುಳು ಪ್ರತಿಭೇಗ್ ಅಭಿವೃತ್ತಿದ ಒಂಜಿ ಚಾವಡಿ ತಿಕ್ಕೊಂಡ್ರ್. ಪ್ರಸಾರೊಗು ಚೊಂಡಾದ್ರ್ ತುಳುಟ್ಟು ಸಾಹಿತ್ಯ ಬರೆಪುನರುಲೆನ ಸಂಖ್ಯೆ ಹೆಚ್ಚೊಂಡ್ರ್. 1969ದ್ರ್ ಕುಡ್ಡೊ ‘ಅಖಿಲ ಭಾರತ ತುಳು ಕೂಟ’ ಸ್ಥಾಪನೆ ಆಂಡ್ರ್. ತುಳುವೆರೆನ್ ಸಂಘಟನೆ ಮಲ್ಲ್ಯಾದ್ರ್ ಬೇತೆ ಬೇತೆ ಕಾರ್ಯಕ್ರಮೊಲೆನ ಮುಕಾಂತ್ ಈ ಸಂಸ್ಕ್ರೀತಿ ಜಾಗೃತಿ ಪ್ರಾಣೀಯರ ಸುರುಮಲ್ಲ್ಯಾಂಡ್ರ್. ತುಳು ಸಾಹಿತ್ಯ ಸಮ್ಮೇಳನ, ಅಖಿಲ ಭಾರತ ತುಳು ಸಮ್ಮೇಳನ, ವಿಶ್ವ ತುಳು ಸಮ್ಮೇಳನ, ವಿಚಾರ ಸಂಕಿರಣೊ, ಪ್ರಸ್ತುತ ಪ್ರಕಟಣೆ, ಕಬಿಕೂಟೊ ಇಂಡ ಬೇತೆ ಬೇತೆ ರೀತಿದ್ರ್ ತುಳುವೆರೆಡ ಜಾಗೃತಿ ಉಂಡು ಮಲ್ಲ್ಯಾಂಡ್ರ್. ಉಂದುವೇ ಸುಮಾರ್ಡ್ರ್ ತುಳುಟ್ಟು ಪತ್ರಿಕೆಲಾ ಮುದ್ರಣ ಆಯೆರ ಸುರುವಾಂಡ್ರ್. ಉಂದೆಡ್ಲಾವರೊ ತುಳುಟ್ಟು ಬೇತೆ ಬೇತೆ ರೀತಿದ ಪ್ರಕಟಣೆಲು ಬರಿಯರ ಸಾಧ್ಯ ಆಂಡ್ರ್.

ಅಯಿಟ್‌ಲಾ ಕಾವ್ಯಪ್ರಕಾರೊಡು ಜಾಸ್ತಿ ಬೂಕುಲು ಬತ್ತೆ.

ಈ ಅವಧಿದ್ದೊ ರಂಗಪ್ರವೇಶ ಮಲ್ಲಿನಕುಲೆಗ್ಗೆ ಶೈಕ್ಷಣಿಕ ಹಿಂದರಿಕೆ ಇತ್ತೊಂದ್. ತುಳು ಸಾಹಿತ್ಯೋ ವಾ ನಮುನೆಡ್ ದುಂಬೊತ್ತುದು ಪೋಪೊಡುನ್ನಿನ ತಿಳಿವಳಿಕೆಲಾ ಎಚ್ಚರೊಲಾ ಮೊಹುಲೆಗ್ಗೆ ಇತ್ತೊಂದ್. ಸಂತೋಧನೆ, ಕ್ಷೇತ್ರಕಾರ್ಯೋ, ಸೃಜನತೀಲ ಬರೆವಣಿಗೆ, ಪ್ರಕಟಣೆ ಇಂಚೆ ನಾಲ್ಕು ಮೃತ ಗೃಮೆನ್ ಮೊಹುಲು ಮಲ್ಲಿನ್ನೆಡ್ಲಾವರೊ ತುಳು ಸಾಹಿತ್ಯೋ ಇತ್ತೋಂಪತ್ತಿತಯವಾದ್ ಬುಲೆದ್ ಬರಿಯರ ಸಾಧ್ಯ ಆಂದ್. ವೆಂಕಟರಾಜ ಪುಣಿಂಚತ್ತಾಯ, ಮಂದಾರ ಕೇಶವಭಟ್ಟ್, ಪಾ.ವೆಂ. ಆಚಾರ್ಯ, ಕೆದಂಬಾಡಿ ಜತ್ತಪ್ಪ ರ್ಯೆ, ಕೆಲಿಂಜ ಸೀತಾರಾಮ ಆಳ್ಟ್, ಅಮೃತ ಸೋಮೇಶ್ವರ, ಮ. ವಿಶ್ವಲ, ಪದಾರು ಮಹಾಬಲೇಶ್ವರ ಭಟ್ಟ್, ಬಾಲಕೃಷ್ಣ ಶೆಟ್ಟಿ ಪೋಳಲೀ, ಕೆ. ಲೀಲಾವತಿ, ಪ್ರಮೋದಾ ಕೆ. ಸುವರ್ಣ, ಕನರಾಡಿ ವಾದಿರಾಜ ಭಟ್ಟ್, ಸುನೀತಾ ಶೆಟ್ಟಿ, ಪಾಲ್ತ್ರಾದಿ ರಾಮಕೃಷ್ಣ ಆಚಾರ್, ವಾಮನ ನಂದಾವರ, ಪುತ್ತಿಗೆ ಈಶ್ವರ ಭಟ್ಟ್ ಇಂಚೆ ದುಂಬುಸಾಲ್ದೆ ಕೆಲವೇರ್ ತುಳುಕಾವ್ಯೋದ ಬುಲೆಚಿಲ್ದೆ ಸಲುವಾದ್ ಬೆನ್ನೇರ್. ಮಹಾಕಾವ್ಯ, ಅನುವಾದೋ, ಕಾವ್ಯಕಬಿತೇಂದ್ ಕಾವ್ಯ ಪ್ರಕಾರೊಡು ಎಡ್ಡೇನೆ ಬುಲೆ ಬತ್ತೊಂದ್. ತುಳುಟು ನಾಟಕ ಬುಡ್ಡೊಂಡ ಕಬಿತೆದ ಕಳೆಂಟ್ಯು ಎಡ್ಡೇನೆ ಬೆನ್ನೇ ಆತೊಂದ್. ಕಮ್ಮಿ ಅವಧಿದ್ದೊ ತುಳುಟು ಪ್ರಕಟ ಅಯಿನಾತ್ ಮಹಾಕಾವ್ಯ ಬಹುಶಃ ಬೇತೆ ಬಾಸೆಲೆಡ್ ಆತಿಜ್ಞೀಂದ್ ತೋಚುಂಡು.

ಆಧುನಿಕ ಮಹಾಕಾವ್ಯಲ್ಕಾ ಮಂದಾರ ಕೇಶವ ಭಟ್ಟನೆನ  
‘ಮಂದಾರ ರಾಮಾಯಣ’, ಕೆಲಿಂಜ ಸೀತಾರಾಮ ಅಳ್ವಿರನೆ  
‘ಹರಿಶ್ಚಂದ್ರ ಕಾವ್ಯ’ ಚೋಕ್ಕೆ ‘ಮಹಾಭಾರತೋ’ ದೇತ್ಯಾ  
ತೋಜುನವು. ಅವನ್ ಪ್ರತ್ಯೇಕವಾದ್ ಪರಿಶೀಲನೆ ಮಲ್ಲಿಡಾ  
ಪುಂಡು. ಮಹಾಕಾವ್ಯ ಲಕ್ಷ್ಮಣ ಇಜ್ಞಾಂದಿನ ಅಂಡ ಗಾಂತೋಡು  
ಒಂತೆ ಮಲ್ಲು ಉಪ್ಪುಣಿ ಕೆಲವು ಕೃತಿಕ್ಕುಲೆನ್ ಕಾವ್ಯಕೃತಿಕ್ಕುಲುನ್ನಿನ  
ಒಂಜಿ ಉಲವಿಭಾಗ ಮಲ್ಲೋದ್ ಪರಿಶೀಲನೆ ಮಲ್ಲಿಡಾಪುಂಡು.  
ಅಯಿಟ್ಟೊ ಪ್ರತ್ಯೀಗೆ ಈಶ್ವರ ಭಟ್ಟನೆ ಮಾಣಿಗರದ್ ಪಾತೆರೋ,  
ಅ. ಬಾಲಕ್ಕಣ್ಣ ಶಟ್ಟಿ ಪ್ರೋಳಲಿ ಮೆರೆನೆ ‘ಪ್ರೋಡುಂಬ ತಿಂಮನ  
ಕಗ್ಗು’ ಚೋಕ್ಕೆ ‘ಪೆಂಗದೂವನ ಪದೋಕುಲು’, ಅಮೃತ  
ಸೋಮೇಶ್ವರರೆನೆ ‘ಮೋಕೆದ ಬೀರ ಲೆಮಿನ್ನಾಯೆ’, ಕೆದಂಬಾಡಿ  
ದಾರೆನೆ ‘ಕುಜಲಿಪೂಜೆ’, ಎನ್.ಎಂ. ಶಟ್ಟೆನೆ ‘ಬತ್ತೆ ಕೆತ್ತುರೆ ಉತ್ತುರೆ’  
ಚೋಕ್ಕೆ ‘ತಪ್ಪುಗು ತರೆದಂಡೆ’, ಪ್ರಮೋದಾ ಕೆ. ಸುವಣ್ಣರೆನೆ ‘ಕತೆ  
ಅಯ್ಯೋ ಪ್ರೋಣ್ಣಲ್ಲೇವರ್ರೋ’, ಡಿ. ವೇದಾವತಿ ಮೆರೆನೆ ‘ಜ್ಯೇಮಿನಿ  
ಭಾರತೋ’ ದುಂಬಾಯಿ ಪ್ರಸ್ತು ಹೊಲು ಸೇರುವೋ.

ಮಂದಾರ ಕೇಶವ ಭಟ್ಟನೆ ‘ಮಂದಾರ ರಾಮಾಯಣ’  
ತುಳುಕು ಮಾನಾದಿಗೆ ಕನತ್ತಿನ ಮಹಾಕಾವ್ಯ. ಕನ್ನಡೋದ ರಗಳೆ  
ಭಂದಸ್ಸನ್ನಾ ತುಳುಕು ಒಡ್ಡಾದ್ ತುಳು ಬಾಸೆದ ಸಬಿಸೇಬಿನ್  
ತೋಜಾಯಿನ ಕೃತಿ ಉಂಡು. ಮೂಲ ವಾಲ್ಯುತ್ತಿ ರಾಮಾಯಣನು  
ಯಾದ್ವಿತ್ಯ ಅನುಸರಣೆ ಮಲ್ಲುಂದೆ ತುಳುನಾಡ್ದ ಪ್ರಾದೇಶಿಕ  
ವ್ಯೇಶಿಪ್ಪು ತೆನ್ ನೆಗತ್ತೋದ್, ಮಣ್ಣಾದ ಕಮ್ಮೆನ್ ಪಸೆರುವಿಲಕ ಆರ್  
ಮೋಡತ್ತೇರ್.

ಉಂದು ತುಳುನಾಡ್ ರಾಮಾಯಣ. ಭಟ್ಟ್ ಪಣ್ಣೀಲಕ  
“ಕಡಲ್ಲು ಬರಿತ ತುಳುನಾಡ ಮಣ್ಣಾದ ಬಣ್ಣ ಬದ್ದೋಲೆನ್ ಮೂಜಿ  
ಲೋಕೋಡು ತೋಪಿನೆನ್ನ ಕಣ್ಣಾಗ್ ತೋಜುಲಕ್ಕು ಈ ಕತೆನ್

ಬರೆಪೇ.” ಜನೊಕುಲೆಗ್ಗೆ ರಂಗ್ ಮಲ್ವೆರೆ ಚೋಡಾದ್ ಅಗ್ನಿಂದ ಕಾವ್ಯ ಬರೆಪಿಸಿನ್ನು ಈ ತುಳು ಕವಿ ಒಷ್ಟುಜ್ಞೀರ್. ಪ್ರೋಸಕಾಲೊಡು ಪ್ರೋಸದೇಕೆಡ್ ಕತೆ ಪಣೋಡಾಯಿನೆಡ್ವಾವರೊ ಅಯಿಕ್ಕು ಚೋಡಾಯಿನ ಬದಲಾವಣೆಲೆನ್ನು ಮಂದಾರದಾರ್ ಮಲ್ವೆದರ್. ವಾಲ್ಯುಕೆನ್ನು ಪುಂಚದ ಬಾಲೇಂದ್ರ ಆರ್ ಲೆತ್ತುದರ್ (ವಲ್ಯುಕ ಪಂಡ ಪುಂಚ). ಮೂಲೊಡುಪ್ಪಿಲಕ ವಾಲ್ಯುಕೆ ಮೂಲು ಕಿರಾತೆ ಅತ್ತು; ಅಯ್ಯೆ ಒರಿ ಮಲೆಕುಡಿಯೆ. ಸೊಂಟೋಗು ಒಂಜಿ ಬ್ಯಾರಾಸ್ ತುಕ್ಕುದ್ರ, ಅಯಿತೆ ಮಿತ್ತು ತಿಷ್ಣಿನ್ ತುರಿನ ನಾರೊಬಳ್ಣ್ ಕಟ್ಟುದ್ರ, ತರ್ಕ್ ಕೆಂಪು ಮುಂಡಾಸು ಬಿಗಿತ್ತುದ್ರ, ಕಾಟ್ ಕೋರಿದ ತೊಯಿನ್ ಅಯಿಕ್ಕು ತಿಕ್ಕುದ್ರ, ಸೊಂಟುದ ಪಿರಾವುಡು ಪರಿತ್ತ ನಾರೆಕತ್ತಿನ್ ನೇಲಾವ್ಯಂದು, ಕ್ಕೆಟ್ ಉರೆತ್ತು ಕಬರುಕೊಂಬುನು ಪತ್ತೊಂದು ಅಯ್ಯೆ ಇಲ್ಲಲ್ಲಾ ಹಿಡಾಡುವೆ. ಒರೋತ್ತ ಬೇಲೆ ಮಲ್ವೆದ್ರ ಬಚ್ಚೆಲ್ರ ಆಜಾಯರ ಒಂಜಿ ಗೋಳಿ ಮರತ್ತು ಅಡಿಟ್ ಕುಲೆಳ್ಳಂದುಪ್ಪನಗ ಆಡೆಗ್ ಪಳ್ಳ ಜನೊ ರುಸಿಕ್ಕುಲು ಬರೆರ್. ರುಸಿಕ್ಕುಲೆಗ್ಗಾಲ್ ಅಯ್ಯೆಗ್ಗಾಲ್ ಪಾತೆರಕತ್ತೆ ಆಪ್ಯಂದು. ಈ ಪಾತೆರಕತ್ತೆಟ್ ತುಳು ಬಾಸೆದ ಪ್ರೋಲ್ ನೆಗತ್ತು ತೊಜುಂದು. ಆ ಮಲೆಕುಡಿಯೆನ ಇಲ್ಲ್ ಉಪ್ಪುನಿ ಓಲು, ಅವು ಎಂಚ ಉಂಡು, ಆ ಕುಟುಮು ಎಂಚ ಉಂಡು? ಒಂಜಿ ವಣಿನೆ ತೊಲೆ-

ಬಡಕಾಯಿ ಮೆಯ್ಲ್ಯುಂಜಿ ಉರು ಇತ್ತುಂಡವುಳು  
ಕಂಡೊಡ್ವು ಕಾಡೆಚ್ಚು, ಕುಡಿಯೆರನ ಪಡೆಯೆಚ್ಚು  
ಒಂಜಿ ಕಾಡ್ರದ ಪುಡೆಟ್ ಪುಂಡಿ ಕೇನೆದ ಮುದೆಲು-  
ಇಡ್ವು ಬಾರೆದ ಪುದೆಲುಳಿತ್ತಿ ಪಡ್ವುಡು ಪರಪ್ಪ  
ತನ್ನ ತೋಡುದರುಟ್ಟು ಮುರಕಲ್ಲು ತೆಕ್ಕೆಲೆಡ್ರ  
ಬರೆ ಮೋರೆಂಪಾಯಿದತ್ತರ ಕಟ್ಟುದ್ರ ದೀಯಿ ತಡ-  
ಮೆಗ್ ಕಾಡೆಬೂರು ಮೋಡೆತಿನ ಪಡಿನ್ ತಿಕ್ಕುದ್ರ  
ಇಲ್ಲ್ ದುಳಿಯಿದ ಜಾಲ್ ಡೋಂಜಿ ಮೂಲೆಡ್ರ ಕಾಡ್ರ  
ಪೀರೆ ಕಾರೋಳು ಬಸಲೆದ ದೊಂಪೋಳಿ ಮೆಯ್ನ್  
ಪದ್ದೆಕಳ ರಚ್ಚೆಿವು ಕಂಡೆ ಪಕಳದ ಪಚ್ಚು  
ಪರೆಲ್ರದ ದೂಜಿಲೆನ್ ನಿದ್ದು ಉಂತಾಯ್ಲಕ  
ಪಂದ್ರ್ ಕಾಯೆಲ್ರ ಗೆಚ್ಚೆ ಕಟಿನಂಚ ದಿಂಜದಿನ  
ಜೀಗೆ ಮುಖ್ಯೆಲೆದ ದಯ್ಯುಳು-

ನಡುಟು ಮಿರೆ ಗರಿದಿ  
ತೊಲಸಿ ಕಟ್ಟೆದ ಎದುರು ಮುಳಿ ಬೇತಿ ಮಾಡ್ ಚಳಿ-  
ತೆಗ ಪ್ರಡಾದಿನ ಲೂತಿದಾಯ ಕಾರಡಿತಂಚ  
ಅಪ್ಪುವುಳು ದರಿದಿ ಗೋಡೆಳು ಕಟ್ಟಿಮಡಲ ಮುಡೆ

ದರಿದಿ ಕಡ್ಡದ ನಾಲಿ ನೂರಾಯಿ ಗಳಿಕಂಡಿ  
 ಮಾಡ್ಡ ಡಿಟ್ಟೆಮ್ಮೆರಗಾದಿ ಬಾಕಿಲ್ಲ ತಟ್ಟಿ ಮಾ-  
 ದ್ದಾದ ತಲೆಕೆಗಕ್ಕೊಡ್ಡಿ ಬುಗುತಪ್ಪಿ ಶೋಚು ಹೊ-  
 ಟ್ಟಿದ ಕುದುಮೆ ಜಪ್ಪುಡಾದ್ದು ಕಟ್ಟಿ ಕಿದೆಟೊಂಬಿ ಪಾ-  
 ರೊಳೆಂಬಿ ಬಚ್ಚೆಲೆಮೆನ್ನಲ ಕಾಯಿ ಕಡೆವೊಂದು  
 ಇತ್ತಿಲ್ಲಾಡೊತ್ತಿ ಪೊಂಜೊವು, ಅಣ್ಣಾ ಪ್ರೊವೆಲ್ಲಾಟ್ಟು-  
 ಗೇಳಾ ಬಾಲೆಲೆನಪ್ಪೆ ಯಜಮಾನ್ನಿ, ತನ್ನ ಕಂ-  
 ಡಾನಿ ಬತ್ತೊದಿಲ್ಲಾ ಪೊಗ್ಗನೆ ದುಂಬು ಬೆರಿ ಶೊಪಿ-  
 ನಾಳಿತ್ತಿ ಕುಟುಮುದೆಜಮಾನೆ, ತಾನೊರಿ ಬೆಂದ್ದು  
 ದಾ ಕುಟುಮೊನೆತ್ತೊಂತೆ ನುಪ್ಪುಕುಂಟುಗು ಜದ್-  
 ದಾಂತೆ ನಡಪಾವೊಂದು ಬರ್ನೇದೆ ಮಲೆಕುಡಿಯೆ-”

ಈ ವರ್ಣನೆನ್ನೋ ಓದಾನಗ ಉಂದು ನಮ್ಮು ಉರುಡೇ, ನಮು ಕೈತ್ತುಲೇ ನಡಪ್ಪುವಿಲಕ  
 ಶೋಚುಂಡು. ಈ ಚಿತ್ರಣ ತುಳುನಾಡ್ದಾಡತ್ತಂದೆ ಬೇತೆ ಓಲುಲಾ ಶೊಯರ ತಿಕ್ಕಂದ್ದು.

22 ಅಧ್ಯಾಯೋಲೆಡ್ದು 17,890 ಸಾಲ್‌ಲೆಡ್ದು ಪಸೆದಿನ ಈ ರಾಮಾಯಣ ಕತೆ  
 ಬಾಸೆ, ವರ್ಣನೆ, ಭಂದಸ್ಸು, ಕಥಾ ನಿವಂಹಣೆ, ಪಾತ್ರ, ನಿಮಾಣಣೋ, ಆಧುನಿಕ  
 ಜನಸೀವನೊದ ಅಂಶೊಲನ ಸೇರ್ವಾಡೆ, ತಾಂತ್ರಿಕ ಕೌಶಲೊ ಈ ಮಾತ ಅಂಶೊಲು ಸೇರ್ವಾಡು  
 ಪಶ್ಚಿಮಪ್ಪೊದ ದುರ್ಗಾ ಅರಣ್ಯೋದಲಕ ಬುಲೆದೊಂಡು. ಗಾದೆಲನ ಪೊಲ್ಯು, ಪಾತೆರೊದ  
 ತಿಲ್ಲೋ, ಸಂಸ್ಕೃತಿದ ಚಿತ್ರಣೋ, ಉಪಮೆ ಉತ್ತೇಷ್ಣಾದಿ ಅಲಂಕಾರೊಲು ದಿಂಜ್ಞಾದ್ದು  
 ನಿಜವಾಯಿನ ಅಘೋಷಾದು ಉಂದು ಆಧುನಿಕ ಮಹಾಕಾವ್ಯ ಅತ್ಯಂದ್ದು. ಸಂಧಿ ಪಾಡ್ಡನೊಲನೆನ  
 ಕಥಾ ನಿರೂಪಣಾ ಶೈಲಿ, ಸರಳತೆ, ಗೇಯತೆ ಬೊಕ್ಕು ತುಳುನಾಡ್ದಾದ ಸಂಸ್ಕೃತಿನ್ನಾ ವಿವರ  
 ವಿವರವಾದ್ದು ಕಟ್ಟೊದ್ದು ಕೊರಿಯರ ಆರ್ಥಿಕಾಸ್ತಿ ಗೇನೊ ಹೊತ್ತೆರ್ಹಾ.

ರುದ್ರಭಟ್ಟನ ಜಗನ್ನಾಧ ವಿಜಯ್ದಾ ಶೈವನ ಬಾಲಲೀಲೆದ ವರ್ಣನೆ ಬಹಿರಳಕ  
 ಮೂಲು ರಾಮನ ವರ್ಣನೆನ್ನೋ ಮಂದಾರದಾರ್ಥ ಕೊರ್ವೆರ್ಹಾ.

ಲಕ್ಷ್ಯ ಕೊಸಲೆನ ಮೋಕೆದ ಬಾಲೆ ಲಕ್ಷ್ಯಯೋ-  
 ದ್ಯುದ ಪೆರಣ, ಲಕ್ಷ್ಯ ಲೋಕದ ಬೊಳ್ಳು ಲಕ್ಷ್ಯದ-  
 ರ್ಹುದ ಬೂಡು, ಲಕ್ಷ್ಯ ನೀತಿದ ಗೂಡು, ಲಕ್ಷ್ಯ ಸ-  
 ತ್ಯಾದ ತುಡರ್ಹಾ, ಲಕ್ಷ್ಯ ಸಾದುಳೆ ಪ್ರಣ್ಯ, ಲಕ್ಷ್ಯ ರಾ  
 ಮಾ, ಲಕ್ಷ್ಯ, ಪುಲಾಂದ್ದು ಲಕ್ಷ್ಯ ಮೂಡಾಯಿ ಬೊ  
 ಖ್ಯಾಂದ್ದು ಮಗ ಲಕ್ಷ್ಯಲಕ್ಷ್ಯಲ ಬಾಲೆ ಲಕ್ಷ್ಯಕೀಂದ್ದು  
 ಬಾಲೆಲನ್ನೋ ಮಾನಾವುನ ಜೋಗುಳದಲಕ, ಉರ್ಫರುನ ಉಡಲ್ಲಾದ ಪಿರಿತಿನ್ನಾ  
 ಶೋಚಿಪ್ಪಾವುವೆಲಕ-ಕುಡಕೆಡ ಗಲಸುನ ಪ್ರಾತಾನುಪ್ರಾಸ್ಲೋದ (repetition) ಸಚ್ಚೊಲನೆ ಇಂಷ್ಟು

- ನಾದಮಯತೆ -ಗೇಯತೆದ ಮುಕಾಂತ್ರ ಪರಿಣಾಮ ರಮಣೀಯತೆ ಕನಪಿನ ಬಗ್ಗೆ ಮಂದಾರದಾರ್ ಮೂಲು ಗೇನ ಕೊರ್ಚೆರ್.

ಇಂಚ, ಕತೆತ್ತು ಸ್ವಾಳೀಕರಣ, ಪಾತ್ರ ಚಿತ್ರಫೋಡುಪ್ರಾನ ನಾವಿನ್ಯತೆ, ನಿರೂಪಣೆದ ಸರಳತೆ, ಬಾಸೆದ ಸೇಬಿ, ಆಧುನಿಕ ದರ್ಶನೆಲ್ಲ ದುಂಬಾಯಿ ಕಾರಣೋಢ್ಣಾದ್ ಮಂದಾರ ರಾಮಾಯಣ ವಿಶಿಷ್ಟವಾದುಂಡು. ಈ ಕೃತಿ ಪ್ರಕಟಣೆದ್ದ್ವಾ ಬೋಕ್ಕು ತುಳು ಸಾಹಿತ್ಯೋ ಪೋಸ ಸಗ್ರಿಡ್ ಬುಲೆಯರ ಸುರುವಾಂಡ್.

ರಾಘುವಾಂಕನೆ 'ಹರಿಶ್ವಂದ್ ಕಾವ್ಯ'ದ ಆಧಾರೋಡು ಕೆಲಿಂಜ ಸೀತಾರಾಮ ಆಳ್ವಿರ್ 1994ಡ್ ಪ್ರಕಟಮಲ್ಲಿನ 'ಹರಿಶ್ವಂದ್ ಕಾವ್ಯ' ಸಾಮಾನ್ಯ ಜನೋಕ್ಕುಲೆಗ್ಲಾ ಅಥ ಆಪಿಲಕ ಸಾಂಗತ್ಯ ಧಾಟಿಡ್ ಮೋಡೆಯಿಂಚಿ ಒಂಜಿ ಹಾಡುಗಚ್ಚೋ. ಕತೆ ಮೋಡೆಯೋಂದು ಪೂರ್ವನ ತುಳುತ್ತ ಶ್ರವ್ಯಪರಂಪರೆಗ್ ಸಾಂಗತ್ಯಧಾಟಿ ಸರಿಯಾದ್ ಹೊಂದುಂಡು. ಮೂಲ ಹರಿಶ್ವಂದ್ ಕಾವ್ಯಾದ ಕಥಾಸೂತೋಗು ಭಂಗ ಬರಂದಿಲಕ ಕೆಲಿಂಜದಾರ್ ಬರೆದಿತ್ತಾಂಡಲಾ ಹಣನೆಡ್, ಸಬ್ಬ ಪ್ರಯೋಗೋಡು, ಹೋಲಿಕೆ-ಉದಾಹರ್ ಕೊಪ್ರಣವುಲು ಸ್ವಂತಿಕೆನ್ ತೋಜಾತೆರ್.

ಕಾವ್ಯಾದ ಸುರುಕು 'ಪರಕೆ'ಡ್ ತುಳುನಾಡ್ನಾ ಸುಗಿತ್ತಾದ್ ಮುಲ್ಲುದ ಭಾಗ್ಯೋನು ಇಂಚ ಪಂಡೋನ್ತೆರ್:

ಮೇರೆದ್ ಮೇರೆವಡ್ ನಮ್ಮ ಪ್ರೌರ್ಣ ತುಳುವೆರೆ ನಾಡ್  
ಸರುವೋ ಜನಚಿವನೋದ ಸೌಭಾಗ್ಯೋ ಸಿರಿ ಬೂಡು||  
ಪರಸುರಾಮೆನೆ ಕುಡರಿ ದಕ್ಕುಮೋದಗಯಿ ನಾಡ್  
ವರುಣೆ ಬುಡುದೇ ಕೊನ್ ಪ್ರೌಲ್ಯುದಾ ಪ್ರಲವಾಡ್|  
ಪಂಚಭೂತೋಲೆ ಕೂಟೋ, ಸತ್ಯಸುಂದರ ನೋಡೋ  
ಇಂಚಿ ರಂಗಸ್ವಳ್ಳಾಟಿ ನಮ್ಮ ಜೀವನದಾಟೋ||  
ತುಳುನಾಡ್ ಎಂಚಿನ ಜಾಗೆಡ್ ಉಪ್ಪನ್ನಿ, ಅಕುಲು ಜೀವನ ಮಲ್ಲನ್ನಿ ಎಂಚಂಡ್  
ಸುರೂಪೇ ಪಂಡ್ಡಾದ್ ಬುಡ್ಡೋ. ಬೆನ್ನಾಟಿಕೆ ಒಂಚೇ ಅತ್ತ್, ತಿಕ್ಕಿನ ಒಂತೆ ಸಮಯೋಢ್ಣಾ  
ಗೀತೆ ಕತೆ ಕಬಿತೆಂಡ್ ಪ್ರಣೆರುನಕುಲು ತುಳುವೆರ್.-

ಗೀತೆ ರಾಮಾಯಣೋನು ಭಾಗವತೋ ಭಾರತೋನು  
ಪ್ರೀತಿ ಮೋಕೆದ ಕತೆನ್ ಜಾನಪದೋ ಪಾದನೋನು|  
ಗಾದೆ ನುಡಿಗಟ್ಟುಲೆನ್ ಸೋದನೆಡ್ ನಾಡೋಂದು  
ಸಾದನೆಡ್ ಬರೆಯಿನಾ ಕವಿಕುಲೋತ ನಾಡುಂದು||  
ಇಂಚ ಮುಲ್ಲುದ ಜನಮಾನಿಲೆನ ಪುಗಪ್ರ್ಯಾನು ನಿಸಾನಿದ್ದ್ತರೋಗು ರಟ್ಟಾಪ್ರನ ಪ್ರಯತ್ನ  
ಆರೆನಪ್ಪ.

ಮಹಾಕಾವ್ಯಾದ ಸುರುಕ್ಕು ಸರಸ್ವತಿನ್, ಗಣಪತಿನ್, ಗುರುಹಿರಿಯೆರೆನ್ ಸುಗಿತ್ತಾದ್  
ಅಪ್ಪೆ ಅಮ್ಮನ ಪಾದೋಗು ಅಡ್ಡ ಬೂರುನ ಸಂಪ್ರದಾಯ ಉಂಡು. ಕೆಲಿಂಜದಾರ್ ಆವೆನ್

ಇಂಚೆ ಸ್ನೇಹಿತರಣ ಮಲ್ಕುದೇರ್ ತೂಲೆ:

ಸಾರದಪ್ಪೇಗ್ ಮದಪೂರುದ ಗಣಪಗ್

ಉರುಮಳ್ಳಿಲ್ಲಿಗ್ ಯಾನ್

ಈ ತುಳುನಾಡ್ಯಾದ ದೃವ್ಯೋದೇಬೆರಿಗಿತ್ತೆ

ಪಾರಿಪರಕೆ ಪಂಡೊನೋಂದು

ಇಂಚೆ ಕೈ ಮುಗಿಯೋಂದು - ಪಗೆಲರಸುನ ವಂಸೋದು ಪುಟ್ಟಿನ, ಸೂರ್ಯ ತೇಜಸ್ಸ್ವಾದ, ಕಡೆಲ್ಲಾದಾತ್ತಾ ಗಂಭೀರೇಂದ, ವಾಯುಸಗ್ರಿದ ಪ್ರತಿರೂಪೋ ಅಯಿನ ಹರಿಸ್ಸುಂದ್ರ, ಆರಸು; ರತ್ನಿನ ದಿರಿಸು, ಸಿರಿನ ಸೌಭಾಗ್ಯೋ, ಬರವುದಪ್ಪೇನ ಬುದ್ಧಿದ ಪತಿರುತೆ, ರಾಜನ ಮೋಕೆದ ಬುಡೆದಿ ಚಂದ್ರಮತಿ; ವಂಸೋದ ಬೂರುಗು ತೋಲೆ ಪುಟ್ಟಿಲಕ್ಷ್ಯಂತಿ ಯುವರಾಜೆ - ಮೊಕುಲು ಅಯೋಧ್ಯೇದ ಸಿರಿ ಸಂಪ್ರೋತ್ತುಂದ್ರ್ ಕವಿ ವರ್ಣನೆ ಮಲ್ಲುವರ್ತೋ.

ಕೆಲಿಂಜದಾರ್ ತುಳು ಬಾಸೆನ್ ಗಲಸಿನ ಕ್ರಮೋ ಪ್ರೋಲುಂದು. ಆರ್ ಸಭ್ಬಾಗಾದ್ ನಾಡುಜ್ಞರ್. ದೇವೇಂದ್ರ, ಸುರಾಟು ತನಡ ಕೇನಂದೆ ವಸಿಸ್ತುಗ್ ಮಾನಾದಿಗೆದ ಮಣಿ ಕೊನ್ ಕೋಪೋ ವಿಶ್ವಾಮಿತ್ರಗ್ ಉಲಯಿಡೇ ಕೊದಿಯೋಂದಿತ್ತುಂದ್ರ್. ರಾಘುವಾಂಕೆನ ಕತ್ತತ್ತು ಮೂಲರೂಪೋನು ಒರಿತೊಂದೇ ತುಳುಟ್ಟುಲಾ ಪರಿಣಾಮಕಾರಿಯಾದ್ ಕಟ್ಟುದ್ರ್ ಕೊರಿಯರ ಸಾಧ್ಯನಿನವು ಮೂಲು ಗೊತ್ತಾಪುಂಡು-

ತನಡ ದುಂಚೊತ್ತು ಕೇನಂದಿನ ಒಂಜಿ

ಮುನಿ ವಸಿಸ್ತುಡ ಪುರಿ ರಡ್ಡ್

ಒಯಿಟ್ಟುಲ ಕೊರತೆನ್ ನಾಡುನ ಗುಣ ಮೂಜಿ

ಪಿರಿ ಕಾಯಿನಂಚಿನೆ ಅಂಡ್ರ್

ಮೂಲೋಗು ನಿಷ್ಪರ್ಥಾದ್ ಕೆಲಿಂಜ ಸೀತಾರಾಮ ಆಳ್ವಿರ್ ತುಳು ಹರಿಸ್ಸುಂದ್ರ ಕಾವ್ಯೋನು ಮೊಡೆಯಿಂಡಲಾ ನಡುನಡುಟ್ಟು ತುಳುತ್ತು ನುಡಿಗಟ್ಟುಲ್ಲೆನ್, ಗಾದೆಲೆನ್ ಗೆತೊಂದು ಒಂತೆ ಸಿಂಗಾರ ಮಲ್ಕುದೇರ್.

‘ಕತ್ತೆಗ್ ಕೈಲಾಸೋ ಗೊಂತಿದ್ದಿ’

‘ಗೊಬ್ಬಿರೋ ಪಚಿಪಚಿ ಪೊತ್ತುನ ಪುಗನೋ’

‘ನಾಯಿಗ್ ದಾಯಿಗ್ ನಾರಂಗಾಯಿದುಪ್ಪಡ್ರ್’

‘ಚೀಂಕೋರ್ ದಾಸೆಗ್ ತಾರೆನ್ ಕಡ್ಡೆರೋ’

‘ಲಗಡಿ ದೆತ್ತೆ’

‘ಕಣ್ಣಾಡ್ ಕಿಟಿ ರಟ್ಟುನ’

‘ನರಮಾನಿ ಸ್ನೇಹ ಸಾಲ ಸಯ್ಯಾಂದ್ರ್’

‘ಪಚಿಮೀನ್ ತುಚಿಲಕ್’

ಇಂಚೆ ಪ್ರಾದೇಶಿಕ ಗಾದೆ, ನುಡಿಗಟ್ಟುಲೆನ ದುಸ್ತುನು ಗೆತೊಂದು ತುಳು ಹರಿಶ್ಚಂದ್ರ,

ಕಾವ್ಯಾನು ಕೆಲಿಂಜದಾರ್ ಒಂತೆ ಅಯತ ಮಲ್ಲ್ಯಾದರ್.

ಕಾವ್ಯಾದ ಮಾಮಿಕ ಸನ್ನಿಹಿತೊಲನ್ನ ಕಣ್ಣಾಗ್ ಕಟ್ಟುವಿಲಕ ವಣಿನ ಮಲ್ಲುನ ಸಾಮಾತೀಕ ಕೆಲಿಂಜದಾರೆಗ್ ಉಂಡು.

ಅರೆನ ನನೆಂಜಿ ಕಾವ್ಯಕೃತಿ ‘ಮಹಾಭಾರತೋ’, ಕುಮಾರವ್ಯಾಸನೆನ ‘ಕಣಾಟ ಭಾರತ ಕಥಾಮಂಜರಿ’ನ್ನ ಅವೇ ಭಾಮಿನಿಷಟ್ಟುದಿದ್ದು ಆರ್ ತುಳುಕು ಜಪ್ಪಾತೆರ್. ಈ ಕೃತಿ ಪ್ರಕಟ ಅಯಿಜ್ಞಿಡಲಾ ಉಂದೆತ್ತ ಕೆಲವು ಅದೆಕ್ಕುಲು ಆಕಾಶವಾಣಿದ್ದು ಪ್ರಸಾರ ಆತ್ಮಂಡ್ಡು. ಕೆಲವು ಅದೆಕ್ಕುಲೆನ್ನ ಓದುನ ಅವಕಾಶೋ ಈ ಲೇಖಿಕಗ್ ತಿಕ್ಕಾದ್ದಂಡ್ಡು. ಮೂಲ ತುಳು ಸಚ್ಚೆಲ್ಲುಲೆನ್ನ ಗಲನೆಂದು ಕನ್ನಡ ಕಾವ್ಯಾದ ಬಿಲ, ದೇಕಿ ರದ್ದೆನ್ನಾ ಆರ್ ಒರಿತೊಂದೆರ್. ಜಿತ್ರಣೊಡು ತುಳುನಾಡ್ಡಾದ ಮಣ್ಣಾದ ಕಮ್ಮೆನ ತೋಚುಂಡು. ಗಾದೆಲು, ನುಡಿಗಟ್ಟುಲು ನಡುನಡುಟು ಬತ್ತಾದ್ದು ತುಳುತ್ತ ಕಥಾಶ್ರವಣ ಪರಂಪರೆನ್ನ ದುಂಬೊತ್ತಾವೊಂದು ಪ್ರೋಫಿಲಕ ಈ ಕೃತಿ ಉಂಡು. ಕಾವ್ಯಾದ ಉದ್ದೇಶುಲಾ ಕುಮಾರವ್ಯಾಸನೆನ ಸಂಹಾದದ ಸ್ವಾರಸ್ಯಾನು ಒರಿತೊಂದಿನಿ, ರೂಪಕ ಭಂಡಾರೊನು ಪ್ರಡಾತ್ ದೊರಿತಿನಿ ಕೆಲಿಂಜದಾರೆನ ಕಾವ್ಯ ಪ್ರೇಮೋಗು ಸಾಕ್ಷಿಯಾದುಂಡು.

ಡಿ. ವೇದಾವತಿ ಮೇರ್ ಕನ್ನಡೊದ ಒಂಜಿ ಕೊಂಗಾಟೊದ ಜನಪ್ರಿಯ ಕಾವ್ಯ ಲಕ್ಷ್ಮಿ ಶನಿ ‘ಜ್ಯೇಮಿನಿ ಭಾರತೋ’ನು ‘ತುಳು ಜ್ಯೇಮಿನಿ ಭಾರತೋ’ಂದ್ದು ತುಳುಕ್ಕು ಕನ್ನೆದೆರ್. ಕೆಲಮ್ಮೆಟ್ ಸ್ವಾತಂತ್ರ್ಯ ಗೊಂದು ವೊಂತೆ ಕುದ್ದ ಮಲ್ಲ್ಯಾದರ್. ಮೂಲ ವಾಧ್ಯಕ ಷಟ್ಟುದಿದ್ದು ವೊಂತೆ ಬದಲಾವಣೆ ಮಲ್ಲೊಂದು - ಮಾತ್ರಾಗಣೊತ್ತ ಕಟ್ಟುಪಾಡೊನ್ನ ಸಡಿಲ ಮಲ್ಲ್ಯಾದ್ದು ಒಂಜಿ ನಿರಾಯಾಸ ಜಾಯಮಾನೊಡು - ಪ್ರಾಲುಂದ ಲಯಗಾರಿಕೆದ ಲೀಲಾವಿಲಾನೊಡು, ಕೆಲವು ಮ್ಮೆಟ್ ಕನ್ನಡ, ಸಂಸ್ಕಾರ, ತದ್ವಾಪ ಸಬುದೊಲನ್ನ ಬಳಕೆ ಮಲ್ಲೊಂದು ತುಳುತ್ತ ನೆಲೊಕ್ಕು ಒಡ್ಡುವಿಲಕ ಜಪ್ಪಾತೆರ್. ಮೂಲೊದ 34 ಸಂಧಿ 1900 ಪದ್ಮೋಲೆನ್ನ 21 ಸಂಧಿದ 1055 ಪದ್ಮೋಲೆಡ್ ಪಣ್ಣೆರ್. ಸುರುತ ‘ಸುಗಿಪು’ದ ಒಂಜಿ ಪದ ತೊಂಡ ಅರೆನ ರಚನೆದ ಹದ ಗೊತ್ತಾವು:

ಶಿವ ಶಿವ ಮಹಾದೇವ ಜಗನ್ನಿಯಾಮಕ ಈಯಿ  
ಭವಸಾಗರೊಡು ತೇಲುನೆನ್ನ ಕೈ ಪತೊನುಂದು  
ತವಕೊಡೇ ಪಂಡೊಂದು ಮಂಜನಾಥಾ ನಿನ್ನ ದಯೆ ನಟ್ಟುದಡ್ಡ ಬೂರ್ಣ |  
ಪವನಾಗ್ನಿ ಭೂಮಿ ಆಗಸೊ ನೀರ್ ಪನ್ನಿ  
ನವ ಪಂಚಭೋತ್ತೊಲ್ಯೆಹುಲೆನ ಕತ್ತ್ರ ಈ  
ಶಿವ ಸರ್ವ ದೇವರೆ ದೇವ ಈಯಿ ನಿಕ್ಕೆನ್ನ ಸೊಲುಮೆ ಸಾಂದಾವ್ಯೋನುವೇ||  
ತುಳುತ್ತ ಕಮ್ಮೆನೊ ಈ ಕೃತಿಟ್ಟ್ ತೋಚುಂಡು. ಕಾವ್ಯವಾಚನೊಗು ಲಾಯಕ್ ಡೇ  
ಒಗುರು ಬಪ್ಪಂಡು. ಉಂದು ಡಿ. ವೇದಾವತಿಯೆರ್ ಒಂಜಿ ಮಲ್ಲು ಬೇಲೆನೇ ಸೈ.

ಫ್ರಿನ್ಸೆಂಡ್ ಜನಪದ ಮಹಾಕಾವ್ಯ, 'ಕಾಳೇವಾಲ'ದ ಒಂಜಿ ಎಗ್ಗೆನ್ ಮೋಕೆದ ಬೀರೆ ಲೆಮಿನಾಯಿಂದ್ ಅಮೃತ ಸೋಮೇಶ್ವರರ್ 1985ಡಾ ತುಳುಕು ಮಗ್ರಾಪಾಡಿನ್ನೆಡ್ ಬೋಕ್ಕು ಕಾವ್ಯ ಕೃತಿಕ್ಕುಲೆನ ಒಂಜಿ ಅನುವಾದ ಪರಂಪರೆ ತುಳುಟ್ಟು ಸುರುವಾಂಡ್. ಒವ್ವೇ ಒಂಜಿ ಬಾಸೆದ ಸಾಹಿತ್ಯೋ ಬುಲೆಪ್ರೋಡಾಂಡ ಅಯಿಟ್ಟ್ ಅನುವಾದೋದ ಪಾತ್ರೋ ದಿಂಜ ಉಂಡು. ವಸ್ತು, ನಿರೂಪಣೆ, ತಂತ್ರ, ಶಿಲ್ಪ, ಬಾಸೆದ ಉಪಯೋಗ, ಅವು ಕಟ್ಟೋದ್ ಕೊಷ್ಟನ ತತ್ತ್ವೋ, ಅಯಿತ್ತ ದರ್ಶನೋ ನಂಕ್ ದಂಬು ಪ್ರೋಪ್ರುನ ಬೋಲ್ಲುನು ತೋಜಾವಂಡು. ನಮ್ಮ ತುಳುನಾಡ್ ಜನಚಿವನ, ಬೇನೆ ಬೆಂಗ್, ಜಾನಪದ, ಬಾಸೆ, ಸಂಸ್ಕೃತಿ ಪರಂಪರೆಗ್ಲಾ ಫ್ರಿನ್ಸೆಂಡ್ಗ್ಲಾ ದಿಂಜ ವಿಜಾರೋಲೆಡ್ ಹೋಲಿಕೆ ಉಂಡು. 1985ದ ಸುಮಾರ್ಗ್ ಒಡಿಪ್ರುದ ರಾಷ್ಟ್ರಕವಿ ಗೋವಿಂದ ಪ್ಯೈ ಸಂಶೋಧನಾ ಕೇಂದ್ರ, ಬೋಕ್ಕು ಕುಡಲದ ವಿಶ್ವವಿದ್ಯಾನಿಲಯದ ಮುಕಾಂತ, ಫ್ರಿನ್ಸೆಂಡ್ ದೇಶೋದ ಒಟ್ಟುಗು ಒಂಜಿ ಸಾಂಸ್ಕೃತಿಕ ವಿನಿಮಯ ನಡೆತ್ತೋಂಡ್. ಅಯಿತ್ತ ಫಲಶ್ರುತಿಯಾದ್ ಅಮೃತರ್ ಮಲ್ಲಿನ ಈ ಅನುವಾದೋಗು ಒಂಜಿ ಬುಕಿಹಾಸಿಕ ಮಹತ್ಮೋಲಾ ಉಂಡು.

ತುಳು ಪಾಡ್ವನೋದ ಧಾಟಿಡ್, ಅಂಶಲಯೋದ ಹಾಡುಗಬ್ಬಿದ ರಿತಿಡ್ ಆರ್ ಉಂದೆನ್ ರಚನೆ ಮಲ್ಲೋದ್ರೋ. ಲೆಮಿನಾಯಿ ಎಂಚೆ ಬಲತ್ತೆ, ಆಯೆ ಎಂಚೆ ಇತ್ತೆ ಪಂಡ್ಡಾದ್ ಈ ರಡ್ ಪದೋ ತೂಂಡ ಗೋತ್ತಾವು. ಅನುವಾದೋದ ದುಣ್ಣು ಬಂಪೋಲಾ ತೆರಿವು :

ಓ ಡೆನ ಡೆನ್ನ ಡೆನ ಡೆನ್ನ ಡೆನ್ನನಾಯೇ...

ಮಾಮಲ್ಲು ಮೋಕೆದ ಬಿದ್ರಾದ ಬೀರನ

ಕಬಿತೆದ ಒಕ್ಕೆಣೆ ಮಲ್ಲುವೆ

ಕಡಲ್‌ದ ಕರೆಬರಿ ನಡುವಾರ ದೀಪುಡು

ಎಡೋಂಜಿ ಪುದರಿತ್ತಿ ಬೂದುಡು

.....

ಕೆಂಪು ರಟ್ಟನ ಮೋಣೆ, ರಟ್ಟೆ ತಿಗಲೆ ತೊಂಡ  
ಗಟ್ಟಿಗೆಂದೆನ್ನನ ಒಡ್ಡುರೋ  
ತಂಕೊದ ಆಣ್ಣಗೆ, ಪಂತೊನು ಮರೆಪಾವಿ  
ಚಲಗಾರೆಯಾಂಡ ಪೆನ್ನನೆ ದಾನೆ?

ಸುಮಾರ್ 10ನೇ ಶತಮಾನೋಡು ಉದ್ದಕವಿ ಉಮ್ಮೆರ್ ಖಿಯಾಂ ಬರೆತಿನ ರುಬಾಯ್ತಾನ್ ಕೆದಂಬಾಡಿ ಜತ್ತೆಪ್ಪ ದ್ಯುಕುಲು ‘ಕುಜಿಲಿಪ್ಪಾಚೆ’ ೧೯೮೯ರ್ ೧೯೮೯ರ್ ಅನುವಾದ ಮಲ್ತೆರ್. ಸತ್ಯೋ, ಧರ್ಮೋ, ತತ್ವೋ, ಸತ್ಯೋ ದಿಂಜಿದುಪ್ಪನ ನಾಲ್ ಪಾದೊದ ರುಭ್ರು ನಮ್ಮೆ ‘ಮಂಹತಿಮ್ಮನ ಕಗ್ಗ’ ದಲಕ ‘ಕಿರಿದರೊಳ್ಳ ಹಿರಿದಧ್ರುಮಂ ತುಂಬಿ’ ಜೀವನದರ್ಶನೋನು ತೋಚಿಪ್ಪಾಪುನವು. ಈ ರುಬಾಯ್ತಾಗ್ ಕೆದಂಬಾಡಿದಾರ್ ಏತ್ ಮನಸೋಲ್ ದರ್ ಪಂಡ ಉಂದು, “ಕವಿನ ವಿಚಾರೊದ ಒಯ್ಲ್, ಅಲೋಚನೆಲೆ ಮಾಲೆ, ಮನಸ್ಸಾದ ತುಡಿತ್ವೋಲೆ ಹೊಡತ್ವೋ, ಒಂಜೊಂಜಿ ಪದ್ಮೋಲಾ ಒಂಜೊಂಜಿ ತೆರೆ, ಮೋದೊ, ಸುಂಯ್ಯಿ ಸುಳಿಗಳಿ” ೧೯೯೦ರ್ ತನ್ನ ರಡ್ಡ್ ಪಾತೆರೊಡು ಅರ್ ಬರೆಯೊಂದರ್. ಕೆದಂಬಾಡಿದಾರ್ ಮೂಲ ತುಳು ಸಚ್ಚೋಲೆನ್ ಗಲಸೋಂದು, ತಿಕ್ಕಿಜಿಡ ತದ್ವಾಪ ಮಲ್ತೋಂದು, ಅಂತು ಒಂಜಿ ಹಟೊಕ್ಕು ಬೂರಿಲಕ ತುಳುತ್ತೆ ಪೆಮ್ಮೆನ್ ತೋಚಿಪ್ಪಾಯಿನಾರ್.

ಲಕ್ಷ್ಯನ್ ಮೋಕೆದಾ ಮಂಜಣ್ಣೆ | ತೊಲಬಾನಾರ್ ಬತ್ತ್ ದ್ರ್  
ಕತ್ತುಲೆದ ಕಪ್ಪಲ್ಗ್ ಬಂಗಾದ್ ಚೋಗೊರಿನ್ ದಕ್ಕ್ ದ್ರ್  
ಚೊಳ್ಳಿದಾರ್ಯಾಲೆನ ಪೂರಿದೊತ್ತಾದೇ ಬುಡ್ತೆ  
ನಿದರಿನವು ಯಾವುದೆ, ಪ್ರೋಲೆಂದಿಯೆ ಲಕ್ಕ್ ಬಲ ||

ಮುಲ್ಲುದ ಭಾವ, ಬಾಸೆ, ಚಿತ್ರಣಾ ಪ್ರೋವೆನ್ ತೊಂಡಲ ಉಂದೊಂಜಿ ಮಗ್ಗ್ ಪಾಡೊನ ಸಾಹಿತ್ಯೋಂದ್ ಗೊತ್ತಾಪ್ಪಜ್ಜೆ. ತನ್ನನೇ ಅನುಭವೊನು ಅರ್ ಅಪ್ಪೆ ಬಾಸೆದ್ ಬರೆಯಿಲಕ ಉಂದು:

ಅಪ್ಪ್ ಮಾಮರದಿಟ್ಟ್ ಪೊಲ್ಫಕಂಟ್ ದ ಕಬಿತೊದಾ ಕಟ್ಟ್  
ರೊಟ್ಟೋಂಜಿ ತೊಟ್ಟೆದ ಒಪ್ಪುಕುಜಿಲಿ ತಮೆತಮಲ ಬಲಿರಿಕಳಿ  
ಚೊಕ್ಕ್ ಸೇಲೆದ ದುಗ್ಗೆ ಈ ಎನ್ನ ಬರಿಟ್ ಕುಲ್ಲುದು ಪಾಟ್ ಪಾಡ್ಯೋಂಡ  
ವಾವ್ವೆ ಸುಡು ಕಾಡಾಂಡ ದಾನೆ? ಅವ್ವೆ ಸೋಗೋಸುಕೊ ಎನ ಪಾಲ್ಗ್ಗ್ ||

ಒಟ್ಟು 152 ರುಬಾಯ್ತಾನ್ ಈ ಜೊಂಕಿಲ್ಗ್ ಅರ್ ಸೇರ್ಪಾತ್ತೆರ್. ಅಕೆರಿಡ್, ಅರ್ ಗಲಸಿನ ತುಳು ಸಚ್ಚೋಲೆನ್ ಅತೋನ್ನಾ ಕೊರ್ಕೆರ್. ‘ಬಾನಾರ್’ ಪಂಡ ಬಾನೋ ದೇವೆರ್; ಜ್ಞಾನೋದ ಚೊಲ್ಲು ಪೆನ್ನನವು ಭಾವಾಧ್ರು. ಕಳಿಕ್ಕ್ ಆರ್ ಗಲಸಿನ ಸಾಹಿತ್ಯ ಬಾಸೆ

‘ಅಮಲಮುಕ್ತೋ’. ಕಳಿನ್ ಅಮಲ್‌ದ ಅಮುತೋ (ಸೋಮರಸ) ಪೆನ್ನ್ಯಾನ್‌ಟ್ ಉಪ್ಪುನ ಅಥವಾಪುಷ್ಟಿನಾ ವಾಚಕೇರ್ ಗೆಣ್ಪೊಲಿ. ಇಂಚೆ, ಮನ್ತ್ರ ತುಳು ಸಚ್ಯಾಲೆನ್ ಆರ್ ಟಿಂಕಣ ಮಲ್‌ದ್, ಮಗ್‌ಪಾಡೊನ ಸಾಹಿತ್ಯೋದ ತೊಕ ವಚನಾನ್ ಎಚ್ಚು ಮಲ್‌ದರ್.

ಆ. ಬಾಲಕೃಷ್ಣ ಶೆಟ್ಟಿ ಪೊಳಲಿ ಡಿವಿಜಿಯರ್ ಮಂಹತಿಮ್ಮನ ಕಗ್ಗೆ ದ 167 ಪದೋಕ್ಕೊನ್ 1988ದ್ ಪೊಡುಂಬಿ ತಿಮ್ಮನ ಕಗ್ಗೆ ದ ಅನುವಾದ ಮಲ್‌ರ್. ಮೂಲೋಗು ನಿಷ್ಪೇರಾದ್ ಸುಲಭ ತುಳುಟ್ಟಿ ಮಗ್‌ಪಾಡೊನ ಆರೆಗ್, 1992ದ್ ಇಂಚಿತ್ತಿನನೇ ಸೋಂತ ರಚನೆದ ‘ಪೆಂಗದೊಮನ ಕಬಿತೋಲ್’ ಪ್ರಕಟ ಮಲ್ಲಿಯರ ಉಂದು ಪೇರಣ ಒದಗಾಂಡ್.

‘ಪೊಡುಂಬಿ ತಿಮ್ಮನ ಕಗ್ಗೆ ದ ರಡ್ ಪದೋಕ್ಕೊನ್ ತೊಂಡ ಪೊಳಲೀದಾರ್ ಮಗ್‌ಪಾಡೊನವು ಎಂಚ ಉಂಡೊಂದು ತೆರಿವು.

ದಾದ ಬದ್ಕಾಗ್ ಅತ್ಯ್? ದಾದ ಲೋಕೋಗು ಅತ್ಯ್?

ಬದ್ಕಾ ಲೋಕೋದ ಸಂಬಂದ ದಾದ?

ತೋಜಂದಿನವು ಎಂಚಿನವ್ಯೋ ಒಂಜಿ ಉಂಡಣ್ಣು

“ಜ್ಞಾನ ಪ್ರಮಾಣ”ನೋ - ಪೊಡುಂಬಿ ತಿಂಮ

ಡಿವಿಜಿಯರ್ ಅತಿಜನಪಿಯವಾಯಿನ ಒಂಜಿ ಪದೋನು ಪೊಳಲೀದಾರ್ ಮಗ್‌ಪಾಡೊನವು ಇಂಚೆ:

ಪೊಸತಿಗ್‌ರ್ ಪರಬೇರ್ ಕೂಡ್‌ಂಡ ಮರ ಪೊಲು

ಪೊಸ ಕುಸೆಲ್ ಪರತತ್ತೊಲ್ಲ್ ಕೂಡ್‌ನಗ ಧಮೋ

ಮುನಿವಾಕ್ಯದೊಟ್ಟಿ ವಿಜ್ಞಾನಕಲೆ ಸೇರ್‌ನಗ

ಜನಸಿದ್ದಾಕ್ಗವ್ ಗೇಲ್ - ಪೊಡುಂಬಿ ತಿಂಮ

ಪೊಳಲೀದಾರನ ಅನುವಾದೋಡು ಕಾವ್ಯೋದ ತೀವ್ರತೆ ಒಂತೆ ತೆಲ್ಲಾಂಡಲ್ ಕಾವ್ಯ ಕೃತಿಕ್ಕುಲೆನ ಅನುವಾದೋಡ್ ತುಳು ಕಾವ್ಯಕ್ಕೇಶ್ವರ್ಗು ಒಂತೆ ಬಸಿರೋದಿಂಜಿಂಡ್‌ಂಡ್ ಪಣೋಲಿ.

ಈ ನಿಲೆಟ್ಟ್ ತೊಂಡ ಆರೆನ “ಪೆಂಗದೊಮನ ಕಬಿತೋಲ್” ಕೃತಿ ಒಂತೆ ಎತ್ತರೋಡು ಉಂಟುಂಡು. ಸ್ವಂತವಾಯಿನ ವಿಚಾರೋನು ತನ್ನನೇ ಸಬುದೊಲೆಡ್, ಹಾತೆರೋಡು ಬರೆತಿನ್ಯೆಡ್ವಾವರ ಅಯಿಕ್ಕೊಂಜಿ ಗಟ್ಟಿ ಎಲು ತಿಕ್ಕೊಂಡ್:

ಮೂಡಾಯಿಡೆತ್ತರದ ಗಟ್ಟೊ ಸೀಮೆದ ತಿರ್

ಪಡ್ಡಾಯಿ ಕಡಲಾದಾ ಬರಿತಮುಟ್ಟಿ

ಭದ್ರಗಿರಿ ಬಡಕಾಯಿ ಚಂದ್ರಗಿರಿ ತನ್ನಾಯಿ

ಸುದೆಕ್ಕಾಲೆದ ನಡುಟುಪ್ಪ್ ತುಳುವಪ್ಪ್ ಕಾಪ್

ಕೈಪಾಡಿ ಕೆಲಸೋಲೆನ್ ಕೋಡಿಯೆತ್ತಾವೆಣ್ಣೆ

ನಿಷ್ಟ್ಯಂಯೋಡೆ ಆರ್ದ್ ಕೆಲಸಾದ್ ಪ್ರೋವ್

ಯೆಂಬಾಂಡಲಾವುಷ್ಟೇ ತಿಗಲೆಗಂಟಗ್ರಾ ಮಾತ್ರ  
 ಸೋಲು ಕಟ್ಟಾದಿನ ಗಂಟ್‌ - ಪಂಗದೂಮ  
 ಉಂದೆಟ್‌ ಒಟ್ಟು 842 ಪದ್ಮೋಲ್ಯಲ್ಲ; ಅಕೆರಿಡ್ ಒಂಜಿ ಮಂಗಲ ಪದ ಉಂಡು.  
 “ಯಾನ್ ಒದಿನ, ತರಿನ, ಕೆಂಡಿನ ಚೊಕ್ಕ ಎನ್ನ ಯೀಚನೆಡ್ ಬತ್ತಿನ ಮುತ್ತು ಪದೊಕ್ಕಲು  
 ಪಂಗದೂಮನ ಪುದರ್‌ಡ್ ಬಯಿದ್” ಪಂಡ್‌ಡ್ ಕಬಿ ತನ್ನ ಅರಿಕೆಡ್ ತರಿಪ್ಪಾತ್ರ್.  
 ಲೋಕಜೀವನೊದ ಅನುಭವೊಲು ಮೂಲು ಒಂಜಿ ನಿಶ್ಚಿತ ಭಂದಸ್ಸಾದ ಚೌಕಟ್ಟುದು  
 ಮೂಡುದು ಬಯಿದ್‌ಂಡ್‌ಂಡ್ ಪಣೋಲೆ.

ಪ್ರತಿಗೆ ಈಶ್ವರ ಭಟ್ಟೆನ ‘ಮಾಣಿಗರಡ್ ಪಾತೆರ್ಲೊ’ ಬ್ರಾಹ್ಮಣನ ತುಳುಟ್ಟು ಬತ್ತಿನ  
 ಒಂಜಿ ಅಪ್ಪಾವ್ ನೀತಿಪದೊಕ್ಕಲೆನ ಗೊಂಟಿಲ್. ಇತಿನೆಟ ಸುಮಾರ್ 20 ಸಾವಿರದಾತ್ರ್  
 ನೀತಿ ಪದೊಕ್ಕಲೆನ್ ಬರೆತಿನ ಆರೆನ ‘ಮಾಣಿಗರಡ್ ಪಾತೆರ್ಲೊ’ದ ಮೂಜಿ ಸಂಪುಟೊಲು  
 ಪಿದಾಯಿ ಬೈದೊ. ಈ ಮೂಜಿ ಸಂಪುಟೊಲು ಒಟ್ಟುಗು ಸುಮಾರ್ ಮೂಜಿ ಸಾವಿರೊದಾತ್ರ್  
 ಪದೊಕ್ಕಲು ಅಬ್ಜ್‌ತ್‌ಂಡ್. ಬಾಕಿ ಇತ್ತಿನವು ಚೊಲ್ಕಿರ್‌ಗ್ರಾ ಬರೊಡಾತೆ.

ಭಾಮಿನಿ ಷಟ್ಟುದಿಡ್ ಬರೆಪ್ರನ ಭಟ್ಟೆಗ್ರಾ ಕುಮಾರವ್ಯಾಸ ಭಾರತ ಪ್ರಭಾವ ಪ್ರೇರಣೆ  
 ಕೊತ್ತುಂಡು.

ದೇಕೆಡೇ ಭಾರತನ್ ಬರೆತುನೊ  
 ಅ ಕುಮಾರವ್ಯಾಸನೆನ ಗುರು  
 ಏಕಚಿತ್ತೋರಟೋದುತೇ ಭಾರತೊಕು ಮಲಾಯೀ |  
 ಸೂಕ ಭಾಮಿನಿ ಬರೆವರೇಪ್ರಣ  
 ಲೋಕ ಮೆಚ್ಚೊಡು ಬರೆನೊ ಪಂಡ್‌ತೆ  
 ವಾಕ ಭಾಮಿನಿ ಬರೆಯೀ, ಕನ್ನಡ ತುಳುಟು ಹರಿಕೃಪೆಟೇ ||  
 ಹರಿಕೃಪೆಟ್ ಯಾನ್ ಉಂದೆನ್ ಬರೆಯೀ ಪಣ್ಣನ ಈಶ್ವರ ಭಟ್ಟ್ ಪ್ರತೀ  
 ಪದ್ಮೋಡ್‌ಲಾ ನೀತಿನ್ ಪಣೋಂದು ಪ್ರೋಪೆರ್.

ವಿದ್ಯೆನೇ ಸಂಪತ್ತ್ ದುಡ್ಲುಣಿ  
 ವಿದ್ಯೆನೇ ಆಪತ್ತ್ ಗಾಪ್ಯಣಿ  
 ವಿದ್ಯೆನೇ ಯೋಗ್ಯತನೆ ಪಣ್ಣಣಿ ಜ್ಞಾನಿ ಸದ್ಗುಣನೊಣಿ|  
 ವಿದ್ಯೆನೇ ಸಾಫ್ ನೊಂಕೈ ಕೊಳ್ಳುಣಿ  
 ವಿದ್ಯೆಗೇ ಸನ್ನಾನ ಸಿಕ್ಕುಣಿ  
 ವಿದ್ಯೆ ಚೊರುಲ ದಾಂತೊನಾಕುಣಿ ಪಶುತೊಲೆಕನೆ ತಣೇ||  
 ಸಾಮೂಹಿಕ ಜೀವನೊಡು ಮಧಿತವಾದ್ ಒಪ್ಪನ ಅನುಭವಾಮೃತೊನು ನಮ್ಮ  
 ಬದ್ದೊಡ್ ಸಂಕೊಸ ಪಡೆಪೊಡು, ಜೀವನ ಎಡ್ ಆಪೊಡುನ್ನಿನ ಉದ್ದೇಶೊಡು ಬರೆಪ್ರನ  
 ಇಂಚಿನ ಸಾಹಿತ್ಯೊದ ಒಂಜಿ ಪರಂಪರೆನೇ ಬೇತೆ ಬೇತೆ ಬಾಸಾಸಾಹಿತ್ಯೊಡು ಉಂಡು. ಓಲಕ್ಕಣ್ಣ

ತೆಟ್ಟಿ ಪೂಲಲಿ ಮೇರನೆ ‘ಪ್ರೋಡುಂಬ ತಿಮ್ಮನ ಕಗ್ಗ’ (‘ಮಂಕುತಿಮ್ಮನ ಕಗ್ಗ’ದ ಅನುವಾದ), ಆರನೆ ಸ್ವಂತ ರಚನೆ ‘ಪಂಗಡೊಮನ ಕಬಿತೆಲು’, ಬೆಳ್ಳಿಪ್ಪಾಡಿ ಸತೀಶ ರೈಕುಲೆನೆ ‘ಭತ್ಯ್ಯಹರಿನ ನೀತಿ ಶತಕೋ’, ಬಡಕಬ್ಜೆಲ್ ಪರಮೇಶ್ವರಯ್ಯರೆನೆ ‘ತುಳು ನೀತಿ ಪದ್ಮೋಲು’ ಬೊಕ್ಕು ಕೆ. ಪದ್ಮನಾಭ ಕೇಕುಣ್ಣಾಯೀರ್ ಸಂಸ್ಕೃತೊಢ್ಳು ಮಗ್ಗಾಂಧಾನೆ ‘ಎಡ್ಡು ಪಾತೆರೊಂಕ್ಕು’ನ್ನಿನ ಕೆಲವು ತ್ವ್ಲೀಕೊಲು, ಕಬ್ಜಿನಾಲೆದಾರನೆ ತುಳು ಸೋಮೇಶ್ವರ ಶತಕೋ ಬೊಕ್ಕು ದಾಸರೆನ ಕೆಲವು ಪದೊಕ್ಕುಲು, ಮಾನವ್ಯ ಕವಿ ಬಿ.ಎ. ಸನದಿಯೀರ್ ಕೆಲವು ಕನ್ನಡ ಕಬಿತೆಲೆನ್ನೊ ‘ಅಡ್ಡು ಬೂರೋಂಡೆ’ಂದ್ (2005) ಶಿಮುಂಜೆ ಪರಾರಿ ಮಲ್ಲಿನ ಅನುವಾದೋ, ಭಾ.ಭ. ಮಜಿಬ್ಯೆಲುದಾರನೆ ‘ಸರ್ವಜ್ಞನ ವಚನೋಲು’, ಎಸ್.ಡಿ. ಪೆಜತ್ತಾಯೀರ್ ಶ್ರೀ ಲಕ್ಷ್ಮೀ ಸೋಬಾನೆ’ ಉಂದು ಮಾತ ಈ ಅದೆಕ್ಕು ಸೇರುವವು. ಈಶ್ವರ ಭಟ್ ‘ಮಾಣಿಗೆರಡ್ ಪಾತೆರೋಡ್’ ಕೊಪ್ರೆನ ಉದಾಹರ್ಮಲು, ಹೋಲಿಕೆ, ರೂಪಕ ಒಂಜಿಗೊಂಜಿ ಕೊಢ್ಳು ಎಡ್ಡು ಒಂಜಿ ಚಿತ್ತೋನು ಕಟ್ಟೋಡ್ ಕೊಪ್ರೆಂಡು. ನೀತಿ ಪಾರೋನು ಮಾಣಿಗ್ ಗಟ್ಟಿ ಮಲ್ಲಿನ ಅಗ್ಗರೋದ ಬಗುಳೆಲಕ್ಕು ಒಂಜೇ ಉಸುರುಡು ನಾಲ್ಕೆನ್ನೊ ಉದಾಹರ್ಮ ಕೊರುಡು ತನ್ನಲೆ ಪಾತೆರೋನು ಆರ್ ಸಂಸಯೋಗು ಇಡೆದಾಂತಿಲಕ್ಕು ಮಾಣಿಗ್ ಗಟ್ಟಿ ಮಲ್ಲ್ಯಾದ್ ಬುಡ್ಡೇರ್. ‘ಸರ್ವಜ್ಞನ ವಚನೆ’ ಬುಡುಂಡ ಈ ಗಾಂತೋಡು ಬಹುಶಃ ಕನ್ನಡೊಡ್ಲು ಈ ನಮುನೆದ ನೀತಿ ಪಾತೆರೋದ ಕೋಪೆ ಬ್ಯೆದಿಜ್ಜ್.

ಎನ್.ಪಿ. ಶೆಟ್ಟೆನೆ ‘ಬತ್ತೆ ಕೆತ್ತರೆ ಉತ್ತರೆ’ ಬೊಕ್ಕು ‘ತಪ್ಪುಗು ತರೆದಂಡ’ ಭಾಮಿನಿ ಷಟ್ಪದಿಡ್ ಬರೆತಿನ ಖಂಡಕಾವ್ಯದ ಲಕ್ಷಂತಿರಡ್ ಕಾವ್ಯಕೃತಿಕ್ಕುಲು. ಕುಮಾರವ್ಯಾಸೆನೆ ‘ಕಣಾಟಿ ಭಾರತ ಕಥಾ ಮಂಜರಿ’ದ ‘ಉತ್ತರಕುಮಾರನ ಪೌರುಷ’ನ್ನು 1992ಟ್ ‘ಬತ್ತೆ ಕೆತ್ತರೆ ಉತ್ತರೆ’ಂದ್ಲಾ ಕೆಳಕವಧಾ ಪ್ರಸಂಗೊನು 2004ಟ್ ‘ತಪ್ಪುಗು ತರೆದಂಡ’ಂದ್ಲಾ ಎನ್.ಪಿ. ಶೆಟ್ಟೆ ಮಗ್ಗಾ ಪಾಡ್ಡೇರ್. ‘ಬತ್ತೆ ಕೆತ್ತರೆ ಉತ್ತರೆ’ ಒಂಜಿ ರೀತಿದ ಭಾವಾನುವಾದ ಅಂಡ, ‘ತಪ್ಪುಗು ತರೆದಂಡ’ ಅವೇ ತಾದಿಡ್ ಪಿದಡ್ಂಡಲಾ ಕತ್ತೋ ಒಂತೆ ಬದಲಾವಣೆ ಮಲ್ಲೋಂದು ಪೂರ್ತಿ ತುಳುನಾಡ್ಡೇ ಕತೆ ನಡವ್ಪಿಲಕ ಚಿತ್ರಿಸಾಯಿನವು ವಿಶಿಷ್ಟವಾದುಂಡು.

ತುಳು ಪಾತೆರಕತ್ತೆ ಸಾಜ ದೇಕೆ ಶೆಟ್ಟೆನೆ ಅನುವಾದೋಡು ತೋಜುಂಡು. ಕೆಲವು ಮೈಟ್ ಅನುವಾದಾಂಡ್ ಹೋಯಿರ ಅವಂದಿನಾತ್ ತುಳುತ್ತ ರಸೋ ಒಸರುಂಡು. ಕುಮಾರವ್ಯಾಸೆನೆ ಅತಿ ಜನಪ್ರಿಯವಾಯಿನ ಒಂಜಿ ಪದೋತ್ತ ಅನುವಾದೋ ‘ಬತ್ತೆ ಕೆತ್ತರೆ ಉತ್ತರೆ’ಡ್ ಇಂಡ್ ಉಂಡು:

ದಾದ ಪಲ ಪಾತೆರೋಡ್ ಬಂಡಿನ್  
ಮಾದವುನ ಜನ ಕೋಡೆ ಲಡಯಿಡ್  
ತಾದಿ ಸಾವುದ ಪತಿಯೆ ಯಾನೋರಿಯಾದ್ ತಿಕ್ ಬೂಯೆ  
ಸಾದರೆಗ್ ಸರಿಯಾದ್ ದಂಡ್ನೊ  
ತಾದಿ ತೋಜವನಂಚಿ ಸಾರತಿ-

ಯಾದ್ ಬರಡೋರಿ ತೂಟಿನಕಲೆಗ್ಗೆ ಪರ್ಬೋ ಉಡ್ಲುಕಳ್ಳೊ ||

ಎನ್ನ ಸಾರತಿ ಕೋಡೆದ ಲಡಾಯಿಡ್ ಸೈತ್ ಪ್ರೋಯೆ; ಬಂಡಿನ್ ಮಾದವುನ ಜನದಾಂತೆ ಯಾನ್ ತಿಕ್ ಖಾಯ್ ಪಂಡ್ ದ್ ಉತ್ತರೆ ಪ್ರೋಂಚೋವುಲೆನ್ ಎದುರು ಬಡಾಯಿ ಬುಡ್ಲುನ ಸನ್ನಿವೇಶೋದು ತುಳುತ್ತ ಮೂಲ ಸನ್ನಿವೇಶೋ ಮೂಡುದು ಚೈದ್ ದ್ ದ್ ||

ಅಂಡೆ 'ತಪ್ಪುಗು ತರೆದಂಡ' ಅನುವಾದನ್ನೆಡ್ಲ್ ಲಾ ಪ್ರಾದೇಶಿಕ ಸಂಸ್ಕೃತಿದ ತಿರ್ಲ್ ಪ್ರೋಲ್ಯುಂನು, ಸಾಮಾಜಿಕ ಕೊಡುಕಟ್ಟೊದ ವೈಶಿಷ್ಟ್ಯೆಲ್ಲೊ ಬರ್ಸಾದ್ ಕವಿ ತನ್ನ ಸ್ವಜನಶೀಲ ಸಾಮರ್ಥ್ಯೆನು ಮೇರೆಪಾಯಿನ ಕೃತೀಂದ್ ಪಣೋಲೆ. ಮೂಲೋಡ್ಲ್ ಒಂತೆ ಬದಲಾವಣೆ ಮಲ್ಲ್ ದ್ ತುಳುಮಣ್ಣ್ ಗ್ ಒಗ್ಾದ್ ಕತೆ ಪಣ್ತೆರ್. ಪರಕೆದ ಮದಿಪ್, ಪ್ರೋಲ್ಯುಂದ ಮಲ್ಲ್, ಮೋಕೆದ ಸಾಲ ಸಂದಾಲ, ಅಕ್ಕೆಡ ದೂರು, ಅಜ್ಞಿನ ಸಂಕಡೋ, ಬೀರ ಬಿದ್ರ್ ದ ಕೇಚಕೆ, ಪರಿನ ಕೋರಿಕಟ್ಟೊದ ಮಲ್ಲ್, ಕಲಿತ ನೆವನೋ, ಕಲಿಕನವೇಂದಿತ್ತಿ ಕಮಲ, ಭೀಮನ ಬಾಸೆ, ಪಗೆಲ್ ಕನೋ, ಅಜ್ಞಿ ಜತ್ತ್ ದ್ ಪ್ರೋಯಲ್, ಸಾಲೆದದೆ ಸವಾರಿ, ಭೀಮ ಕೇಚಕ ಉರುಡಾಟ, ಉಡಲ್ ದಿಂಜಿನ ಪಚ್ಚಾತಾಪ, ತಪ್ಪುಗು ತರೆದಂಡ, ನಂಬುಗೆದ ಪ್ರೋಸತಾದಿ - ಇಂಚಿತ್ತಿ ಪದಿನಾಲ್ ಬಾಗೋಲೆಡ್ ನಮ್ಮ ಕಂಡೋದ ಬರಿಟ್ ತೋಡುದ ಕಟ್ಟುದಲ್ಲ್ ಇವೆರ್ ಬಿಸೆರೆಗ್ ಲಡಾಯಿ ಅಯಿಲಕ - ನಮ್ಮ ಉರುದ ಕತೆ ಇನ್ನಿಲಕ ಕವಿ ಬರೆತೆರ್.

ದೌಪದಿ ಕೇಚಕೆದ ತನ್ನ ಸಾವಾಸೋಗು ಬರಡಂಡ್ ಎಚ್ಚೆರಿಕೆ ಪಣ್ಣುನ ಪದ ಇಂಚ ಚೈದ್ ದ್ ||

ಆಳುಲ್ಯೆವೆರ್ ಕಂಡನೆರ್ ಎನ  
ಮನೋ ಕಾಪುನ ಮಿತ್ತ್ ಲೋಕದ  
ಜಾಣೆರಕ್ ಲೆನ ಪಗೆತ ಪ್ರುಗೆ ನಿನ ಉಸುಲುನುಂತಾಪು|  
ಬಾಣ ಬರೆಪಿನ ಯಮನ ಲೆಪ್ಪುದ  
ಮಾನಪತ್ತೋನು ದಾಯೆ ಬಯಕುವ  
ಈ ನಮೂನೆದ ಮಲ್ಲ್ ಬುಡು ಸುಡು ನಿನ್ನ ಬೀರತನೋ||

ಇಂಚ ಎನ್.ಪಿ. ಶೈಟ್ ನ ಪದಭಂಡಾರೋ ಮಹಾಭಾರತೋನು ಮಗ್ ಪಾಡಿಯರ ಒದಗ್ ದ್ ಚೈದ್ ದ್. ಕೆಲಿಂಜದಾರೆನೆ 'ಮಹಾಭಾರತೋ' ಅಭ್ಯಾದ್ ಬತ್ತ್ ಒಂಡ ಇವೆರೆನೆ ಕಾಪ್ಯಾನು ತೋಲನಿಕವಾದ್ ಲಾ ಅಧ್ಯಯನ ಮಲ್ಲೋಲಿ.

ಕವಿ ಕುವೆಂಪುರೆನೆ 'ಚೋಮ್ಮುನ ಹಳ್ಳಿಯ ಕಿಂದರಿ ಜೋಗಿ'ನ್ ಕೆದಂಬಾಡಿದಾರ್ 'ಅಸೆನಿಯಾಗೋ ಕಾಂತಗೋಜೋಗಿ'ಂದ್ 1994ಡ್ ತುಳುಹು ಕನತ್ತೆರ್ (ಕುವೆಂಪು ಅಂಗ್ಲ ಕವಿ ರಾಬಟ್ ಬ್ರೈನಿಂಗನೆ 'ದಿ ಫ್ರೆಡ್ ಪ್ರೆಪರ್ ಆಫ್ ಹ್ಯಾಮಲಿನ್'ನ ಆಧಾರೋಡು ಕನ್ನಡೋಡೋಂಜಿ ಬಿಂಡಕಾವ್ ಬರೆಯೆರ್, ಉಂದನ್ ಅನುವಾದನ್ನೆಡ್ಲ್ ಲಾ ಭಾವಾನುವಾದಾಂಡ್ ಪಣೋಲೆ. "ಅಸೆನಿಯಾಗೋ ಕಾಂತಗೋಜೋಗಿನ್ ಎನ್ನವಾದೇ ಮಲ್ಲೋನೋಡೊಂದು ಯಾನ್ ಯೆನ್ನ ತುಳುನಾಡೆ ಕುದುರೆಮುಕೋತ್ ಬಣ್ಣಿಪುನು ಬಣ್ಣಿತೆ"ಂದ್

ಕವಿ ‘ಎನ್ನ ಪಾತೆರೋ’ಡು ಪಣ್ಣೇರ್.

ಪಡೆಂದ್ಲಿಯೋಟ್ಟು ಕುದುರೆಮುಕೊ  
ತುಳುನಾಡಜದ್ವೋಗು ಒಂಮ್ಯವೈಪತ್ತಿನ ಅಡೆಂದ್ಲಿಮುಗೋ|  
ದೇವರೆ ಕೊರಿವರೋ ಸಂಪೂತ್ತು, ನಂಕ್  
ಸೃಷ್ಟಿಗೆ ಉಂದೊಂಜಿ ದೌಲೋತ್ತು  
ಕೊಪ್ರನಿ ಅಯೀ ಕಚೋದ ಕಿಂಗ್ಲೋ  
ಲೋಕೋದ ಪಾಲಾಗ್ ಬಂಗಾರ್ ದ ಚೋಟ್ಲೋ  
ತುಳುಬಾಸೆದ ಪ್ರೋಲುಂದ ನುಡಿಕಟ್ಟೊಲೆನ್ನೋ, ಸಂಖ್ಯಾದ ಸಂಪೂತ್ತುನು ಪೆಚ್ಚ್ ಕನತ್ತದ್ದೋ  
ಕೆದಂಬಾಡಿದಾರ್ ಗಲಸುವರ್ರೋ. ಅಂಜಾದ್ ಬಂಚೆ ಓದುಗು ಅಧ್ರ ಅಪಿಲಕ ಕೆದಂಬಾಡಿದಾರನ  
ಕಾವ್ಯ ಇಚ್ಛ್. ಆರೆನ ಕತೆ ಪನ್ನುನ ಶೈಲಿ, ತಾಂತ್ರಿಕತೆ, ಹಾಸ್ಯೋ ರಂಗ್ ಇತ್ಯಾದಿ  
ರಸೋಹ್ಯುಲೆಂಡ್ವ್ಯಾದ್ ಈ ಕಾವ್ಯ ಭಿನ್ನವಾದ್ ಉಂತುಂಡು.

ಕಬ್ಬಿನಾಲೆ ವಸನ್ತ ಭಾರದ್ವಾಚ್ರೋ ಇಂಚಿಪ್ರೋಗು ಮಲ್ಲಿನ ರಂಗ್ ಅನುವಾದೊಲು  
‘ಪುರಂದರದಾಸೆರ್ವ್ ಪದೊಕುಲು’ ಚೋಕ್ಕು ‘ತುಳು ಸೋಮೇಶ್ವರ ಶತಕೋ’ ತುಳುತ್ತು ಕದಿಕ್ಕೆ  
ದಿಂಜಾಯಿನ ನನ ರಂಗ್ ಅನುವಾದೊಲು. ಕನ್ನಡದ ಸತ್ಯೋ ತುಳುಹ್ಯಾಲಾ ಸಾಜವಾದ್  
ಬತ್ತಿನವು ಉಂದತ್ತೆ ಗೆಲ್ಲೈನ. ಭಾ.ಭ. ಮಜಿಬ್ಬೆಲು ಮಲ್ಲಿನ ‘ಸರ್ವಜ್ಞನ ವಚನೋಲು’  
(2006) ಕೂಡ ಬಂಜಿ ಎಡ್ಡೆ ಅನುವಾದವಾದ್ ಬ್ಯಾಂಡ್.

2003ಡ್ ಪ್ರಮೋದಾ ಕೆ. ಸುವರ್ಣ ಮೇರೆನ ‘ಕತೆ ಅಯೀರ್ ಪ್ರೋಣ್ ಲ್ಯಾವರ್ರೋ’ನಿನ  
ಕಾವ್ಯಕೃತಿ ಚೋಳಿರ್ಗ್ ಬತ್ತಾದ್ ತುಳುನಾಡ್ ಮುಗುದ ಜನಪದೆರ್ವ ಬದ್ದ್ ಅನಾವರಣ  
ಆಂಡ್. ಮೂಲು ಬನ್ ನಮುನೆದ ಬಿಸಾತಿಗೆನ್ ತೋಜಾದ್ ಅಕುಲಕುಲೆ ಚಾತುಪ್ರೋಡು  
‘ಪ್ರೋಣ್ ಲೋಕೋದ ಕಣ್ಣ್’ ಪನ್ನಿನೆನ್ ತೋಜಾದ್ ಕೊತ್ತಿನ ಬನ್ ಪ್ರೋಂಚೋವಲೆನ ಕತೆ  
ಉಂಡು. ಸತ್ಯೋನೇ ಸರ್ವಂದ್ ಎನ್ನೋಂದು ದೆಯ್ಯ ದೇವರೆನ್ ಬಯ ಬಗ್ಗಾತಿಡ್ ನಂಬೋಂದು  
ಸತ್ಯಧಮೋಡು ನಡತ್ತಿನ ಹಳ್ಳಿದ ಜನೋಕ್ಕೆನ ಬದ್ದೊನ್ ಎಲ್ಲ ಪ್ರಾಯೋಡು ಸ್ವಂತಃ ತೆರಿದ್  
ಅಂಚಿತ್ತು ಕತೆನ್ ಉಳಿಪುಗ್ರಿಲ್ಗ್ ಗೆತೋಂದು ಅಯುಕ್ತ್ ಪ್ರೋಸ ಜೂವೋಕಲೆನ್ ಆರ್  
ಕೊತ್ತೇರ್.

ದಂಡ್ ಸಾದ್ಯಲ್ ದನರ್ಮ, ಕಾನಿಕದ ಕನ್ನಾಲ್, ಮುತ್ತೇಸಿಕಟ್ಟೆ, ಸೋಲ್ಲೆ ಕೆರೆ,  
ಬಾಲೆ ಬನ್ನಾಲೆ ದುಂಬಾಯಿ ಬನ್ ಕತೆಹ್ಯುಲೆನ್ ಕಥನ ಕಬಿತೆದ ರೂಪೋಡು ಕೋತುದು  
ಕೊತ್ತೇರ್. ಪ್ರೋಣ್ ಬಾಳ್ಳೆದ ಬಂಗ ಬೇಜಾರುಲು ಮುಲ್ಲುದ ವಸ್ತು. ಆಣನ ಬೆರಿಸಾಯದಾಂತೆಲ್  
ಬದ್ದೊಡ್ ಲಕ್ಕೊದುಂತುನ ಪ್ರೋಣ್ನನ ತಂಕದ ಕತೆಹ್ಯುಲು. ಬಂಜಿ ರೀತಿಡ್ ಮುಲ್ಲುದ ಸ್ತ್ರೀಕೆಂದ್ರಿತ  
ನಿಲುಮೆ ಸಮಾನತೆದ ಸಾದಿಡ್ ದೀಯಿನ ಗಟ್ಟಿ ಪೆಚ್ಚ್ ಇಂಡ್ ಪೆಷೋಲಿ.

ಉಂದತ್ತೆ ಶೈಲಿ ರಾಗವಾದ್ ರಂಗಿತೋಡು ಪಣ್ಣೇನಂಚಿತ್ತಿನವು. ಸ್ವತ್ಯಾರೂಪಕೋಗು  
ಒದಗ್ಗಾದ್ ಬಪ್ರಾನವು ತುಳುಟು ಈ ನಮುನೆದ ಸಾಹಿತ್ಯೋದ ಕೊರತೆ ಉಪ್ಪುನ್ನೆನ್ನ್ ಉಂದು

ನೆಗ್ತ್ವಾದ್ ಕೋಜಾವುಂಡು. ಆರೆನ ವಣನೆ, ಚಿತ್ತಲ್ ಕಣ್ಣುಧುಂಬು ಉಂತುವಿಲಕ ಉಂಡು.

ನಿರೆತಿ ಸಚೆ ಇರಿಯಕುಲು ಮದಿಪು ಮಾನಾದ್  
ಪೂಸಿರೆ ಕೊಪಾಯೀರಾ ಬಂಜಿನಲೆಗ್  
ಪೂಸಿರೆ ತುತ್ತಾದ್ ಪೂಸ ನಗಲ ಪಾಡಾದ್  
ಪೂಚೆಂಡ್ ಮಲ್ಲಿಗೆಡ್ ಜಲ್ಲಿ ಜಪ್ಪಡಾದ್  
ಪಾಲೆಪಿಂಗರೊನೊಡೆತ್ ತರೆಕ್ ಪಿಂಗರ ದೀದ್  
ಬಂಜಿನಲೆ ತರೆಮುಡಿನ್ ಸಿಂಗರಿಯೀರ್  
ಪಲ್ಲೆ ರಾಕುಟಿ ಸುತ್ತಲೊಂಬ್ ಬಗೆ ಪೂದೀದ್  
ನೆತ್ತಿ ಒಗ್ ತಲೆ ದಿಯೀರರಸಿಲೆನ ತರೆಕ್  
ಪುಚ್ಚೆ ಬಂಗಾರ್ ಜಡೆಗೊಂಡೆ ಜಾಲರಿ ತುರಿದ್  
ಸೊಂಟ ಪಟ್ಟಿಲ ಬಿಗಿತ್ತಾದೊಗ್ಗು ದಂಗಾದ್ ದೀದ್  
ಬಚ್ಚಿರಜ್ಜೆಯಿ ಜೊತೆಟ್ ಕೈಟ್ ಗೆಜ್ಜೆಲೆ ಕೊರುದು  
ಮದಿಮಲಯಿತಲ ಮಲ್ಲೆ ರಾ ಬಂಜಿನಲೆಗ್  
ಸೀಮಂತದ ಪೊತ್ತುದು ಬಂಜಿನಲೆಗ್ ಎಂಟ ಆಯತೊ ಮಲ್ಲೆರ್ ಪಣ್ಣನ ಮುಲ್ಲುದ  
ವಣನೆಡ್ ಪೂ ಪದ್ದೆಯಿ ದುತ್ತೆಕೊಡು ತುಳುನಾಡ್ದ ಸಾಕ್ಷಾತ್ ಚಿತ್ರಣ ಬವ್ರಂಡು.  
ತುಳುತ್ತ ಮೂಲ ಸಬುದೊಲೆನ್ ಗೆತೊಂದು, ಗಾದೆ ನುಡಿಕಟ್ಟುಲೆನ್ ಕೊತುದು ಅರ್  
ಉಂದೆನ್ ತುಳುತ್ತ ಸಾಂಸ್ಕೃತಿಕ ಕಥನವಾದ್ ಬರೆತ್ತೀರ್. ನಾಡ್ದ ಎಡ್ಡೆಡ್ ಕಥಾವಸ್ತುಲೆನ್  
ಗೆತೊಂದು ಎಂಟ ಕಥನ ಕವನೊ ಬರೆಯೊಲಿನ್ನೆಕ್ ಮಾದರಿಯಾದ್ ‘ಕತೆ ಆಯೀರ್  
ಪ್ರೋಣ್ಣಲ್ಲೆವೆರ್’ ನಮ್ಮೆ ದುರು ಉಂಡು. ಕೆಲಿಂಜ ಸೀತಾರಾಮ ಅಳ್ಳೆರ್ ಬರೆಯಿನ ಒಂಜಿ  
ಕಥನ ಕಾಪ್ಯ್ಯಾ ‘ಭೂಮಿ ಪ್ರತೆ ಬಲಿಯೀಂದ್’ಲಾ ತುಳುತ್ತ ಸಾಜದೇಕೆ ಚೊಕ್ಕ ಪ್ರೋಲ್ಯಾಂಡ್  
ಗೆಲ್ಲೆನ ಆಪಿಲಕ ಉಂಡು. ಉಂದುವೇ ರೀತಿಡ್ ಕನರಾಡಿ ವಾದಿರಾಜ ಭಟ್ಟೆನ ‘ಚಿನ್ನಕ್ಕು’  
ತುಳುತ್ತ ಒಂಜಿ ಎಡ್ಡೆ ಕಥನ ಕವನವಾದ್ ನಮ್ಮೆ ಎದುರು ಉಂತುಂಡು. ಮುದ್ದು ಮೂಡುಬೆಳ್ಳೆ  
ಚೊಕ್ಕ ಗಣ್ಣೆಶ್ ಅಮಿಂನ್ ಸಂಕಮಾರ್ರೋಲಾ ಈ ಮಗಿಂಲ್ ದೀದ್ ಒಂತೆ ಪ್ರಯೋತ್ತ ಮಲ್ಲೆದೆರ್.

1976ಡಾ 1981 ಮುಟ್ಟು ತುಳು ಕವಿತಾರಂಗೋಗು ಒಂದಿ  
ಧ್ಯಾನಸ್ಥ ಸ್ಥಿತಿಂದ್ರ್ಾ ಪಣೋಲಿ. ಅವು ಪ್ರೋಸಕಾಪ್ಯೂದ ಮುಂಗೆ  
ಕೊಡಿಪ್ಪುವ ಸಮಯ ಆದಿತ್ಯಾಂದ್ರ್ಾ. ಅವು ಅಷ್ಟತ ಸೋಮೇಶ್ವರರ್ಹ  
'ಬಾಮಕುಮಾರ ಸಂದಿ' (1978), ದೂರುಪ್ಪ ವಾಸ್ತುರ್ಹನ  
'ಅಗೋಳಿ ಮಂಜಣ್ಣ ಕತೆ' (1976) ಚೋಕ್ಕೆ ಎಂ. ರತ್ನ ಕುಮಾರರ್ಹ  
'ರತ್ನನ ಕರ್ಮ' (1979) ದುಂಬಾಯಿ ಕೆಲವು ಪ್ರಮುಖ ಕೃತಿಕ್ಕುಲು  
ಪ್ರಕಟ ಆಯಿಂಚಿ ಸಮಯ. ರಂಜನೆ ಚೋಕ್ಕೆ ತೆಲಿಕ್ಕೆ ನಲಿಕ್ಕೆದ  
ಕಬಿತೆಲು ಬರೋಂದಿತ್ತಿನ ತುಳುಟು ನಿಧಾನವಾದ್ರ್ಾ  
ಅಥವಾ ಗಭಿರವಾದ್ರ್ಾ ರಚನೆಲು ಬರಿಯರ ಸುರುವಾಂದ್ರ್ಾ.  
ಕಬಿಕ್ಕುಲು ಗಂಭಿರವಾದ್ರ್ಾ ಬರಿಯರ ಸುರುಮಲ್ತೆರ್ಹ್. ಅತಿನೇಟ  
ರೂಪೋದ (form) ವಿಚಾರವಾದ್ರ್ಾ ಒಂತೆ ಗೊಂದಲಡಿತ್ತಿನ ತುಳು  
ಕಬಿತೆಗ್ರ್ಾ ಒಂಜಿ ಪ್ರೋಸ ಸಾದಿ ತೋಡಿಪ್ಪಾಯಿನವು ಪಾ.ವೆಂ.  
ಅಚಾರೇನೆ 'ಬಯ್ಯಮಲ್ಲಿಗೆ' ಕೃತಿ. ಏರೇರೋ ಬತ್ತೆರ್ಹ್,  
ರಾಜ್ಯಭಾರೋ ಮಲ್ತೆರ್ಹ್. ಅಂಡ ಬಡವೆ ಪಾಪದಾಯೆ ಬಂಗ  
ಬಪ್ರಾನಿ ಉಂತಿಜ್ಞ. ಆಶ್ವಾಸನೆ ಬಜೀ ಬಾಯಿಪಾತೆರೋಡೇ  
ಉಂತುಂದ್ರ್ಾ. ಘೋಷಣೆ ಕಾರ್ಯರೂಪೋಗು ಬೈದಿಜ್ಞಾನಿಸ್ವನ್ನೆನ್ನ  
ಪರಿಣಾಮಕಾರಿಯಾದ್ರ್ಾ ಅರ್ಹ ಕಬಿತೆಡ್ರ್ಾ ಕಟ್ಟೋದ್ರ್ಾ ಕೊರಿಯೆರ್ಹ್:

ರಾಮೆ ಬತ್ತೆ ಕೃಷ್ಣೆ ಬತ್ತೆ  
ಬುದ್ದೆ ಬತ್ತೆ ಕ್ರಿಸ್ತೆ ಬತ್ತೆ  
ಬಸವೆ ಬತ್ತೆ ಗಾಂಧಿ ಬತ್ತೆ  
ಮಾತ ಬುಡಿನ ಜಿನೆಲ ಬತ್ತೆ

... ... ...

ದಿಕೆಲ್ಲಾಡುಪ್ಪು ತೊನು ದೆತ್ತಾದ್ರ್ಾ  
ಬಾಕೆಲ್ಲಾಡ್ರ್ಾ ದೀಪ್ಂಣ್ಣದ್ರ್ಾ  
ತೊಟು ತೊ ತೆಕ್ಕಂದ್ರ್ಾ

ಪಗೆಟ್ ಪಗೆಲ ತೀರಂದ್

ನಿರಮನಕ್ ದೀತಿ ತೊವೆ

ನಿನ ಮಾಡ್ನಾ ನಕ್ಕಂಡು

ಪುಗೆಲ್ ಪುಗೆಲ್ ತಿಕ್ಕಡೆ

ಕೈಟ್ ಕೈ ಕುಹ್ರಲೆ

... ... ...

... ... ...

ಅಯ್ ಬತ್ತೆ ಉಂಬ್ಯೆ ಬತ್ತೆ

ವರ್ ಬತ್ತುದ್ ದಾನಿ ಮಲ್ಲೆ? ('ಅಯ್ ಬತ್ತೆ ಉಂಬ್ಯೆ ಬತ್ತೆ')

'ಬಯ್ ಮಲ್ಲಿಗ್ ದ್' ಈ ಕಬಿತೆ ಅತ್ಯಂದ 'ಗೋಪಿ', 'ಬಡವು', 'ಅರ್ಥ', 'ಅಯ್ಚಿ ನರಮಾನಿ' ದುಂಬಾಯಿ ಚೇತೆ ಕೆಲವು ವಢ್ಣ ಕಬಿತೆಲುಲಾ ಉಲ್ಲ.

'ಗೋಪಿ' ಬರೊಡುನ್ನಿನವು ವಾತ ಪ್ರೌಂಜೊವುಲೆನ ಆನೆ. ಬತ್ತುಂಡ ಭಾಯುಪಚಾರೊಡು ಪಿರಿಕ್ಡ್ ನೆಪ್ರೆರ್. ಬತ್ತುಜ್ಞಂಡ ಆ ದುಕ್ಕೊನು ಪಂಡ್ದಾದ್ ಸುಕ್ಕೊಜ್ಞಿ:

ಗೋಪಿ ಸರಸರ ಬತ್ತೊಲು

ಆಲ್ ಒತ್ತಿಂಮೆ ಇತ್ತೊಲು

ಕಣ್ಣ್ ಸುತ್ತೆಲ ಬೀತೊಲು

ತುತುದಿ ಕುಂಟುನಿ ಗಿಲ್ಲೊಲು

ಮಡ್ ದಲ್ಲನೆ ದೀಯೊಲು

ಯಮುನೆ ನೀರ್ ಗ್ ಜತ್ತೊಲು

... ... ...

ಗೋಪಿ ಒಯ್ದ್ ನೀಂದ್ಯೊಲು

ಕಬ್ಬಿ ಮರಂಕನೆ ಅಯೊಲು

ಸರ್ ತಿಗ್ರ್ ದ್ ತೊಯೊಲು

ಕಳ್ಳಿ ಗೋಯಿಂದ ಬತ್ತೆನಾ?

... ... ...

ಅಂಡ ಈ ಪ್ರೌಂಜೊದ ಗೋಪಿ ಮಿಂಹೊಂದುಪ್ಪನಗ ವಾ ಗೋವಿಂದೆಲಾ ಬತ್ತಿಜ್ಞ!

ಬೊಕಲಾ ನೀಂದ್ಯೊಲು, ಮರಂಕನೇ ಯೊಲು

ಗಾಬಿ ಬೂರಿಯೊಲು, ಕರೆನಿ ತೊಯೊಲು

ಕುಡಲ ನೀಂದ್ಯೊಲು, ಕಂಕನೇ ಯೊಲು

ಕಾರ್ ಬಡ್ಲೊಲು, ಕೈನಿ ಬೀತೊಲು

ಪೊಕ್ಕಪೊಕ್ಕಡೆ ನೀರ್ ತೇತೋಲು  
 ಕಣ್ಣ ಮುಚ್ಚಿಯೋಲು, ಕಣ್ಣ ದೆತ್ತೊಲು  
 ಅಂಡಲಾ ಪಾಪ, ಕುಂಟು ಕಂಡಿಯರ ಗೋಯಿಂದ ಬತ್ತಿಜ್ಞ! ಗೋಪಿಗ್ ಆಯಿನ  
 ನಿರಾಸ ಆತೀತತ್ತ್ವ.

... ... ...

ಕುಂಟು ಕುಪ್ಪಸ ಮಾತಲ

ಇತ್ತಿಲೆಕ್ಕನೆ ಇತ್ತಿನ

ತೂದು ಗೋಪಿ ನಿರಾಸದ್

ಉದ್ದ ಉಸುಲುನಿ ಬುಡಿಯೋಲು

ಕಬಿತೆ ವಾಚ್ವಾದ್ ಪಣಾಂದೆ ಧ್ವನ್ಯಧಕವಾದ್ ಉಲಾತೋಲೆನ್ ದಿಂಜಾದ್  
 ಭೂತ-ವರ್ತಮಾನ-ಭವಿಷ್ಯತ್ತ್ವನ್ ಕೋತುದು ಕೊಪ್ಪನಿ ಪಂಡ ಇಂಚ. ಉಂದೆಟ್ಟ್ ಕೃಷ್ಣನ  
 ಕತೆಲಾ ಬತ್ತ್ವಂಡ್, ಅಧುನಿಕ ಮನಸ್ಸಿತಿದ ಗೋಪಿಕೆಂಬೆರ್ದ ಚಿತ್ರಫೊಲಾ ಬತ್ತ್ವಂಡ್. ಕಲ್ಲಿಗಡ್  
 ದೇಂಬರ್ ಅತ್ ಸುಲಂಬೊಡು ಪ್ರತ್ಯೇಕ್ ಅಪಿನೆಂಚ?

ರೂಪ್ರೋ, ತಾಂತ್ರಿಕತೆ, ಬಾಸೆ ಚೊಕ್ಕ ಕಾವ್ಯತೋದ ಧ್ವಷಿಂಡ್ ತುಳುಕಾವ್ಯಾಡು  
 ಎತ್ತರೊಡು ಉಂತುನ ಕೃತಿ ಉಂದು.

ಉಂದುವೇ ಸಂದರ್ಭೋದು ಬತ್ತಿನ ನನ ರಡ್ಡ್ ಪ್ರಮುಖ ಕೃತಿಕ್ಕುಲು ವೆಂಕಟರಾಜ  
 ಪುಣಂಚತ್ತಾಯೆರ್ದ್ ‘ಅಲಡೆ’ (1983) ಚೊಕ್ಕ ಅಮೃತ ಸೋಮೇಶ್ವರೆರ್ದ್ ‘ತಂಬಿಲ’ (1984).  
 ಗುಳಿಗ್ಗೆಲಾ ಉಪ್ಪನ ತಂಬಿಲ ಕೊಪ್ಪನ ನಾಗಬನೊಕ್ಕು ‘ಅಲಡೆ’ ಪನ್ನೆರ್. ತುಳುನಾಡ್ ದ  
 ಬದ್ದ್ವಾನ್, ಸಂಸ್ಕಾರಿನ್ ಬಿಂಬಿಸಾವುನ ಕಬಿತೆಲು ‘ಅಲಡೆ’ ಸಂಕಲನೊಡು ಉಂಡು.  
 ಮಾದಿರನ ಪದೊತ್ತಲಕ್ಕ ‘ಚೊಳ್ಳಾರ ಮಾಣಿಕೆ’ ಇನ್ನಿ ಕಬಿತೆದ್ ಪುಣಂಚತ್ತಾಯೆರ್ ಬರೆಪೆರ್-

ನನ ಏಪ್ರೋ ಬುಲ್ಲಮೋ ಚೊಳ್ಳಾರ ಮಾಣಿಕೆ

ನಿನ್ನ ಸೋರೋನು ಕೇನ್ಯರ ಕಾತ್ತೊದುಲ್ಲೆ ಮಾಣಿಕೆ

ಇಲ್ಲೋ ನಿದೇರ್ ಬನ್ನಗ ಕಾಟೊಡಿತ್ತಿ ಅಪ್ಪೇನೇ

ಎನ್ನ ಪಚೆಟ್ ಕುಳ್ಳಾತೆನ್ನ ಕಣಾನೀರ್ ಸಿಂಟ್ಯಾಲ್

ಅಪ್ಪೇನಾಸೆ ತೀಸಾಂಯರ ಎನ್ನ ಕಾಲೊಗೆತ್ತಿಜ್ಞ

ವಾವಾವ ದೇವರೆಗ್ ಪಂಡಿಪರಕೆ ಮುಗಿತ್ತಾಜ್ಞ

... ... ...

ವೈವಿಧ್ಯಮಯವಾಯಿನ ಭಂದಸ್ಸಾಡ್ ಆರ್ ಈ ಕೋಪನ್ ಮೊಡತ್ತೇರ್. ಅಧರ  
 ವಿಭಾರೋಡ್ಲಾ ತುಳುನಾಡ್ ಸಂಸ್ಕಾರಿ ಚಿತ್ರಫೊ ಚೊಕ್ಕ ವಣನೆದಂಚಿ ಆರ್ ಒತ್ತು  
 ಕೊರ್ತೆರ್. ‘ತುಡಾರ್’ ಇನ್ನಿ ನನೊಂಜಿ ಕಬಿತೆದ್ ವಣನೆದ ಒಂಜಿ ಸೇಬಿ ತೂಲೆ-

ಬಾನ ಮದಿಮಲೆ ಪ್ರೇಲುರ್ ಮೋನೆಗ್

ಏರ್ ಓಕುಳಿ ತೇತೆರೋ  
 ಒನೊತ ಗುಳಿಗ್ಗಾ ಕೆಂಪು ಕುರುದಿಟ್  
 ಏರ್ ತಪ್ಪಣೋ ಕೊರಿಯೋ  
 ಗುಡಿತ ದೇವಿಗ್ ಕುಂಹಮಾಚನೆ  
 ಏರ್ ಮಲ್ತೆರೋ ತೂಲೆಯೋ  
 ನಮೋನ ಉರುದ ಮಲ್ಲ ನಂದಾ-  
 ದೀಪ್ತೋ ಬೆಳಗುನ ತೂಲೆಯೋ

.....

ಪ್ರಣಂಚತ್ವಾಯೋ ‘ಕುಡಲ ಮಲ್ಲಿಗೆ’ಡ್ (2005) ನನಲಾತ್ ಭಾವಗೀತೆಲೆನ್  
 ಕೊರೆರ್. ಉಂದೆಟ್ಪ್ ನವ್ಯ ಮಾದರಿದ ಕಬಿತೆಲುಲು ಉಲ್ಲು.

ಪ್ರಣಂಚತ್ವಾಯೆರ್ ಕಬಿತೆಲು ಸರಳವಾದುಂಡು. ಭಾವದಿಂಜಿನ ರಚನೆಲು ಅವು.  
 ಇಂಚಿತ್ತಿನ ಭಾವಗೀತೆದ ಒಂಜಿ ಪರಿಪು ತುಳುಟು ಸಮಾಧಾನ ಅಪಿಲಕ ಇಂಚಿಪ್ಪೋಗು  
 ಬ್ಯೇದ್ವಾಂಡ್. ಪ್ರಣಂಚತ್ವಾಯೆರ್ ಒಟ್ಟುಗು ಅಮೃತ ಸೋಮೇಶ್ವರ್ ರೋ, ಕನರಾಡಿ ವಾದಿರಾಜ  
 ಭಟ್, ಪ್ರಮೋದಾ ಕೆ. ಸುವರ್ಣ, ಕೆ. ಲೀಲಾವತಿ, ಪಾಲ್ತುಡಿ ರಾಮಕೃಷ್ಣ ಆಚಾರ್, ಮನು  
 ಇಡ್ಯಾ, ವಸಂತಕುಮಾರ ಪೆಲ್ರ ಮೊಹುಲು ಭಾವಗೀತೆದ ಬುಲೆ ದೆತ್ತಾದೇರ್.

ಅಮೃತೆರ್ ‘ತಂಬಿಲ’ ಚೋಕ್ಕೆ ‘ರಂಗಿತ’ಡ್ ಎಡ್ಡೆ ಭಾವಗೀತೆಲು ಉಲ್ಲು.

ಬಂಗಾರ್ ಕಂಗಣ ಈ ತುಳುನಾಡ್  
 ತೂಯೆರೆ ಸಾವಿರ ಕಣ್ಣಾ ಲೆ ಚೋಡು  
 ಪ್ರೋಲುಸದ ತಮೆರಿ ಭಾಗ್ನೋದ ಬೂಡು  
 ನಮ ತುಳುನಾಡ್  
 ಈ ಕರೆನಾಡ್

ಮೂಡಯಿ ಗಟ್ಟಿ ಪಡ್ಡೆಯಿ ಕಡಲ್  
 ತಾರೆದ ಬಾರೆದ ಕಂಗ್ ದ ನಿರೆಲ್  
 ಸಿಂಗರ ಕುರಲ್ ಮೈಮೆದ ಮುದೆಲ್  
 ನಮ ತುಳುನಾಡ್  
 ಈ ಕರೆನಾಡ್

(ತುಳುನಾಡ್)

ಇಂಚ ತುಳುನಾಡ್ದ ಮಣ್ಣ್, ಕರೆಕಾಡ್, ಪಡ್ಡೆಯಿ ಕಡಲ್, ಮೂಡಾಯಿ ಘಟ್ಟಿ  
 ಬುಲೆಸಲೆ ಉಂದೆನ್ ಮಾತ ಸುಗಿತೊಂದು ಪ್ರೋಪುನ ಗೊಂಚಿಲ್ಡ್ ಒಡಿಪ್ಪುದ ಕೃಷ್ಣನ  
 ನನವರಿಕೆಲ್ ಉಂಡು.

ರಂಗನ್ ತೊಯನದೆ? ಓಲಾಂಡಲ  
 ಕೃಷ್ಣನ್ ತೊಯನದೆ?  
 ಯಮುನೆದ ಕರೆಬರಿ ಮೇಪದೆರೊಟ್ಟುಗು  
 ಅಷೋಕೋಳಿಂದ್ಲೈನೋ?  
 ಮರೊ ಬಡ್ ಕುಳ್ಳೊಂದು ಪುರಲ್ ನ್ ಉರಿತೊಂದು  
 ಮಲ್ ಮಲ್ಲೊಂದುಲೈನೋ?  
 ಕೃಷ್ಣನ ಡಾಲೆಲೀಲೆನ್ ಪುಗತೊಂದು ಬಗ್ರಿಡ್ ಗಮಗಮ ಗಮಸುನ ಪ್ರಾಮಾಲೆತಲಕ  
 ಈ ಕಬಿತೆ ದುಂಬರಿಯಂಡು.

ಅಷ್ಟ ಸೋಮೆಜ್ಞರ ಬುಡ್ ಒಂಡ ಭಾವಗಿತೆದ ಪ್ರಕಾರೊಡು ವಡ್ ಬುಲೆ ದೆತ್ತಿನಾರ್  
 ಪ್ರಮೋದಾ ಕೆ. ಸುವರ್ಣ. ಅರೆನ 'ಪೂಮಾಲೆ' (1988) ಭಾವಗಿತೆಲ್ಲನೇ ಒಂಜಿ ಗೊಂಚಿಲ್.

ಜೆಪ್ಪು ಡಾಲೆ ತೊಂಕೊಂದುಲೈ  
 ಯಾವು ನಿನ್ನ ಸೋಗಲೆ ||  
 ಬಾನ ತಿಂಗೊಲು ಮೂಡುದಾಂಡ್  
 ಚೊಲ್ಲಿ ಒಮೆಲಾ ಮೆನ್ನುಂಡು |  
 ನಿನ್ನ ಮೋನೆನೆ ತೊದು ತೊದು  
 ಬೇಲೆ ಮಾತಲ ಮರತ್ ಅಂಡ್ ||

(ಡಾಲೆ)

ಒಂಜಿ ಸುಕುಮಾರ ಭಾವನೆ, ಮಾದವವಾಯಿನ ಸಬುದೊಲು, ಚಿತ್ರಷೋದ ಕ್ರಮಾಗತ  
 ಬುಲವಣಿಗೆ ಚೊಕ್ಕೆ ಒಂಜಿ ಚೌಕಟ್ಟುಡು ಅಯಿನ್ ಕುಲ್ಲಾವನ ಕ್ರಮ ಪ್ರಮೋದಕ್ಕಾಗ್  
 ಒದಗ್ಗಾದ್ ಬ್ಯೇಡ್ ಅಂಡ್.

ಪೋತು ಮೂಡಿ ಬಾನದಂಚಿ  
 ಚೊಲ್ಲು ಮುಗುರು ತೆಲ್ಲ್ ಅಂಡ್  
 ಕಬ್ಬಿ ಮುಗಲ್ ಸೆಲಿದ್ ಬಾನ  
 ಕೆಂಪುದೋಕುಲಿ ತೇತ್ ಅಂಡ್ |  
 ನಿನೆ ನಿನೆ ತಿರಿ ತೆಗ್ಗಾಲ್ ಅಂಡ್  
 ಒನಬನ ಸಂಪಿಗೆ ತಾಮರೆ  
 ಪೂ ಡಾಮರ ಬೀಜ್ ಅಂಡ್  
 ಮರ ತಾರೆಪೂಬಾರೆ |  
 ಇಂಚ ವಣಿನೆಲ್ಲಾ ರಂಗಿತೊಲಾ ಒಟ್ಟೊಟ್ಟುಗೇ ಪೋಪನ ರಚನೆ ಪ್ರಮೋದಾ ಕೆ.  
 ಸುವರ್ಣ ಮೇರೆನವು.

ಡಾ. ಹಾಲ್ಕಾಡಿ ರಾಮಕೃಷ್ಣ ಆಜಾರೆನ 'ದುಸಿಪು' (1992) ಭಾವಗಿತೆಲ್ಲ ಕದಿಕೆ

ದಿಂಚಾಯಿನ ನನ್ಮೆಂಜಿ ಜೊಂಕೆಲ್.

ಕಣ್ಣ ಬುಡ್ ದೀರೆಂಕ್ ನೋರ ತೊಲೆ ದೇವರೆ  
ಮನ್ನ ಮುದ್ದೆಗ್ ಪೊಲು ರೂಪೊನು ಕೊರ್ತೆ  
ಬಿನ್ನಾಷೊದಾ ವಿದ್ಯೆ ಬುದ್ಧಿಡ್ ಪಿರ ಒರಿಯೊ  
ಬಣ್ಣ ದುನ್ನೊನು ದಾಂತಿ ಪ್ರರು ಬಾಲೆಲು |

(ಒರ ತೊಲೆ ದೇವರೆ)

ಪಂಡ್ ದೇವರೆಡ ನಟೊನುನ ಒಟ್ಟುಗು ಪೊಲುದ ತುಳುನಾಡಾನ್ ಸುಗಿಪುನ

ಗೀತೆ ಇಂಚ ಉಂಡು:

ಒಾರಿ ಪೊಲುದ ಉರು ತುಳುನಾಡ್  
ಬೀರ ಸೂರೆರೆ ಜಮ್ಮೊಡಾ ಬೂಡು |  
ಮೂಡಯಿದ ಗಟ್ಟಿಡ್ ಒಡ್ಡೆಯಿದ ಕಡೆಲ ಬರಿಕ್  
ಒಂಚ ತೊಂಡಲ ಅಪ್ಪ ನಮ್ಮ ನಾಡ್  
ಕಲ್ಲಾಣಾಪುರೋ ಚಂದ್ರಗಿರಿ ರಡ್ ಸುದೆತ ನಡು  
ಉಲ್ಲಾಯಿನ ಭೂಮಿ ನಮ್ಮ ತುಳುನಾಡ್

(ಒಾರಿ ಪೊಲುದ ಉರು)

ಪಾಲ್ತುಡಿದಾರೆನ ‘ಪಚ್ಚೆಕುರಲ್’ಡ್ (1987) ಕೆಲವು ಭಾವಗೀತೆಲು ಉಲ್ಲಾ.

ಕನರಾಡಿ ವಾದಿರಾಜ ಭಟ್ಟೆನ ‘ಜೀವನ ಪಾಡ್ನನ್ಡೆ’ಡ್ (1989) ಕೆಲವು ಭಾವಗೀತೆಲ್ಲು  
ಒಟ್ಟುಗು ‘ಪ್ರಮಾಣ ಮಲ್ಲೊಲು’, ‘ಚಿನ್ನಕ್ಕೆ’ ಮೊಕ್ಕೆ ‘ಜೀವನ ಪಾಡ್ನನ್ನಿ’ ಮೂರಿ ಕಥನ  
ಕವನೊಲು ಉಲ್ಲಾ. ತುಳು ಜನಪೆದ ಸಾಹಿತ್ಯೊಡು ದುಂಬೂಡ್ ಉಪ್ಪುನ ಕಥನ ಕಬಿತೊಗು  
ಎಂಚ ಪ್ರೇಸಜೂಪ್ರೋ ಕೊರೋಲೀಂಡ್ ಕನರಾಡಿದಾರ್ ತೋಜಾದ್ ಕೊತ್ತೆರ್. ಕಮ್ಮಿ  
ಹಾತೆರೊಡು ದಿಂಜ ವಿಷಯೋಲೆನ್ ಪೆನ್ನುನ ಈ ಕಥನ ಕಬಿತೆಲು ತುಳು ಸಾಹಿತ್ಯೊಗು ಒಂಚಿ  
ಮಾನಾದಿಗೆದ ಸ್ವಾನ ಕೊಪ್ಪುಂಡು.

ನನ್ಮೆಂಜಿ ಪೊಲುದ ಭಾವಗೀತೆಲ್ಲು ಗೊಂಚಿಲ್ ಕೆ. ಲೀಲಾವತಿಯೆರ್ನ್ ‘ತಿಬಿಲೆ’  
(1993). ಬಗ್ಗಾತಿ, ಪಿತ್ತಿಕ, ಪ್ರೇಮ, ಕರುಳೆಲು ಭಾವರಸವಾದುಪ್ಪುನ ಮುಲ್ಲುದ ರಚನೆಲು  
ಸುಕುಮಾರ ಭಾವೆಂಡು ಆದ್ವರಾದುಂಡು.

ನಿನ್ನ ಬಕ್ಕಾತಿ ಎನ್ನ ಉಡಲ್ಡೆಡ್ ಜಿಂಜಿದುಪ್ಪುಡ್  
ನಿನ್ನ ರೂಪ ಎನ್ನ ಕಣ್ಣಾದ ದುಂಬು ನಲಿಪ್ಪುಡ್  
ಸತ್ಯಜ್ಞಾನದ ಚೊಲ್ಲು, ನೀಡ್ ದ್ವಾ ಬಾಳ್ ಬೆಳ್ಗಾಲ  
ಎನ್ನ ಚೇತನ ಸಗ್ಗಾತಿ ಆದ್ ಎನನ್ ನಡಪಾಲ  
ತೆರಿಯಂದ ಮಲ್ಲಿ ತಪ್ಪುಗು ಮಾಪ್ಪ ನೀಡ್ಲಾ  
ನಂಬುದುಲ್ಲೆ ಇಂಬು ಕೊದು ಎನನ್ ಕಾಪುಲ ||

(ತಿಬಿಲೆ ಪೊತ್ತುಲ)

‘ತಿಬಿಲೆ’ದ್ದು ಉಪ್ಪುನವು ಒಹುತೇಕ ಗೇಯ ಕಬಿತೆಲು. ‘ಅಪ್ಪೆಗ್ಗೆ ಆರತಿ’, ‘ಉಡಲ್ಲಾದ ಪೂಜೆ’, ‘ಪೂ ಅಪ್ಪೊಡು ಯಾನ್’ ದುಂಬಾಯಿ ಕಬಿತೆಲು ಉಳಿಯಿದ ಪೊಲುಗುಡು ಚೋಕ್ಕು ಹಿಡ್ವಾದ ಪೊಲುಗುಡು ಮನಸ್ಸಾಗ್ಗೆ ಸಂತೋಷ ಹೊಪ್ಪನ ರಚನೆಲು. ಜೆತ್ತಿನ ಬಾಲೆನ್ನು ಲಕ್ಷ್ಯದ್ದು ಪ್ರಲ್ಯಾಂಡದ ಪೊಲುಗುನು ತೋಜಿಪ್ಪಾವುನ ಅಪ್ಪೆನ ಮೋಕೆ ಈ ಗೀತೆದ್ದು ಎಂಟ ಮೂಡ್ವು ಬ್ಯೋಂಡ್ ತೂಲೆ-

ಲಕ್ಷ್ಯ ಬಾಲೆ ಲಕ್ಷ್ಯ  
ಜೆಪ್ಪುನೇತ್ತೆ ಧಕ್ಕು  
ಮೂಡಂತುಂಗಣವೊಡು  
ಮೂಡಿ ಸೂಂಯ್ಯೆ  
ನಿಲ್ಕು ತೂದು ತೆಲ್ಲುಂಡು  
ಬಾನ ತಲ್ಲೊಟು ಮೂಡಿ ಚೋಲ್ಲು  
ರಂಗ್‌ದೊಕುಲಿ ತೆಲಿಪುಂಡು

(ಲಕ್ಷ್ಯ ಬಾಲೆ ಲಕ್ಷ್ಯ)

ಮಲಾರ್ ಜಯರಾಮ ರ್ಯಾಕುಲು ಕೆಲವು ಎಡ್ಡೆ ಭಾವಗೀತೆಲೆನ್ನು ಬರೆತ್ತೇರ್. ‘ಚೇರ್ ಮರ್ರ್’ (1989) ಸಂಕಲನೊಡು ಅಂಚಿನ ಕೆಲವು ಗೇಯ ಕಬಿತೆಲೆನ್ನು ಹೊತ್ತುದು ಹೊತ್ತೆರ್:

ತುಳುವೆರೆಂಕುಲು ತುಳುವೆರೆಂಕುಲು  
ತುಳುವೆರೆಂಕುಲು ತುಳುವೆರ್  
ತುಳುನಾಡ ಧೀರೆರ್ ತುಳುವೆರ್  
ತುಳುವಪ್ಪೆ ಬಾಲೆಲು ತುಳುವೆರ್ |  
ಬಿರುವೆ ಬಂಟರ್ ಬ್ರಾಹ್ಮ ಹೊರಗೆರ್  
ಪರವೆ ಪಂಬದೆ ಮಲೆಯರ್  
ನಲ್ಕೆದಾಕುಲು ಬಾಕುಡೆರ್ ನನ  
ಸೇರೆಗಾರೆರ್ ಮೇರೆರ್ |

(ತುಳುವೆರೆಂಕುಲು)

ಒಂಜಿ ರೀತಿ ನಾಡಗೀತೆದ ಲಕ್ಷ್ಯಂತಿನ ಈ ಕಬಿತೆದ್ದು ತುಳುನಾಡಾದ ಇತಿಹಾಸ, ಜನಚಿಂತನ, ಸಂಸ್ಕೃತಿ, ಪರಂಪರೆ ರೂಪು ಪಡೆದೊಂಡ್. ಈ ಸಂಕಲನೊಡುಪ್ಪನು ‘ತೂವನೊಂ ಅತ್ತು ತೂವಯಿನೊಂ’ ಪನ್ನಿ ನನೊಂಜಿ ಭಾವಗೀತೆದ್ದು ಭಾವಪ್ಪಣಿ ಅಥವಾಪ್ಪಣಿ ರದ್ದು ಲಾ ಒಮ್ಮೆತ್ತಾದ್ದು ಬತ್ತಿನ್ನೆನ್ನು ತೂವೋಲಿ:

ತೂವನೊಂ ಅತ್ತು ತೂವಯಿನೊಂ  
ದಿನ ಪ್ರೋಂಡ್, ತಿಂಗೊಳಾಂಡ್, ವನೊಂ ನೇ ಕರೀಂಡ್  
ಒರುವನೊಂ ಒರಯನೊಂ

ಮಿತ್ತ ಲೋಕೊಡ್ದು ಜಠ್ರೋಬತ್ತಿ ಎನ್ನದೂರೆ  
 ನಿನ ಪೂಲು ತೂಯೀರೆ ಅಡ್ಡ ಬಷ್ಟುಂಡೇ ಕಣ್ಣ ಪರು  
 ಕೇನುಂಡು ಆಯನ ಪಜ್ಜದ ಸೂರ  
 (ಬರುವೇನೋ ನನ ಬರಯಿನೋ)  
 ಉಂದುವೇ ರೀತಿ ತುಳುತ್ತ ಅಭಿಮಾನ ಉರ್ಕರಿನ ನಮೋರಿ ಕವಿ ಪೇರೂರ್ದು ಜಾರು.  
 ತುಳು ಎಂಚ ಲಕ್ಷ್ಯದ್ವಾ ಬರೊಡುನ್ನೇನ್ನೊ ಕಾರ ತಿಂಗೊಲ್ಲು ಒಸೋದಲಕ ಅರ್ಥ ಚಿತ್ರಿಸಾಯಿನೆ  
 ಇಂಚೆ:

ಬರಡ್ ತುಳು ಚೋಳ್  
 ಏರಡ್ ತುಳು ಚೋಳ್  
 ತುಳುನಾಡ್ ದಾ ಉರುಳಿರುಗು  
 ಕೇರಿಕೇರಿದ ಬಾಯಿಚೋರುಗು  
 ಬರಡ್ ತುಳು ಚೋಳ್

ಸಾಲೆದ ಬೂಕುದ ಪುಟಪುಟೋಕು  
 ಕಚೇರಿ ಬೇಲೆದ ಕೋಪೆ ಕೋಪೆಗ್  
 ಬರಡ್ ತುಳು ಚೋಳ್

(ಉರಲ್ ತೂಟೆ-1989)

ತುಳುತ್ತ ಅಭಿಮಾನ ದೇಶ ಪತ್ತನ ಬೇತೆ ಕೆಲವು ಕಬಿತೆಲು ಈ ಕೋಪೆಂಡುಂಡು.  
 1990ದ ಸುಮಾರ್ಡ್, ಆ ದಶಕೊಡು ಮ. ವಿಶ್ವಲ (ಕೇದಾಯಿ ಚೋಕ್ಕ ಓಬಿಯ್ಯನೆ ಅತಿಕಲ್ಪ), ಪಾಲ್ಕಾಡಿ ರಾಮಕೃಷ್ಣ ಆಚಾರ್ಯ (ಪಚ್ಚೆಕುರಲ್), ವಾಮನ ನಂದಾವರ (ಬಿರ್), ಪೆಡೊರು ಭಾಸ್ಕರ ಶೆಟ್ಟಿ (ಶೂದ್ರನ ಕಾನಿಗೆ), ಜೆ. ತಿಮ್ಮಪ್ಪ ಪೂಜಾರಿ (ಕೂಕುಳು), ಕೋಡು ಭೋಜ ಶೆಟ್ಟಿ (ಗೊಂಚಿಲ್), ವಸಂತಕುಮಾರ ಹೆಲ್ಫ್ ('ಅಜನೆ' ಚೋಕ್ಕ 'ದುತ್ತೆತೆ'), ಆತ್ಮಾದಿ ಅಮೃತಾ ಶೆಟ್ಟಿ (ಮುದಿಮಾಲೆ ಪಾಡ್ಲನೆ), ಯಶವಂತ ಚೋಳಾರು (ಬುಳ್ಳಕಾನಿಗೆ), ಯೋಗಿಜ್ ಕಾಂಚನ್ ಬ್ಯಾಕಂಪಾಡಿ (ಕಂಚಿಲ್)- ದುಂಬಾಯಿ ಕಬಿಕ್ಕುಲು ತನ್ನಲೆನ ವಿಶ್ವ ರಚನೆಂದ್ದ್ಲಾ ಗಮನಾಹ ಕಬಿಕ್ಕುಲಾದ್ವಾ ಚೋಲ್ಲುಗು ಬತ್ತೆರ್ಹ್.

ಜೋಹುಲೆನ ಕರಿತೆದ ಕ್ಕೇತ್ತೊಡು ತುಳುಟು ಮಸ್ತಾ ಬೆನ್ನು ಅಯಿಚಿಡಲಾ ಅಯಿನಾತ್ತಾ ಬೇಲೆನ್ನೂ ಎಡ್ಡೆ ಬೆನ್ನುಂದೇ ಪಣೋಡಾಪುಂಡು. ಗುಣಮತ್ತೊಡು ಎತ್ತರೋಡು ಉಂತುನ ರಚನೆಲು ಬೈದ. ಕನರಾಡಿ ವಾದಿರಾಜ ಭಟ್ಕ್, ಪ್ರಮೋದಾ ಕೆ. ಸುವರ್ಣ, ಕೆ. ಲೀಲಾವತಿ, ರಮೇಶ್ ಉಳಿಯ, ರಘು ಇಡ್ಡಿದು ದುಂಬಾಯಿ ಕರಿಕ್ಕುಲು ಈ ಕ್ಕೇತ್ತೊಡು ಬೆನ್ನೆರ್. ಕನರಾಡಿದಾರ್ 1986ಟ್ಕ್ 1992ಟ್ಕ್ ತನ್ನಲೆನ್ 'ಜೋಹುಳೆ ಪದೋಕುಲು' ಕೃತಿನ್ ರಡ್ಡು ಸಂಚಿಕೆಯಾದ್ ಪ್ರಕಟ ಮಲ್ತೆರ್. ಪೇರೂರು ಜಾರು ತನ್ನಲೆನ್ 'ಜೋಹುಲೆ ರಾಗೋಲು' ಕೃತಿನ್ 1988ಟ್ಕ್ ಪ್ರಕಟ ಮಲ್ತೆರ್. ಉಂದೊಂಜಿ ವಿಶಿಷ್ಟವಾಯಿನ ಕೃತಿ. ಪದ್ಗಗದ್ದ ಮಿಶ್ರಫೋಡು ಈ ಕರಿತೆ ಸಾಗುಂಡು.

ಪ್ರಮೋದಕ್ಕನ್ 'ಆಟಿ ತೆಂಬರೆ' 1999ಡ್ ಪ್ರಕಟ ಅಂಡ್. ಉಂದೆಟುಪ್ಪನ್ ಒಂಜಿ ಕರಿತೆ ಇಂಚೆ ಉಂಡು:

ಲಾಗ ಪಾಡ್ಯ ಮಂಗಣ್  
ತೇಲ್ ಪಾಡ್ಯ ಚಿಂಗಣ್  
ಡಮಡಮ ಬೋಟ್ನ ಕೇನಣ್  
ಬೀಲೋನು ದೆತ್ತ್ಯಾದ್ ನಲಿಪಣ್ (ಮಂಗಣ್)  
ಕಯ್ಯಾರ ಕಂಜಣ್ ರೈಕುಲೆನ್ 'ಎನ್ನಪ್ಪೆ ತುಳುವಪ್ಪೆ'  
ಸಂಕಲನೋಡು ಕೆಲವು ಜೋಹುಲೆನೆ ಪದೋಕುಲುಲ್ಲ.

ಜೋ ಜೋ ಜೋ ಜೋ ಜೋ ತುಳುಬಾಲೆ  
ಜೋ ಜೋ ಜೋ ಜೋ ಜೋ ವಸಿರಿ ತುಳುಬಾಲೆ  
ತೊಟ್ಟಿಲ್ ಕಟ್ಟಾದ್ ತೊಂಹುವೆ ಜೋ ಜೋ  
ಕಟ್ಟು ಅನಿಷ್ಟ್ವನು ಮರಪಾವೆ ಜೋ ಜೋ (ಜೋ ಜೋ)

ಕಡರಿದ ರಾಮೆ ಕುಡರಿ ದಕ್ಕಾದ್ ನಮ್ಮು ಈ ತುಳುನಾಡ್

ಅಂಡ್‌ಂದ್ ಪನ್ನುನ ಬಿತ್ತಿಹೊಮ್ ಗೆಲ್ಲಂದು ಬರೆತಿನ ‘ಕುಡರಿದ ರಾಮ’ ಇನ್ನಿ ಕಬಿತೆ ಇಂಚ ಉಂಡು:

ಬಲ ಬಲ ಬಲ ಬಲ ಓ ರಾಮ  
ಬಲ ಈ ಕುಡರಿದೆ ಕುಡ ರಾಮ  
ಕಡಲ್‌ಡ್ ದೆಂಗಿನವೀ ತುಳ್ಣಾಡ್  
ಮೃಡಸಶಿ ಈ ಕೊರಿ ಭಾಗ್ಯಾದ ಬೊಡು  
ಪಡೆವೋಡು ನಾಡ್‌ನ್ ನಿನ ದಯೆ ಚೋಡು  
ಜಡಜಾಂಬಕ ನಿನ ನಿಜಕಲೆ ಕೊರೊಡು.

ಕೆ. ಲೀಲಾವತಿಯೆಂದ್ ಜೋಕುಲೆ ಪದೊಕುಲು ಜೋಕುಲೆನ ಮಚ್ಚೊಗು ಜತ್ತ್‌ಡ್  
ಬರೆಯಿನ ಸಾಜವಾಯಿನ ಎಡ್ಡೆ ರಚನೆಲು:

ಬಾನೋಗು ಮಿಂಚುನ ಚಂದಿರೆ ಪ್ರೋಲು್  
ಇಲ್ಲ್‌ಗ್ ಬಂಗಾರ್ ಬಾಲೆ ಪ್ರೋಲು್  
ಕಣ್ಣ್‌ಗ್ ಕಪ್ಪು್ ಕಾಡಿಗೆ ಪ್ರೋಲು್  
ಮುಂಡೋಗು ಕುಂಕುಮದ ಚೋಟ್ಟು ಪ್ರೋಲು್  
ಇನ್ನಿನ ‘ಪ್ರೋಲು್’ ಕಬಿತೆ ಆವಡ್, ‘ಲಕ್ಷ್ ಬಾಲೆ ಲಕ್ಷ್’ ಇನ್ನಿನ ಕಬಿತೆ ಆವಡ್

ಮನಸ್ಸ್‌ಗ್ ತಲ್ಲೈನ ಕೊಪಿಂಬಿ ರಚನೆಲು:

ಲಕ್ಷ್ ಬಾಲೆ ಲಕ್ಷ್  
ಜೆಪ್ಪುನೇತ್ ಧಕ್ಕ್

ಮೂಡಯಂಗೊವೋಡು  
ಮೂಡಿ ಸೋಯ್  
ನಿಲ್‌ತೂ ತೂದು ತೆಲಿಪುಂಡು  
ಬಾನ ತಲೋಟು ಮೂಡಿ ಬೋಲ್ವು  
ರಂಗ್‌ದೋಕುಲಿ ತೆಲಿಪುಂಡು  
ಬಾಲೆದ ಪೂಮನಸ್ಸ್, ಸುಕುಮಾರ ಭಾವನೆಲು, ಮೋಕೆ ಪ್ರೀತಿ ಉಂದನ್ ಮಾತ್ರ  
ಬಿರಿದಿನ ಬಿಮ್ಮೊದಲಕ ಈ ಕಬಿತೆ ಪನ್ನುಂಡು. ಅರೆನ ‘ತಿಬಿಲೆ’ ಇನ್ನಿ ಕಬಿತೆದ ಗೊಂಚಿಲ್  
ಪ್ರಕಟ ಅತ್‌ಂಡ್. ನನಲಾ ಒಂಜಿ ಗೊಂಚಿಲ್ ಆಪುನಾತ್ ಕಬಿತೆಲೆನ್ ಆರ್ ಬರೆತೇರ್.  
ಅಂಡ ಅವು ಪ್ರಕಟ ಅತ್‌ಜ್ಞ್.

ರಮೇಶ ಉಳಿಯರ್ದ್ ‘ಪ್ರಟ್ಟುದಿನ’ ಗೊಂಚಿಲ್ 2000 ಇಸ್ವಿಡ್ ಹೊಳ್ಳಿರ್ಗ್  
ಬತ್ತ್‌ಂಡ ರಫ್ತು ಇಡ್ಡಿದುದಾರನ್ ‘ಅಜ್ಞನ ಗಡ್ಡೆ’ 2005ಟ್ ಹಿಡ್ವು ಬತ್ತ್‌ಂಡ್. ಅಯಿಟ್ಟುವ್ವನ್  
ಒಂಜಿ ಕಬಿತೆ ಇಂಚ ಉಂಡು:

ಗಿರಿ ಗಿಟಿ ಗಿರಿಗಿಟಿ

ಗಿರಿಗಿರ ಗಿರಿಗಿರ

ತಿರುಗುನ ಗಿರಿಗಿಟಿ

ಗಾಳಿಗ್ಯಾ ರೋಂಯ್ಯಾ ರೋಂಯ್ಯಾ

ತಿರುಗುನ ಗಿರಿಗಿಟಿ

(ಗಿರಿಗಿಟಿ)

ಗಿರಿಗಿಟಿದ ಸುತ್ತುಚಲನೆ ಚಿತ್ರವತ್ತಾದ್ಯ ಕಣ್ಣಾಗ್ಯಾ ಕಟ್ಟುವಿಲಕ ಉಪ್ಪನ ಈ ಕಬಿತೆ ಜೋಕುಲು ಅಭಿನಯ ಮಲ್ಲೊಂದು ಪನ್ನಿಲಕ ಉಂಡು.

ತುಳು ಕಬಿತೆದ ಕಳೊಟ್ಟು ಪುಗರೊಡಾಯಿನ ನನೊಂಜಿ ಬೇಸ್ವಾ ಅನುವಾದ ಕಬಿತೆಲು. ಈ ದುಂಬು ಚಚೆಕ್ ಮಲ್ಲಿನಕುಲತ್ತೊಂದೆ ಭೋಜರಾಜ ಕಡಂಬ (ರತ್ನನ ಪದೊಕುಲು : 1979), ಗೀತೆದ ತಿಲ್ರೋಫ (ಕೆಲಿಂಜ ಸೀತಾರಾಮ ಆಳ್ವಿ : 1981), ಅಜ್ಞಬಿರು (ಎಸ್.ಎ. ಪರಮೇಶ್ವರ ಭಟ್ಕೆನ್ ಇಂದ್ರಚಾಪ ಚೋಕ್ಕೆ ಬಾಕೆ ಕೆಲವು ಪದೊಕ್ಕೆನ ಅನುವಾದ : ಕೆದಂಬಾಡಿ ಜತ್ತಪ್ಪರ್ ರ್ಯಾ : 1982), ಎನ್ನ ಮೋಕೆದ ಪ್ರೊಣ್ಣು (ಇಂಗ್ಲಿಷ್‌ದ ಬೇತೆ ಬೇತೆ ಕಬಿಕುಲ್ಲಾ ಮೋಕೆ ಕಬಿತೆಲು : ಅನುವಾದ - ಕೆ. ಟಿ. ಗಟ್ಟಿ : 1997), ಗೀತೆದ ತಿಲ್ರೋಫ (ಬೆಳ್ಳಿಪ್ಪಾಡಿ ಸತೀಶ ರ್ಯಾ : ) ದುಂಬಾಯಿ ಕಬಿಕುಲ್ಲಾ ಗೊಂಡಿಲ್ ಬ್ಯೋಂಡ್. ಬಿ.ಎ. ವಿವೇಕ ರ್ಯಾ, ವಸಂತಕುಮಾರ ಪೆಲ್ರ, ಪದ್ಮನಾಭ ಕೇಮಣ್ಣಾಯ, ಕಬ್ಬಿನಾಲೆ ವಸನ್ತ ಭಾರದ್ವಾಜ ದುಂಬಾಯಿ ಕಬಿಕುಲ್ಲಾಲಾ ಈ ಕ್ಷೇತ್ರೊಂದು ಬೆನ್ನೇರ್.

1935ರ್‌ ‘ವಂದನೆ’ನ್ನ ಕಬಿತೆದ ಕೋಪೆ ಕೊರಿ ಚೋಕ್ಕೆ ಕನ್ನಡೊಡು ಬುಲೆ ಗೆತೊಂದಿತ್ತಿನ ಕಯಾರ ಕಿಂಜಾಣ್ಣ ರ್ಯಾಕುಳು ಸುಮಾರ್ ಅಜಿಪ್ಪೇಶ್ ವಸೋದಾ ಚೋಕ್ಕೆ 1994ರ್ ‘ಎನ್ನಪ್ಪೆ ತುಳುವಪ್ಪೆ’ನ್ನಿನ ರಡ್ಡನೇ ಬೂಕು ಪ್ರಕಟ ಮಲ್ತೀರ್. ಮಲ್ಲ ಕಲ್ಲನೆ, ಅಯಿಕ್ಕೆ ಚೋಡಾಯಿನ ಮಲ್ಲ ವಣನೆ ಚೋಕ್ಕೆ ಪದ ಸಂಘಟನೆ ಕಯಾರೆರನ ವೃತ್ತಿಮೈಗ್ರಾ. ಕಬಿತೆದ ಪಿದ್ದಾದ ಸೌಂದರ್ಯೋ, ಉಲ್ಲಾದ ಸೌಂದರ್ಯೋ ರಡ್ಡಲಾ ಕೂಡ್ಲು ಮನಸ್ಸನ್ನ ತಂಪ್ರ ಮಲ್ಲನ ರಚನೆಲು ಕಯಾರೆನವು. ‘ಲೆಪ್ಪನ್ನೇರ್’ ಕಬಿತೆದ್ ಆರ್ ಲೆಪ್ಪನ್ನುಲೆನ್ ಉರೋಮ್ ನಾಡೊಂದು ಪೋಪೆರ್:

ಲೆಪ್ಪನ್ನೇರ್?  
ಲೆಪ್ಪನ್ನೇರ್?  
ಕೇನುಂಡೊಂಜಿ ಸೊರೊ!  
ಲಕ್ಕುಲಕ್ಕು  
ಲಕ್ಕುಲಣ್ಣು  
ಒಕೊನೊಡು ಒರೊ  
ಎಂಚಿ ಮಿಂಚಿ ದನಿ!  
ಲೆಪ್ಪನ್ನೇರ್ ಹನಿ?

.....

ಹಿಮಾಲಯದ ಮಿತ್ರಾಂಡ್ ದೋ  
ಉಪ್ಪು ಕಡಲ್ ಸುತ್ತಾಂಡ್ ದೋ  
ಪೂಸಡಿಗುಂಪೆದಾಕರೆಂಡ್ ದೋ  
ಪಯಸ್ಸಿನಿದ ಈ ಕರೆಂಡ್ ದೋ  
ಬೀಸಗಾಳಿ ಬೀಜುಂಡು  
ಸಕುನೊ ಎಡ್ಡೆ ತೋಜುಂಡು.

ನಿರಂತರ ಕಾಪುನವು, ಆಂಡಲಾ ಒಂಜಿ ಆಶಾಖಾದಿತ್ತ್ವ,

ಇಹಿತುಲ್ಯ ಚಿಂತನೆ ಬೋಕ್ಕು ಎಡ್ಡೆಪ್ಪು ಬಯಕ್ಕುನವು ಕಬಿತೆಡ್ಡು ಪಡಿಮೂಡ್ವು ಬಪ್ಪುನವು ಇಂಚ್. ಈ ಸಂಕಲನೊಡುಪ್ಪುನು ‘ಬತ್ತನೋ ಈ ಬರ್ವನೋ?’ ಇನ್ನಿ ನನೋಂಜಿ ಕಬಿತೆ ಕಾಪುನ, ಕಾತ್ತಾತ್ತಾದ್ದು ಕುಲ್ಲುಂಡಲೂ ಸೈರಣೆ ಕಲೆವಂದಿನ ಬಂಜಿ ಚಿತ್ರವೊನು ಕೊಪ್ಪಂಡು.

ಎತ್ತಾ ಕಾಲೊಡ್ಡೀಂಚಿ ಕಾಪುವೆ  
ಬತ್ತನೋ ಈ ಬರ್ವನೋ?  
ಜಾಲ್ಜಾಟ್ತಾದ್ದು ಪಗೆಲ್ಲಾ ತೂಪೆ,  
ರಾತ್ರೆ ಬಾಕೆಲ್ಲಾ ದೆತ್ತ್ತಾ ದೀಪೆ  
ಕತ್ತಲೆಡ್ಡುಲೂ ಕಣ್ಣು ಬುಡುಪೆ  
ಬತ್ತನೋ ಈ ಬರ್ವನೋ?

.....

ಪ್ರೋಂಡು ಪ್ರಣ್ಣಮೆ, ಮುಗಿಂಡ್ಡು ಮಾನಸಮಿ  
ಕರಿಂಡ್ಡು ಪಚೋಲ ಕಾತ್ತಾದ್ದು,  
ಕಣ್ಣನೀರ್ಒಡೆ ಮೀದ್ದು ಉಂತಾದೆ  
ನಿನ್ನ ಪ್ರಾಲುಗಾಗು ಸೋತ್ತಾದ್ದು

.....

ಕಯ್ಯಾರದಾರ್ ಕನ್ನಡೊಡು ಎಂಚನೋ ತುಳುಟ್ಟುಲಾ ಅತೇ ಬಿದ್ದೆ ಪನ್ನಿನ್ನೆನ್ನಾ ಈ ಗೊಂಚಿಲ್ಲಾದ್ದು ತೋಚಿತ್ವಾತೆರ್ರು.

ಈ ತರೆಮಾರ್ದ ನನೋರಿ ಮುಖ್ಯ ಕವಿ ಪಡಾರು ಮಹಾಬಲೀಶ್ವರ ಭಟ್ಟ್. ಆರೆನೆ ‘ಪಿಂಗಾರ’ (1986), ‘ಬಾಣಪ್ಪು’ (1993) ಇನ್ನಿ ರಡ್ಡು ಸಂಕಲನ ಪ್ರಕಟಿ ಆತ್ತಾಂಡ್ಡು. ತುಳುನಾಡ್ಡ ಸಂಸ್ಕೃತಿ ಆರೆನ ರಚನೆಲೆಡ್ಡು ಲಾಯಕ್ತಾದ್ದು ಮೂಡ್ಡು ಚ್ಯಾಂಡ್ಡು. ತುಳುವರೆನೆ ಇಲ್ಲು ದಿಂಡಾಪುನ ಕೃಷಿ ಸಂಸ್ಕೃತಿದ ಬಂಜಿ ಆಚರಣೆನ್ನಾ ಆರ್ ಇಂಚ್ ಬರೆತ್ತೀರ್ರು:

ಪ್ರೋಲಿಪ್ರೋಲಿಯೆ ಬಲ್ಲು  
ದಿಂಜೋಂದು ಎಂಕ್ಕೆನೆ ಇಲ್ಲು  
ಪ್ರೋಲಿಪ್ರೋಲಿಯೆ ಬಲ್ಲು, ಪ್ರೋಲಿಪ್ರೋಲಿಯೆ ಬಲ್ಲು ||

.....

.....

ಚಾವಡಿದ ಕಂಚೊ ಅಟ್ಟುದಡಿ ಪ್ರಗದೆಂಗೋ  
ಕಿದೆ ಕೊಟೊ ಕುಂಚೊ ಪ್ರೋಳಾ ಪಿಲೆಕೊ  
ಪ್ರೋಲಿಪ್ರೋಲಿಯೆ ಬಲ್ಲು ||

ಬಂಜಿ ಚಿಕ್ಕೊ ಅಡಕವಾದ್ದು, ಸತ್ತಕ್ಕಾದ್ದು ಕಾವ್ಯಶರೀರೆಂದ ಉಲ್ಲಾ ಅಥಗಭಿತ ವಾದ್ದು ಕುಲ್ಲೊಂಡ್ಡು. ಈ ಸಂಕಲನನೋಲೆಡ್ಡು ಬೇತೆ ಕೆಲವು ಎಡ್ಡೆ ಕಬಿತೆಲುಲಾ ಉಲ್ಲು.

ಪಾಣಾಚೆ ಪಂಡಿತರ್ವು 'ತುಳು ವೈದ್ಯ ರತ್ನಮಾಲೆ' (1996) ಒಂಜಿ ಕುಶೋಹಲೋದ ಪ್ರಯೋತ್ಸ್ವ. ರೋಗರುಜಿನೊಲೆಗ್‌ ನಾರ್ ಬೇರ್ ಪ್ರಲಮದ್‌ಲೆನ್‌ ಪನ್ನನ ಈ ಪದ್ಮೋಲುನು ವೈದ್ಯ ಪದ್ಮೋಲುಂದ್ ಪಾಣೋಲಿ.

ಚೊಂಬಾದ ಸುನೀತಾ ಶೆಟ್‌ 'ಸಂಕ್ಷಾರತ್ತಿ' (1989) ಚೊಕ್ಕೆ 'ನಾಗಸಂಧಿಗೆ' (1994) ಇನ್ನಿರಡ್ಡು ಸಂಕಲನೊಲೆನ್‌ ಪ್ರಕಟ ಮಲ್ಲಾದೇರ್. ನಾಗಸಂಧಿಗೆದುಪ್ಪನ್ 'ಮಂಜೋಟ್ಟಿಗೋಳಣೆ' ಕಬಿತೆ ಇಂಚೆ ಉಂಡು:

ಮಂಜೋಟ್ಟಿಗೋಳಣೆ ಮಂಜೋಟ್ಟಿಗೋಳಣೆ

ಪಿದಡ್ಡೆ ಕಂಬುಲೋಗು

ಕೊಂಬು ನಗಾರಿ ಭಾಗ್ಯಂಡ್ ಸವಾರಿ

ನಡತೆ ಕಂಬುಲೋಗು

ತಾದಿ ಬೀದಿಡ್ ಮುಕ್ಕುರಿ ದಕ್ಕೊಂದು

ಬಿಂಕದ ಸೇಲೆಡ್‌ಯಾ

ದತ್ತ್‌ಡ್ ಬಲತ್ತ್‌ಡ್ ಡೋಗ್ಗು ಸಲಾಮು

ಪಾಡುನ ಕಂಜಿಲುಯಾ

ಉಂದು ಮುಂಜೋಟ್ಟಿಗೋಳಣೆನ ಚಿತ್ರಫೋ ಆಂಡಲಾ ಉಲ್ಲಾಡ್ ಉಲ್ಲಾಡೇ ಗುತ್ತುದ ಜವಣೆನ ಚಿತ್ರಫೋನುಲಾ ಕೊಪ್ಪಂಡು. ತುಳುನಾಡಾದ ಗತಜೀವನೊದ ಚಿತ್ರಫೋನು ಕೊಪ್ಪಂಡ ಸುನೀತಾ ಶೆಟ್‌ನ ಕಬಿತೆಲು ಕಲಾತ್ಮಕವಾದ್ಲಾ ಸಲ್ಲಂಡು. 1980ಡ್ಡು ಚೊಕ್ಕೆ ಬರೆಯರ ಸುರುಮಲ್ಲಿನ ತುಳು ಕಬಿತುಲು ತುಳುನಾಡ್ ತುಳುವಪ್ಪೆ ತುಳುಬಾಸೆನ್ನಿ ಭಾವೇದ್ದೇಗೆದ ವಸ್ತುಡ್ಡು ಒಂತೆ ಅಕರೆ ಪ್ರೋದು ವಿಚಾರಣೆಲವಾಯಿನ ಕಬಿತೆಲೆನ್ ಬರೆಯರ ಸುರುಮಲ್ಲಿನವು ತೋಚ್‌ಡ್ ಬಪ್ಪಂಡು.

ಪ್ರೋಸ ತರೆಮಾರ್‌ಡ್ ನಾಲ್ಕೆನ್ ಜನ ಕವಯಿತ್ರಿನಕುಲು ತನ್ನಲೆನ್ ಅಭಿವೃಕ್ತಿಗ್ ಕಬಿತೆದ ರೂಪ್ಯೋನು ಆಯ್ದ್ ಮಲ್ಲೊಂದಿನ್ನೆನ್ ಮೂಲು ಪಾಣೋಡಾಪ್ರಂಡು. ಜಿ.ಪಿ. ಕುಸುಮು, ಆತ್ಮಾದಿ ಅಮೃತಾ ಶೆಟ್ಟಿ, ಬೇಬಿ ಸ್ನೇಮಾಡಿ, ಸಿದ್ದ ಕಟ್ಟೆ ಮಲ್ಲಿ ಕಾ ಶೆಟ್ಟಿ ಚೊಕ್ಕೆ ಕಾವ್ಯಶ್ರೀ ರೈ ಕಮ್ಮೊಂತಿಲ ಮುದೆಲಾಯಿ ಕವಯಿತ್ರಿಲು ಇತ್ತೆ ಲಾಯಕ್‌ಡ್ ಬರೆಯೊಂದುಲ್ಲೇರ್. ಆತ್ಮಾದಿದಾರೆನ್ 'ಮದಿಮಾಲೆ ಪಾಡ್ನನ್' (1995) ಪ್ರಕಟ ಆತ್ಮಾಂಡ್. ಅಯಿತುಪ್ಪನ್ 'ಪಟ್ಟು ಬುಡಿ ಪಕ್ಕಿದ ಬುಲಿಪ್ಪು' ಇನ್ನಿ ಕಬಿತೆದ್ ಅಮೃತಾ ಶೆಟ್ಟಿ ಇಂಚೆ ದೈರೊಡು ಪಾತೆರುವೆರ್:

ಸತ್ಯಲೋಕೋನು ದಂಟ್‌ಡ್ ಪ್ರೋಪ್ಲೋಡಾಂಡ್

ಮಿಥ್ಯಲೋಕೋನು ಕಣ್ಣ್ ಮಿನ್ನಾಡ್ ತೊಪ್ಪೋಡಾಂಡ್

ಚೊಳ್ಳಿ ಚೊಲ್ಲು, ತೆಗ್‌ಲ್ ಮರಗಿಡ ಕೈಯಿ ಬಾರ್‌

ಫಲ ಧಾನ್ಯದ ನಾಡ್‌ಡೇ ಪ್ರಟಿಯೆ

.....

ಎನ್ನ ಬೆರಿಟ್ ಬೂದ್ವುದ ಸಾರ ಚಿತ್ರ ಮೂಡ್ತುಗ  
ಬೇನೆಗ್ ಜೀವ ಅಲ್ಕ್ ದ್ ಬೂರ್ತುಗ  
ಸಮೊಟೇ ತೆರಿಂಡ್ ಎರುತ್ತೆ ಬೆರಿ ಪೋಡಪ್ ಬೇನೆ!

.....

ಪೂಂಚೋಕ್ಕೆಗ್ ಮಾನಾದಿಗೆದ ಮಹೆ ಉಪ್ಪುನ ಮಾತ್ರಮೂಲೀಯ ಪದ್ಧತಿದ ತುಳುನಾಡ್ಡೊ ಪೂಂಚೋವಲು ಸ್ತ್ರೀವಾದಿ ಚಿಂತನೆದ ಕಬಿತೆಲೆನ್ ಬರೆಯೋಡಾಂಡ ಅಕುಲೆನ ಸ್ಥಿತಿಗತಿ ಮೂಲುಲಾ ದುರವಸ್ಥೆಡೇ ಉಂಡೊಂದು ಇಂದೆಡ್ ತೆರಿದ್ ಬಪ್ರಂಡು.

ಬೆಬಿ ನೈಮಾಡಿ ಅಫ್ ಗಭಿತವಾದ್ ಕಚಿತೆ ಬರೆಯೋಂದುಪ್ಪುನ ನನೊತ್ತಿ ಕವಯಿತ್ತಿ. ಆರೆನ್ ‘ಬತ್ತೆರೇರ್ ಹನಯನ್?’ ಕಚಿತೆ ಸ್ತುರಸ್ತುರೊಟ್ಟುಲಾ ಅಫ್ ದಿಂಜಾಪೂಂದುಪ್ಪುನ ಒಂಜಿ ರಚನೆ:

ಬತ್ತೆರೇರ್ ಹನಯನ್ ಎನ್ನ  
ಅರಮನೆಕ್ ಬತ್ತೆರೇರ್ ಹನಯನ್  
ಅನೆಬಾಕಿಲ್ ಯಾನ್ ಮುಲ್  
ಕುರುಬಾಕಿಲ್ ದ ಕತ್ತಲೆಡ್ ಪೋಯಿನೇರಲ್ಲು  
ಗಿಗಿರಿದೀ ಮಬ್ಬು ಮುಗಲ್  
ಬೂಡೋರ್ತ್ ಪಜ್ಜೆದ ಧೂಳು  
ಕಳೆದಾಂತಿ ಕಣ್ಣ ದೃಷ್ಟಿ ನಿನ್ನ  
ತೇಜೋದಾಂತಿ ಮೋನೆ ನಿನ್ನ

ಸಬುದೊದ ಉಲಯಿ ನಿಸ್ಪಬುದೊನು ದಿಂಜಾದುಪ್ಪುನ ಈ ಕಚಿತೆ ಯಮುಂಜ ರಾಮಚಂದ್ರೆರೆನ್ ‘ಯಾರಿಲ್ಲಿಗೆ ಬಂದರು ಕಳೆದಿರುಳು, ಏ ಗಾಳಿ, ಅದನೊರೆದು ಮುಂದಕೆ ತೆರುಳು’ ಇನ್ನಿ ಕನ್ನಡೋದ ಕಬಿತೆನ್ ನೆನಪು ಮಲ್ಲುಂಡು.

ಸ್ತ್ರೀವಾದಿ ನಿಲೆಟ್ ಕಚಿತೆ ಬರೆಯೋಂದುಪ್ಪುನ ನನೊತ್ತಿ ಕವಯಿತ್ತಿ ಸಿದ್ದ ಕಟ್ಟೆ ಮಲ್ಲಿಕಾ ಶೆಟ್ಟಿ. ಇಂಬೆರೆನ್ ‘ಪದ್ದೆಯಿ’ (2005) ಇನ್ನಿ ಒಂಜಿ ಹೋಪೆ ಪ್ರಕಟ ಆತ್ಮಂಡ್, ಅಯಿಟುಪ್ಪುನ ಬೋಲ್ವಾಂಡ್ ಕಚಿತೆ ಇಂಚ ಸುರುವಾಪುಂಡು :

ಬೋಲ್ವಾಂಡ್ ಲಕ್ಕ್ ಲೆ ಸುದೆ ಪರಿಪು  
ಸಾಂತ್ವನೊದ ಸೊರ ಕೇನ್ ಲೆ  
ಕುಸಿಟೊರ ತೆಲಿಪುಲೆ  
ನಿಲೆಯಾಯಿ ಗಾಯನೊದ ಗಿಳಿ ಕೋಗಿಲೆ

.....

ಬೇನೆಲೆನ ಬಯಲ್ ದ್ ಮೆತ್ತೆನೊಡು  
ಮೀಂಡರೆಗ್ ಕಲ್ಲುಯೆರ್ ಗಾಂಧಿ

ಸ್ವಾಮಿ ವಿವೇಕರ್ ಪೂತ್ತಯೀರ್  
 ಅಧ್ಯಾತ್ಮದ ದೊಂದಿ  
 ಬುದ್ಧ ಮಹಾವೀರರ್ ಬುದ್ಧಿ ಜೋಳಿಗೆದುಲಯಿ  
 ದಂಗ್‌ದಿನ ಬದ್‌ಕೂದ ಸತ್ಯಚ್ಯೋತಿ

... ... ...

ಕಾಂಡೆದ ಚೊಲ್ಲುಷ್ಟ್ ಬುದ್ಧ, ಮಹಾವೀರರ್ ತೋಚಿಪ್ಪಾಯಿನ ಚೊಲ್ಲುದ ಮುಟ್ಟು  
 ಈ ಕಬಿತೆದ ಬೀಸು ಪಸೆರ್‌ದಾಂಡ್.

“ದಾಯಿಗಿಂಚ ಪ್ರೋಣ್ ಮನಸ್ಸ್ ಎತ್ತೆ-ಜಪ್ಪೆಲ್‌ದ ಕಡಲಾಂಡ್?” ಇನ್ನಿನ ಪ್ರಶ್ನೆ  
 ಕೇನೊಂದು ಬರೆಯರ ಸುರುಮಲ್ಲಿನ ಕಾವ್ಯಶ್ರೀ ದೈ ಕಮ್ಮಂತಿಲ ಮೇರನ ‘ಏರೆಡ ಪನೊಲಿ?’  
 ಗೊಂಚಿಲ್‌ಡ್ ಕೆಲಪು ಎಡ್ಡೆ ಕಬಿತೆಲು ಉಲ್ಲು. ಇತ್ತೇ ಇಂಚಪ್ರೋಗು ಬರೆಯರ ಸುರುಮಲ್ಲಿನ  
 ಮೇರ್ ದುಂಬು ಎಂಚ ಈ ಮಾಧ್ಯಮೊನು ಗಂಭೀರವಾದ್ ಗೊಂದು ಬುಲೆಪ್ರೋಂಡ್  
 ತೊವೆಡಾಕೆ.

ಜವನೆರೆನ ಪ್ರೇಕ್ ಪಿ. ಚೆನ್ನಪ್ಪ ಅಳಿಕೆ, ಟಿ.ಎ.ಎನ್. ಖಂಡಿಗೆ, ಎಂ.ಆರ್. ಬಂಗೇರ  
 ಮಾರಿಪಳ್ಟ್, ಜಿ.ಪಿ. ಕುಸುಮಾ, ಸಾ. ದಯಾ, ರಘು ಇಡ್ಡಿದು, ರಾಜೇಶ್ ಶೆಟ್ಟಿ ದೊಟ್,  
 ಅಕ್ಷಯ ಎಸ್. ಶೆಟ್ಟಿ ಇಂಚಪ್ರೋಗು ಲಾಯಕ್‌ಡ್ ಬರೆಯೊಂದುಲ್ಲೇರ್.

ಪ್ರಾತಿನಿಧಿಕ ಸುಪ್ರೋಡು ಬತ್ತಿನ ನಾಲ್ಕು ಸಂಕಲನೊಲನ್ನು ಮೂಲು ಪಣೊಡಾಪುಂಡು.  
 ಏತ್ತ್ ತುಳು ಸಮ್ಮೃಳನೊದ ಸಂದರ್ಭೋದು ಡಾ. ವಸಂತಕುಮಾರ ಪೆಲ್ಕ ಸಂಪಲ್ಲಿನ  
 ‘ಪ್ರಾತಿನಿಧಿಕ ತುಳು ಕಬಿತೆಲು’ (1994) ಈ ರಂಗೊಡು ಬತ್ತಿನ ಒಂಜಿ ಶಾರೂತ ಪ್ರಯತ್ನ.  
 ಅತಿನೇಟ ಅಯಿಂಚಿ ತುಳು ಕಾವ್ಯದ ಚೆನ್ನನ್ ಅಧ್ಯಯನ ಮಲ್ಲೂದ್, ತುಳುತ್ತ ಬವ  
 ಮಂದಿ ಕಬಿತುಲೆನ ಪ್ರಾತಿನಿಧಿಕ ಬವ ಕವಿತೆಲನ್ ಶಾಸ್ತ್ರೀಯವಾದ್ ಅಯಿಟ್ಟ್ ಆರ್  
 ಗೊತ್ತೋದ್ ಕೊರಿಯೀರ್. ತುಳು ಕಬಿತೆದ ಕಳ ಎಂಚ ಉಂಡುಂದು ಅಯಿಡ್ಲ್ ಗೊತ್ತ್ತಾಂಡ್.  
 ತುಳು ಕಾವ್ಯದ ಸಗ್ಗಿ, ಸಾಮಾತ್ರಿಗೆ, ಅವು ಪ್ರೋವ್ರೋಂದುಪ್ಪುನ ಸಾದಿ ಉಂದು ಮಾತ  
 ಗೊತ್ತ್ತಾಂಡ್. ಅಯಿಡ್ಲ್ ದುಂಬು ಕ್ರಷ್ಣನಂದ ಹೆಗ್ಗೀರ್ 1990ಟ್ ಅರ್ನ್ ಕಬಿತೆಲು ಪ್ರೋಲು-  
 ಕಬಿತೆಲು’ನ್ನಿ ಬೇತೆ ಬೇತೆ ಕಬಿಕ್ಕುಲೆನ ಒಂಜಿ ಗೊಂಚಿಲ್‌ನ್ ಸಂಪಾದನೆ ಮಲ್ಲೂದಿತ್ತೇರ್.  
 ಉಂಡೆಟ್ ನವ್ಯ ಕಬಿತೆ, ಭಾವಗೀತೆ, ಕಥ್ಯಕವನ, ಅನುವಾದಂದ್ ಒಟ್ಟುಗ್ರು 65 ಕಬಿತೆಲುಲ್ಲ.  
 ಮುದ್ದು ಮೂಡುಬೆಳ್ಳೇರ್ 1997ಟ್ ‘ಪರ್ವ ಪರ್ಬದ ಪ್ರೋಲು ಕಬಿತೆಲು’ನ್ನಿನ ಗೊಂಚಿಲ್‌ನ್  
 ತುಳು ಸಾಹಿತ್ಯ ಪರಿಪ್ರಾಗಾದ್ ಸಂಪಲ್ಲೂದೆರ್. ಉಂಡೆಟ್ ರಂಡ್ಲ್ ಅದೆಟ್ ಒಟ್ಟು 72  
 ಕಬಿಕ್ಕುಲೆನ 75 ಕಬಿತೆಲುಲ್ಲ. ಪಿ.ಎಸ್. ರಾಯೀರ್ ತುಳು ಅಕಾಡೆಮಿಗಾದ್ 1998ಟ್ ದೇಶೋಗು  
 ಸೂತಂತ್ರ, ಬತ್ತ್ ದ್ರಾಂತ ಬವ ವಸೋ ಅಯಿನ ನೆನಪುಗು ‘ಒಂಗಾರ್ ಪರ್ಬದ ಸಿಂಗಾರ  
 ಪದೊಕ್ಕುಲು’ನ್ನಿ ಗೊಂಚಿಲ್‌ನ್ ಸಂಪಲ್ಲೂದೆರ್. ಉಂಡೆಟ್ ಬವ ಕಬಿಕ್ಕುಲೆನ ಬವ ಕಬಿತೆಲುಲ್ಲ.  
 ಒಂಜಿ ನಿರ್ದಿಷ್ಟ ಆವಧಿಡ್ ಬೇತೆ ಬೇತೆ ಕವಿಕ್ಕುಲು ಎಂಚ ಆಲ್ಯೋಚನೆ ಮಲ್ಲೇರ್, ಎಂಚ

ಕಾವ್ಯ ಮೊಡೆಯೀರ್ ಎಂಚ ಚಿತ್ರಿಸಾಯೀರ್ ಪನ್ಮುನವು ಪ್ರಾತಿನಿಧಿಕ ಸಂಕಲನೋದು ತೆರಿದ್ದು ಬಷ್ಟಂಡು. ಈ ದೃಷ್ಟಿಡ್ ತುಳುಟ್ಟು ನನಲಾ ಪ್ರಾತಿನಿಧಿಕ ಸುರುಪ್ಪುದ ಸಂಕಲನೋಲು ಬರೋಡಾಯಿನ ಅಗತ್ಯ ಉಂಡು.

ಅಧುನಿಕ ಕಾಲೋದು ಕೆಲವು ಮುಖ್ಯ ಅನುವಾದೋಲು ಬೇದ. ಬಿ.ಎ. ವಿವೇಕ ರ್ಯೆ, ಎನ್.ಪಿ. ಶೆಟ್ಟಿ, ವಸಂತಕುಮಾರ ಪೆಲ್ಫ, ಕೃಷ್ಣನಂದ ಹೆನ್ನೆ, ಬೆಳ್ಳಿಪ್ಪಾಡಿ ಸತೀಶ ರ್ಯೆ, ಕಬ್ಬಿನಾಲೆ ವಸನ್ತ ಭಾರದ್ವಾಜ, ಶಿಮುಂಜೆ ಪರಾರಿ, ಕೆ.ಟಿ. ಗಟ್ಟಿ, ಭಾ.ಭ. ಮಜಿಬ್ಯೆಲು ದುಂಬಾಯಿ ಕವಿಕ್ಕುಲು ಅನುವಾದ ಕ್ಷೇತ್ರೋದು ಬೆನ್ತೇರ್. ಕೆ.ಟಿ. ಗಟ್ಟಿ ಮಲ್ತಿನ ಇಂಗ್ಲಿಷ್ ಮೋಕೆ ಕಬಿತೆಲೆನ ಅನುವಾದ ‘ಎನ್ನ ಮೋಕೆದ ಪ್ರೊಣ್ಣ’ (1997). ಪದಿನಾಜನೇ ಶತಮಾನೋದ ಅಕೇರಿದ್ದ ಪದಿನೋಂಬಣೇ ಶತಮಾನದ ಅಕೆರಿಮುಟ್ಟಿ, ಪಂಡ ಸುಮಾರ್ ಮುನ್ನಾದು ವಸೋದು ಇಂಗ್ಲಿಷ್‌ಡ್ ಬತ್ತಿನ ಬೇತೆ ಬೇತೆ ಕವಿಕ್ಕುಲೆನ ಒಟ್ಟು ಬಿವತ್ತೋಂಜಿ ಮೋಕೆ ಕಬಿತೆನ್ನೋ (love songs) ಮಗ್ಗು ಪಾಡ್ದ ಒಂಜಿ ಮೈಟ್ ಆರ್ ಗೋತುದು ಕೊರೆತ್ರೆ. Robert Burnsನ (1759-1796) My love is like a Red Red Rose ಕಬಿತೆನ್ನೋ ಆರ್ ‘ಎನ್ನ ಮೋಕೆದ ಪ್ರೊಣ್ಣ’ಂದ್ ಲೆತ್ತಾದೆರ್. ಪ್ರೋ| ಬಿ.ಎ. ವಿವೇಕ ರ್ಯೆಕ್ಕುಲು ಜಮನ್ನಾ ಕವಿ ಪ್ರೀಡಿಶ್ ಹೊಲ್ಲ್ರಿನ್ನಾನ (1770-1843) ಕಬಿತೆನ್ನೋ ‘ಪಕ್ಕಿಲ್ ನಿದಾನೋ ನಿದಾನೋ ಕಡತೋಂದು ಪ್ರೋಯಿಲೆಕೊನೆ/ ಅರಸು ಪಕ್ಕಿ ತರೆ ಅನ್ನಾದ್ ತೂಪೆ ದಾನೆ’ಂದ್ ಲಾಯಕ್‌ಡ್ ಮಗ್ಗು ಪಾಡ್ತೆರ್. ಕಬ್ಬಿನಾಲೆದಾರ್ ಪ್ರರಂದರದಾಸರೆನ ಪದೋಹುಲೆನ್ನೋ ಚೊಕ್ಕ ಸೋಮೇಶ್ವರ ಶತಕೊನು ಮಗ್ಗು ಪಾಡ್ತೆರ್. ಭಾ.ಭ. ಮಜಿಬ್ಯೆಲು ಸುಮಾರ್ ಒಂಜರೆ ಸಾವಿರೋದಾತ್ ಸರ್ವಜ್ಞನ ವಚನೋಲು’ನು ಅನುವಾದ ಮಲ್ತಾದ್ ಚೊಳ್ಳಿರ್ಗಾ ಕನ್ನೆದೆರ್. ಇಂಚ ಬೇತೆ ಬಾಸೆದ ಎಡ್ಡೆ ಕಬಿತೆಲು ತುಳುಕ್ಕು ಬರೋಡು.

ಪ್ರೋಸ ಕಾಲೋದ ತುಳು ಕಬಿತೆದ ಬೆನ್ನೆ ಆಶಾದಾಯಕವಾದುಂಡು. ಬಜೀ ರಂಗ್‌ದ, ಮೇಲ್‌ಸ್ತ್ರೆ ರೋತ್ತೆ ಪದೋಹುಲೆನ ಜಾಗ್‌ಡ್ ವಿಚಾರ ಪ್ರೋಜೆಕ್ಟಾಯಿನ, ಅಧ್ಯಾಗಭಿತ ರಚನೆಲು ಇತ್ತೆ ಬರೋಂದುಲ್ಲ. ಬದ್ದುದ ಬೇತೆ ಬೇತೆ ಮಗ್ರಿಲ್‌ಡ್ ಕಬಿತುಲು ಕಾವ್ಯವಸ್ತುನು ಗೆತ್ತೋಂದುಲ್ಲೆರ್. ವಾಚ್ಯತೆನ್ನೋ ಮೀರ್‌ಡ್ ಸೂಚ್ಯತೆದಂಚಿ ತುಳು ಕಬಿತೆದ ಚೊಲ್ಲು ಪಸರೋಂದುಂಡು. ಪ್ರೋಸ ತರೆಮಾರ್ದ ಕಬಿತುಲೆಗ್ಗೆ ತಿಕ್ಕನ ಅವಕಾಶೋ ಚೊಕ್ಕ ತೈಕ್ಕಣಿಕ ತಿಳಿವಳಿಕೆದ್ದ್ವಾವರೋ ತುಳು ಕಾವ್ಯಪ್ರಕಾರೋ ಪ್ರೋಸ ಮಗ್ರಿಲ್‌ದಂಚಿ ಪ್ರೋಪ್ರೋಂದುಂಡು.

ಇಂಟಿಪ್ಪ ಬತ್ತಿನ ಕೆಲವು ಕೃತಿಕ್ಕುಲು ತುಳು ಕಬಿತೆ ಪ್ರೋಪ್ರಂದುಪ್ಪುನ ಪ್ರೋಸಸಾದಿಗ್ ಸಾಕ್ಷಿಯಾದುಲ್ಲ. ‘ಅಜನೆ’ ಚೊಕ್ಕ ‘ದುತ್ತೇತೆ’ (ಡಾ. ವಸಂತಕುಮಾರ ಪೆಲ್ಫ : 2000 ಚೊಕ್ಕ 2007), ಗಗ್ಗರೋ (ಭಾ.ಭ. ಮಜಿಬ್ಯೆಲು : 2000), ‘ಅಗರ್’ (ಟಿ.ಎ.ಎನ್. ಶಿಂಡಿಗೆ : 2002), ‘ಕಬಿತೆ ಅರಲುನ ಪ್ರೋಲು’ (ಅಂಡಾಲ ಗಂಗಾಧರ ತೆಟ್ಟಿ : 2002), ‘ಒರಲ್’ (ಶಿಮಂತೋರು ಚಂದ್ರಹಾಸ ಸುವರ್ಣ : 2002), ‘ಸಾದಿ’ (ಜಿ.ಪಿ. ಕುಸುಮಾ : 2002),

‘ಪ್ರೋಂಗೊಲ್ಯು’ (ಸಾ. ದಯಾ : 2003), ‘ಕಡಲ್’ (ಅತ್ಯಾವರ ಶಿವಾನಂದ ಕಕ್ಕೇರ : 2003), ‘ಕರೆಗಳ್’ (ಅಮೃತ ಸೋಮೇಶ್ವರ : 2004), ‘ಸಿರಿಪಿಂಗಾರ್’ (ರಾಜೇಶ್ ತೆಟ್ಟಿ ದೋಟ : 2004), ‘ಕುಡಲ ಮಲ್ಲಿಗೆ’ (ವೆಂಕಟರಾಜ ಪ್ರಣಿಂಚತ್ತಾಯ : 2005; ಮಲ್ಲಿಗೆ ಉಪ್ಪನ್ ದ್ವಿರುಕ್ತಿ ಗಮನಾಹಾರ : ಕುಡ್ಲಿದ ಮಲ್ಲಿಗೆ ಪನ್ನುನವು ಒಂಬಿ ಅಥವ, ಕುಡಲ again and again ಪನ್ನುನವು ನನೋಂಬಿ ಅಥವ), ‘ಪದ್ದೆಯಿ’ (ಸಿದ್ದ ಕಟ್ಟೆ ಮಲ್ಲಿಕ್ ತೆಟ್ಟಿ : 2005), ‘ಉಡಲ್ ಎಸ್ಲ್’ (ಕೆ.ಎಸ್. ಮೋಹನ ಸುವರ್ಣ : 2005), ‘ಬಾಯಿಡೋಂಬಿ ಪಾತೆರ್ಲೊ’ (ಎನ್.ಪಿ. ತೆಟ್ಟಿ : 2006), ‘ಪರೆಡ ಪನೋಲೀ’ (ಕಾವ್ಯಶ್ರೀ ರೈ ಕಮ್ಮೆಂತಿಲ : 2007). ಗುಣಾತ್ಮಕವಾದ್ ತುಳು ಕಾವ್ಯದ ಸ್ಥಾನ ಗೌರವೋನು ದೇರ್ಜೆ ಪತ್ರುವಿಲಕ ಈ ಸಂಕಲನೋಲು ಬೇದ. ಪ್ರೋಸ ಜವನೇರ್ ಆಶಾದಾಯಕವಾದ್ ಮೇನತ್ತಾಡ್ ಕಬಿತೆದ ಕಳೊಟ್ಟು ಬೆನೋಂದುಲ್ಲೇರ್.

ತುಳುಟು ನಾಟಕ ಸಾಹಿತ್ಯೋಲ್ಭಾ ಕಬಿತೆಲ್ಲಾ ಹೆಚ್ಚು ರಚನೆ ಆವೋಂದುಂಡು. ಉಂದೆಕ್ಕೋ ಮುಖ್ಯ ಕಾರಣ ನಾಟಕೋಗು ಉಪ್ಪನ್ ಪ್ರದರ್ಶನದ ಸೌಕರ್ಯ ಚೋಕ್ಕ ಕಬಿತೆಗ್ ಉಪ್ಪನ್ ಪ್ರಕಟಣೆದ, ಪ್ರಸಾರೋದ ಸೌಲಭ್ಯ. ಇತರ ಪ್ರಕಾರೋದಾಳ್ ಹೆಚ್ಚು ಕೃತಿಕ್ಕುಲು ಬರೊಡಾಯಿನ ಅಗತ್ಯ ಉಂಡು.

ತುಳುಕಾವ್ಯ ಇತ್ತೆ ಪ್ರೋಸದೇಕೆಡ್ ಬುಲೆಯೋಂದುಂಡು ಪನ್ನುನವು ಸಮಾದಾನೋದ ಸಂಗತಿ. ಪರಿಯ ಕಬಿಕ್ಕುಲೆನ ಒಟ್ಟುಗು ಕೆಲವು ಕಿರಿಯ ಕಬಿಕ್ಕುಲುಲ್ಲಾ ಲಾಯಕ್ ಡ್ ಬರೆಯೋಂದುಪ್ಪನವು ತುಳುಕಾವ್ಯದ ಬುಲೆಚಿಲ್ ದ ಸೂಚನೆ.

ಒಟ್ಟುಂಡು, ತುಳುಕಾವ್ಯದ ಸಾದಿಡ್ ನಾಲ್ ಹಂತೋಲೆನ್ ನಮ ಗುರುತಿಸಾವೋಲಿ. 15ನೇ ಶತಮಾನೋಡ್ದು 17ನೇ ಶತಮಾನ ಮುಟ್ಟು ರಚನೆ ಆಯಿನ ‘ಪಳಂತುಳು’ ಕಾವ್ಯದ ಸುರೂತ್ತ ಹಂತೋ, 19ನೇ ಶತಮಾನದ ಅಕೇರಿಡ್ ಮಿಶನರಿನಹುಲು ಮಲ್ಲಿನ ಪ್ರೋಸ ಪ್ರಯೋಗೋ ಚೋಕ್ಕ ಅನುವಾದೋದ ರಡ್ಡನೇ ಹಂತೋ, ಚೋಕ್ಕ 20ನೇ ಶತಮಾನೋದ ರಡ್ಡೋ-ಮೂಜನೇ ದಶಕೋಡು ಸ್ವಾತಂತ್ರ್ಯ ಹೋರಾಟೋದ ಹರುಪ್ಪುದು ಬಹ್ತಿನ ಮೂಜನೇ ಹಂತೋ. ಸ್ವಾತಂತ್ರ್ಯೋಡ್ದು ಚೋಕ್ಕ ರಚನೆ ಆಯಿಂಚಿ ಪ್ರೋಸ ತುಳು ಕಾವ್ಯದ ನಾಲನೇ ಹಂತೋ. ಈ ನಾಲ್ ಹಂತೋಡ್ಲಾ ವಿಶ್ವಾಸ ಪ್ರಯೋಗೋಲು, ರಚನೆಲು ತುಳುಟ್ಟು ಆತ್ಮಂಡ್ ಪನ್ನುನವು ಅಯಿತ್ತು ಅಧ್ಯಯನೋಡು ನಮಕ್ ಗೋತ್ತುಪ್ರನ ಸಂಗತಿ.

ಇತಿನೆಟ್ ತುಳುಟು ಪ್ರಕಟ ಅಯಿನ ಕಾವ್ಯ/ಕಬಿತೆಲೆನ ಪ್ರಸ್ತುಕೊದ ಸಂಖ್ಯೆ ತೂಂಡೆ ತನ್ನ ಮಿತಿಟ್ಟೇ ಏತೋಂಬಿ ಪ್ರಸ್ತುಕೊಲು ಪ್ರಕಟ ಆತೋ ಪನ್ನುನವು ಅಚ್ಚುರಿದ ಸಂಗತಿ. ಮುಲ್ಲಿ ಕೊತ್ತಿನ ಪಟ್ಟಿ ಸಮಗ್ರಂದ್ ಪನ್ನುನ ಧೈರ್ಯೋ ಇಚ್ಚೊಂಡಲಾ ಸಮಗ್ರತೆಗ್ ತೀರಾ ಮುಟ್ಟು ಉಪ್ಪನ್ ಪಟ್ಟೀಂದ್ ಪಣೋಲಿ. ಏರೆನಾಂಡಲಾ ಪ್ರಸ್ತುಕೊದ ಪ್ರದರ್ಶ ಬುದ್ದು ಪ್ರೋದಿತ್ತೊಂಡ ಅವು ಉದ್ದೇಷಪ್ರಾವೇಕ ಅತ್ಯಾಂದ್ ಪಂಡೋನ್ನೇ.

## ತುಳು ಇತಿಹಾಸ ಪ್ರಕಟ ಆಯಂಚಿ ಕಾವ್ಯ / ಕಬಿತೆಲೆನ ಪುಸ್ತಕೆಲು

೧. ತುಳು ಜೋಕುಲೆ ಗೀತೊಲು (ಸಂಗ್ರಹ : ಜಿ. ರಿಟ್ಟರ್), ೧೮೨
೨. ಪಾಡ್ಡನೊಳು (ಸಂಗ್ರಹ : ಎ. ಮ್ಯಾನರ್), ೧೮೯
೩. ತುಳು ಸಂಗೀತಗಳು (ಚೆರ್ಕೆ ಪಾಠನೆಲು), ೧೮೦
೪. ತುಳು ಪ್ರಾಧಿಕನೆಗಳು, ಚೆರ್ಕೆ ಪಾಠನೆಲು
೫. ರತ್ನಮಾಲೆ, ಚೆರ್ಕೆ ಪಾಠನೆಲು
೬. ತುಳು ಕನ್ನೋಪೆದೇಶ - ಎಂ.ಆರ್. ಸುಬ್ರಹ್ಮಣ್ಯ ಶಾಸ್ತ್ರ, ೧೯೧
೭. ಅಮಲ್ ದೆಪ್ಪಡೆ, ನರ್ಕಳ ಮಾರಪ್ಪ ಶೆಟ್ಟಿ, ೧೯೨೨
೮. ಪುಲರ್ಕಂಟ್, ನರ್ಕಳ ಮಾರಪ್ಪ ಶೆಟ್ಟಿ, ೧೯೨೦
೯. ತುಳು ಪದ್ಯಾವಳಿ, ಬಿ. ಮೋನಪ್ಪ ತಿಂಗಳಾಯ, ೧೯೨೦
೧೦. ಕಾನಿಗೆ, ನಾರಾಯಣ ಕೆಲ್ಲೆ, ೧೯೨೨
೧೧. ತುಳು ಪದ್ಯಮಾಲಿಕೆ, ಕೆ. ಗಂಗಾಧರ ರಾಮಚಂದ್ರ, ೧೯೨೨
೧೨. ಕನ್ನಡಕೊ, ಎಂ.ಸಿ.ಬಿ. ಶರ್ಮಾ
೧೩. ಸ್ತುತಿ ಪದ್ಯೋಲು, ಪುಂಡೂರು ದಾಮೋದರ ಪುಸ್ತಿಂಚತ್ವಾಯ
೧೪. ಸತ್ಯದ ಚಿತ್ತೋ, ಬಾಡೂರು ಜಗನ್ನಾಥ ರೆ
೧೫. ತುಳು ಭೆಜನಾವಳಿ, ಸೀತಾನದಿ ಗಣಪಯ್ಯ ಶೆಟ್ಟಿ  
(ಈ ಕೃತಿಕ್ಕುಲು ೧೯೨೦ದ ದಶಕೊಡೆ ಪ್ರಕಟ ಆದಿಪ್ಪೋದು. ಕೃತಿಕ್ಕುಲೆಡ್ ಬೋಲ್ಡರ್ ಇಸ್ಪಿ ಇಟ್ಟಿ).
೧೬. ಗೀತೆಮಲ್ಲಿಗೆ, ಮುಲ್ಲಿ ನರಸಿಂಗರಾವ್, ೧೯೨೪
೧೭. ತುಳು ಭಗವದ್ವಿತೀ, ವಿ. ರಾಮಶೆರ್ವ, ೧೯೨೫
೧೮. ವಂದನೆ, ಕಯ್ಯಾರ ಕಾಳ್ಜ್ಣಿ ರೆ, ೧೯೨೫
೧೯. ತುಳು ಕೀರ್ತನಮಾಲೆ, ಜತ್ತಿ ಈಶ್ವರ ಭಾಗವತ ಬಾಯರು, ೧೯೨೫
೨೦. ಹುಂಬಳಿ ಸೀಮೆತ ಚರಿತ್ರ ಮತ್ತು ಸ್ತುತಿ ಪದ್ಯೋಲು, ಪುಂಡೂರು ದಾಮೋದರ ಪುಸ್ತಿಂಚತ್ವಾಯ (ದ್ವಿ.ಮು. ೧೯೫೯).
೨೧. ತುಳು ನಾಟಕೊದ ತುಂಡು ಪದೊಹುಲು, ಕೆಮ್ಮೂರು ದೊಡ್ಡಣ್ಣ ಶೆಟ್ಟಿ
೨೨. ತುಳು ಭೆಜನೆದ ಪದೊಹುಲು, ಕೆಮ್ಮೂರು ದೊಡ್ಡಣ್ಣ ಶೆಟ್ಟಿ
೨೩. ತುಳುನಾಡ್ ಮಲ್ಲಿಗೆ, ಕೆಮ್ಮೂರು ದೊಡ್ಡಣ್ಣ ಶೆಟ್ಟಿ
೨೪. ರಾಮಾಯಣದ ಪಾಡ್ಡನೆ, ಕೆಮ್ಮೂರು ದೊಡ್ಡಣ್ಣ ಶೆಟ್ಟಿ
೨೫. ಬೋಂಬಾಯಿ ಸಂಗ್ರಹ (ಲಾವಣೀ), ಕೆಮ್ಮೂರು ದೊಡ್ಡಣ್ಣ ಶೆಟ್ಟಿ
೨೬. ದೇವಿ ಭೆಜನೆ, ಕೆಮ್ಮೂರು ದೊಡ್ಡಣ್ಣ ಶೆಟ್ಟಿ
೨೭. ಸಾರೇಸದ ಪದೊಹುಲು, ಕೆಮ್ಮೂರು ದೊಡ್ಡಣ್ಣ ಶೆಟ್ಟಿ

೨೯. ತೆಲ್ಕೆ ನಲ್ಕೆದ ಪದೋಹ್ನು, ಕೆಮೂರು ದೊಡ್ಡಣ್ಣ ಶೆಟ್ಟಿ  
(ಕ್ರ.ಸಂ. ಅರಣ್ಣ ಉ ಮುಟ್ಟು ಬೋಳಿಕ್ಕಾದ ಇಸವಿ ಇಚ್ಚಿ. ಅಂಡ ರೆಡಿಜಿಎಂ ದುಂಬು  
ಪ್ರಕಟವಾಯಿನವು).
೩೦. ಕೋಟಿ ಚೆನ್ನಯ ಪದ್ಯಾವಳಿ, ಸೀತಾನದಿ ಗಣಪಯ್ಯ ಶೆಟ್ಟಿ
೩೧. ತುಳು ಭಜನಾವಳಿ, ಸೀತಾನದಿ ಗಣಪಯ್ಯ ಶೆಟ್ಟಿ
೩೨. ತುಳು ಪದ್ಯಾವಳಿ, ಗಣಪತಿ ದಿವಾನ, ರೆಡಿಲ
೩೩. ಮಾದಿರನ ಗಾದೆ, ಬಿ. ದೂರುಪ್ಪು ಮಾಸ್ತುರ್, ರೆಡ್ಲಿ
೩೪. ತುಳು ಪದ್ಯೋಲು, ಕೆ.ಎಸ್. ಭಂಡಾರಿ, ನಿಟ್ಟೂರು, ರೆಡ್ಲಿ
೩೫. ಕೇದಗೆ, ಮ. ವಿಶಲ ಪ್ರತ್ಯೂರು, ರೆಡ್ಲಿ
೩೬. ತುಳು ನೀತಿ ಪದ್ಯೋಲು, ಬಡಕಟ್ಟೆಲ್ ಪರಮೇಶ್ವರಯ್ಯ, ರೆಡ್ಲಿ
೩೭. ಕೋಟಿ ಚೆನ್ನಯ ಕತೆ ತುಳುಪದೆ, ಬಿ. ದೂರುಪ್ಪು ಮಾಸ್ತುರ್, ರೆಡ್ಲಿ
೩೮. ತುಳು ಭಜನಾವಳಿ, ಯಂ.ವಿ. ನಾಯಕ್, ರೆಡ್ಲಿ (ಒಟ್ಟು ಉದ್ದಿ ಅತ್ಯಂತ್).
೩೯. ಅಗೋಳಿ ಮಂಜಣ್ಣ ಕತೆ, ದೂರುಪ್ಪು ಮಾಸ್ತುರ್, ರೆಡ್ಲಿ
೪೦. ಬಾಮುಕಮಾರ ಸಂಧಿ (ಸಂ.), ಅಮೃತ ಸೋಮೇಶ್ವರ, ರೆಡ್ಲಿ
೪೧. ರತ್ನನ ಪದೋಹ್ನಲು (ಅನುವಾದ), ಭೋಜರಾಜ ಕಡಂಬ, ರೆಡ್ಲಿ
೪೨. ಬದ್ರಾಹೊಂದುಲ್ಲಾರಾ?, ಬಾ ಸಾಮಗ ಮಲ್ಲೆ, ರೆಡ್ಲಿ
೪೩. ಬೇರ್- ಮರ್ದಾ, ಯಂ. ಜಯರಾಮ ರೆ, ರೆಡ್ಲಿ
೪೪. ಬಯ್ಯಮಲ್ಲಿಗೆ, ಪಾ.ವೆಂ. ಅಚ್ಚಾಯ್, ರೆಡ್ಲಿ
೪೫. ಗೀತೆದ ತಿಲ್ (ಅನುವಾದೋ), ಕೆಲಿಂಜ ಸೀತಾರಾಮ ಆಳ್, ರೆಡ್ಲಿ
೪೬. ಅಜ್ಞಾಬಿರು (ಎಸ್.ವಿ. ಪರಮೇಶ್ವರ ಭಟ್ಟರ ಇಂದ್ರಜಿಪ ಮತ್ತು ಇತರ ಕೆಲವು ಕವನಗಳು  
ಅನುವಾದ), ಕೆದಂಬಾಡಿ ಜತ್ತಪ್ಪ ರೆ, ರೆಡ್ಲಿ
೪೭. ಅಲಡೆ, ಪಿ. ವೆಂಕಟರಾಜ ಪ್ರಜೀಂಚತ್ತಾಯ, ರೆಡ್ಲಿ
೪೮. ಶ್ರೀ ಭಾಗವತೋ (ಪ್ರಾಚೀನ ಮಹಾಕಾವ್ಯ - ವಿಷ್ಣು ತುಂಗ) ಸಂಶೋಧನೆ : ಪಿ. ವೆಂಕಟರಾಜ  
ಪ್ರಜೀಂಚತ್ತಾಯ, ರೆಡ್ಲಿ
೪೯. ತಂಬಿಲ, ಅಮೃತ ಸೋಮೇಶ್ವರ, ರೆಡ್ಲಿ
೫೦. ಬುಳೆಕಾನಿಗೆ, ಯಶವಂತ ಬೋಳಿಕ್ಕಾರು, ರೆಡ್ಲಿ
೫೧. ತುಳು ದ್ವೀಪ ಭಜನಾವಳಿ (ದ್ವಿ.ಮು.), ಬಿ. ಭಾಸ್ತುರ ಶೆಟ್ಟಿ, ರೆಡ್ಲಿ
೫೨. ಮೋಕೆದ ಬೀರೆ ಲೆಮಿನಾಯೆ (ಫಿನ್ನೆಂಡಿನ ಜನಪದ ಮಹಾಕಾವ್ಯ ಕಾಳೇವಾಲದ ಒಂದು  
ಭಾಗದ ಅನುವಾದ), ಅಮೃತ ಸೋಮೇಶ್ವರ, ರೆಡ್ಲಿ
೫೩. ರತ್ನನ ಕರ್ಮ (ಸಂ.), ಎಂ. ರತ್ನಕುಮಾರ್, ರೆಡ್ಲಿ, ಭಾಗ ೧, ಭಾಗ ೨.
೫೪. ಪಿಂಗಾರೆ, ಪಡಾರು ಮಹಾಬಲೇಶ್ವರ ಭಟ್ಟ, ರೆಡ್ಲಿ

- ಇ೯. ಜೋಕುಳೆ ಪದೋಹಲು - ಗ, ಕನರಾಡಿ ವಾದಿರಾಜ ಭಟ್ಟೀ, ೧೯೪೬
- ಇ೧. ಹಿಂಗಾರೆ, ಶ್ರೀಮತಿ ಸುನೀತಾ ತೆಟ್ಟಿ, ೧೯೪೬
- ಇ೨. ರುಹುಮನ ಪದ, ಎಂ. ರತ್ನ ಮುಮೊರ್, ೧೯೪೭
- ಇ೩. ಪಚ್ಚೆ ಕುರಲ್, ಪಾಲುಡಿ ರಾಮಕೃಷ್ಣ ಅಚ್ಚಾರ್, ೧೯೪೭
- ಇ೪. ಪುಪ್ಪೆರ್, ಎಸ್.ಎಂ. ಮಂಡಿ, ೧೯೪೭
೧೦. ಕಾವೇರಿ (ಪ್ರಾಚೀನ ಕಾವ್ಯ), ಸಂಶೋಧನೆ : ವೆಂಕಟರಾಜ ಪುಣಿಂಚತ್ತಾಯ, ೧೯೪೭
೧೧. ರಂಗಿತ, ಅಮೃತ ಸೋಮೇಶ್ವರ, ೧೯೪೭
೧೨. ಮಂದಾರ ರಾಮಾಯಣ, ಮಂದಾರ ಕೇಶವ ಭಟ್ಟ್, ೧೯೪೭
೧೩. ತುಳುನಾಡ್ ಬೋಳಿಲು, ಬೆಳ್ಳಿಪ್ಪಾಡಿ ಸತೀಶ್ ರ್ಯಾ, ೧೯೪೭
೧೪. ಪರಬನ ಮೋಕೆ, ರಸಿಕ ಪೃತ್ತಿಗೆ, ೧೯೪೮
೧೫. ಪ್ರೌಡೆಂಬ ತಿಂಮನ ಕಗ್ಗ (ಡಿವಿಜಿಯವರ ಮಂಹತಿಮ್ಮನ ಕಗ್ಗದ ಅನುವಾದ), ಅ. ಬಾಲಕೃಷ್ಣ ತೆಟ್ಟಿ ಪ್ರೌಡೆಲಿ, ೧೯೪೮
೧೬. ಜೋಕುಲೆ ರಾಗೋಲು, ಪೇರೂರು ಜಾರು, ೧೯೪೮
೧೭. ಕೇದಯಿ ಬೋಕ್ಕ ಓಬಯ್ಯನ ಅತಿಕಲ್ಪ, ಮ. ವಿಶ್ವಲ, ಪ್ರತ್ಯೋರು, ೧೯೪೯
೧೮. ಕಂಚಿಲ್, ಯೋಗೀಶ್ ಕಾಂಚನ್ ಬ್ಯೇಕಂಪಾಡಿ, ೧೯೪೯
೧೯. ಉರಲ್ ತೊಟೆ, ಪೇರೂರು ಜಾರು, ೧೯೪೯
೨೦. ಸಂಶೂರಂತಿ, ಎಂ. ಸುನೀತಾ ತೆಟ್ಟಿ, ೧೯೪೯
೨೧. ಪೂರುಳೆ, ಪ್ರಮೋದಾ ಕೆ. ಸುವಣ್ಣ, ೧೯೪೯
೨೨. ಎಳುಬೆರ್ ದೆಯ್ಯಾರ್, ಅಮೃತ ಸೋಮೇಶ್ವರ, ೧೯೯೦
೨೩. ತುಳುವಾಲ ಬಲಿಯೀಂದ್ರೆ, ಅಮೃತ ಸೋಮೇಶ್ವರ, ೧೯೯೦
೨೪. ಅರ್ನ್ ಕಬಿತೆಲು ಪೂಲುಂ ಕಬಿತೆಲು, ಕೃಷ್ಣನಂದ ಹೆಗ್ಗೆ (ಸಂ.), ೧೯೯೦
೨೫. ಜಾಗಂಟೆ, ಮಂದಾರ ಕೇಶವ ಭಟ್ಟೀ, ೧೯೯೦
೨೬. ತುಳು ಕಬಿತೆಲು, ರವಿಕಿರಣ, ೧೯೯೦
೨೭. ದೀಪದ ಮಲ್ಲಿ, ಮ. ವಿಶ್ವಲ, ಪ್ರತ್ಯೋರು, ೧೯೯೦
೨೮. ಪೂಲುಂ, ಶ್ರೀನಿವಾಸ ಮಂಕುಡೆ, ೧೯೯೨
೨೯. ಬೀರ, ಡಾ. ವಾಮನ ನಂದಾವರ, ೧೯೯೨
೩೦. ಜೋಕುಳೆ ಪದೋಹಲು, ಕನರಾಡಿ ವಾದಿರಾಜ ಭಟ್ಟೀ, ೧೯೯೨
೩೧. ಗೊಂಚಿಲ್, ಕೋಡು ಭೋಜ ತೆಟ್ಟಿ, ೧೯೯೨
೩೨. ಅಟಿಲ್ (ಒಂಬ್ರ ಕಬಿತ್ಯುಲೆನ ಕವಿತಾ ಸಂಗ್ರಹ), ಸಂಪಾದಕ : ಎಸ್.ಅರ್. ಹೆಗ್ಗೆ, ೧೯೯೨
೩೩. ದಸಿಪ್ಪೆ, ಡಾ. ಪಾಲುಡಿ ರಾಮಕೃಷ್ಣ ಅಚ್ಚಾರ್, ೧೯೯೨

೪೪. ತೆರಿಪ್ಪ, ರತ್ನಮಮಾರ್ ಎಂ., ೧೯೬೫
೪೫. ಶೂದ್ರನ ಕಾನಿಗೆ, ಪೆಡೊರು ಭಾಸ್ಕರ ಶೆಟ್ಟಿ, ೧೯೬೫
೪೬. ಪೆಂಗಡೊಮನ ಪದೊಕುಲು, ಅ. ಬಾಲಕೃಷ್ಣ ಶೆಟ್ಟಿ ಪೂಳಿಲಿ, ೧೯೬೫
೪೭. ಬಾಣ ಪೂರ್, ಪಡಾರು ಮಹಾಬಿಲೇಶ್ವರ ಭಟ್ಟಿ, ೧೯೬೫
೪೮. ತುಳು ಕಬಿತೆಲು ಚೋಕ್ಕ ಗಾದೆಲು, ತುಳುಕೂಟ ಬೆಂಗಳೂರು, ೧೯೬೫
೪೯. ಮುದಿಪ್ಪ, ಪ್ರಮೋದಾ ಕೆ. ಸುವರ್ಣ, ೧೯೬೫
೫೦. ಕೂಕುಳು, ತಿಮ್ಮಿಪ್ಪ ಪೂಜಾರಿ ಜೆ, ೧೯೬೫
೫೧. ಎನ್ನಪ್ಪ ತುಳುವಪ್ಪೆ, ಕಯ್ಯಾರ ಕೆಜ್ಜ್ಲಿಣಿ ರ್ಯಾ, ೧೯೬೫
೫೨. ಪ್ರತಿನಿಧಿಕ ತುಳು ಕಬಿತೆಲು, ಡಾ. ವಸಂತಕುಮಾರ ಪೆಲ್ನ, ೧೯೬೫
೫೩. ಚೋಲ್ವಾಂಡ್, ಕೆ. ಸಂಚೀವ ಶೆಟ್ಟಿ, ೧೯೬೫
೫೪. ನಾಗಸಂಪಿಗೆ, ಎಂ. ಸುನಿತಾ ಶೆಟ್ಟಿ, ೧೯೬೫
೫೫. ತುಳುನಾಡ್ ಪೂಲುನ, ಬೆಳ್ಳಿಪ್ಪಾಡಿ ಸತೀಶ್ ರ್ಯಾ, ೧೯೬೫
೫೬. ಅಸೆನಿಯಾಗೋ ಕಾಂತಗೋ ಜೋಗಿ, ಕೆದಂಬಾಡಿ ಜತ್ತಪ್ಪ ರ್ಯಾ, ೧೯೬೫
೫೭. ಶಿಗಾಸ್, ಟಿ.ಎ.ಎನ್. ಖಿಂಡಿಗೆ, ೧೯೬೫
೫೮. ಮದಿಮಾಲೆ ಪಾಡ್ನನ, ಆತ್ಮಾಡಿ ಅಮೃತಾ ಶೆಟ್ಟಿ, ೧೯೬೫
೫೯. ಕಬಿತೆಲು ಚಿತ್ರೋಲು, ರವಿಕೆರಣ, ೧೯೬೫
೬೦. ನೆಂಪ್ಪ, ಶ್ರೀನಿವಾಸ ಮಂಕುಡೆ, ೧೯೬೫
೬೧. ವ್ಯಾವ್ಯಾರೆ ಕೆಮ್ಮೆನ, ನಿಟ್ಟ್ಲಾರು ಕೆ. ಸಂಚೀವ ಭಂಡಾರಿ, ೧೯೬೫
೬೨. ಪಾಣಾಚೆ ಪಂಡಿತರ್ಥ ತುಳುಪ್ಪೆದ್ದು ರತ್ನಮಾಲೆ, ಪಾಣಾಚೆ ಪ್ಪೆದ್ದು ಶಂಕರನಾರಾಯಣ ಭಟ್ಟಿ, ೧೯೬೫
೬೩. ಶಿಬಿಲೆ, ಲೀಲಾವತಿ ಕೆ., ೧೯೬೫
೬೪. ಹೊಂಬಿವಾಡ್, ಗಣಪತಿ ದಿವಾನಿ, ೧೯೬೫
೬೫. ಪದರಂಗಿತ, ಪ್ರಮೋದಾ ಕೆ. ಸುವರ್ಣ, ೧೯೬೫
೬೬. ಬಾನೋ ತೋರೋಂದುಂಡು, ಎಸ್.ಬಿ. ಮಂಚಿ, ೧೯೬೬
೬೭. ಪರ್ವ ಪರ್ಬಿದ ಪೂಲು ಕಬಿತೆಲು, ಮುದ್ದು ಮೂಡುಬೆಳ್ಳಿ (ಸಂ.), ೧೯೬೬
೬೮. ಮುಗುರು, ಶ್ಯಾಮಗೋಪಾಲ, ೧೯೬೬
೬೯. ಬಂಗಾರ್ ಪಚೋದ ಸಿಂಗಾರ ಪದೊಕುಲು, ಪಿ.ಎಸ್. ರಾವ್ (ಸಂ.), ೧೯೬೬
೭೦. ಎನ್ನ ಮೋಕೆದ ಪ್ಪೊಣಿ, ಕೆ.ಟಿ. ಗಟ್ಟಿ, ೧೯೬೬
೭೧. ಭೂಮಿಪ್ರತ್ಯೇ ಬಲಿಯೇಂದೆ (ಕಫನ ಕಾವ್ಯ), ಕೆಲಿಂಜ ಸೀತಾರಾಮ ಆಳ್, ೧೯೬೬
೭೨. ತುಳು ಜನಪದ ಕಾವ್ಯ (ಸಂ.), ಎ.ಬಿ. ನಾವಡೆ, ೧೯೬೬
೭೩. ತುಳು ಜ್ಯೇಷ್ಠಿನಿ ಭಾರತೋ, ಡಿ. ವೇದಾವತಿ, ೧೯೬೬

೧೧೪. ದಾದ ಉಂಡು ಮಾರಾಯರೆ, ಬಿ.ವಿ. ಪ್ರಭಾಕರ ರೈ, ೧೯೯೯
೧೧೫. ಪರವ್ಯಾರ್ಥ ಸುಬಗೆ, ಕೋಡು ಭೋಜ ಶೆಟ್ಟಿ, ೧೯೯೯
೧೧೬. ಅಜನೆ, ಡಾ. ವಸಂತಪುಮಾರೆ ಪೇಲ್, ೨೦೦೦
೧೧೭. ಪುಟ್ಟುದಿನ, ರಮೇಶ್ ಉಳಯ, ೨೦೦೦
೧೧೮. ಗಗ್ಗರೊ, ಭಾ.ಭ. ಮುಚಿಬ್ಬೆಲು, ೨೦೦೦
೧೧೯. ಜೋಕ್ಕೆದನಿ, ಅ. ಬಾಲಕೃಷ್ಣ ಶೆಟ್ಟಿ ಪ್ರೋಳಲಿ (ಸಂ.), ೨೦೦೦
೧೨೦. ಸತ್ಯಮಿತ್ಯೂ (ಜೆ.ಬಿ. ಸಿಕ್ಕೇರೆರ್ಹು ಕೊಂಕಣಿ ಕಬಿತೆಲ್ಲ ಅನುವಾದೋ), ಕ್ಯಾಥರೀನ್ ರಾಡಿಗ್ಸ್, ೨೦೦೦
೧೨೧. ಬಂಜಿ ಸಂಕಡ ಬೆಂದ್ ಸಂಕಡ (ಜೆ.ಬಿ. ಸಿಕ್ಕೇರೆರ್ಹು ಕೊಂಕಣಿ ಕಬಿತೆಲ್ಲ ಅನುವಾದೋ), ಕ್ಯಾಥರೀನ್ ರಾಡಿಗ್ಸ್, ೨೦೦೧
೧೨೨. ಮಾಯದ ಮದಿಪ್ಪ, ಗಣೇಶ್ ಅಮಿನ್ ಸಂಕಮಾರ್, ೨೦೦೧
೧೨೩. ಯಾನ್ ಪಣ್ಣನಿ ಇಂಚೆ, ಶಿಮುಂಜೆ ಪರಾರಿ, ೨೦೦೧
೧೨೪. ಸಾದಿ, ಕುಸುಮಾ ಜಿ.ಪಿ., ೨೦೦೨
೧೨೫. ಮಾನಿಗೆರಡ್ ಹಾತೆರೆ : ಭಾಗ ೧, ಪುತ್ತಿಗೆ ಈಶ್ವರ ಭಟ್ಟು, ೨೦೦೨
೧೨೬. ಪುರಂದರ ದಾಸರ್ಹ ಪದೊಕುಲು (ಅನುವಾದ), ಡಾ. ಕಬ್ಬಿನಾಲೆ ವನಸ್ಪತಿ ಭಾರದ್ವಾಜ, ೨೦೦೨
೧೨೭. ಒರಲ್, ಶಿಮುಂತೂರು ಚೆಂದ್ರಹಾಸ ಸುವರ್ಣ, ೨೦೦೨
೧೨೮. ತುಳು ಕಬಿತೆಲು, ಸುವರ್ಣ ಜೋಕೆಟ್ಟಿ, ೨೦೦೨
೧೨೯. ಕಬಿತೆ ಅರಳುನ ಪೋತ್ರು, ಅಂಡಾಲ ಗಂಗಾಧರ ಶೆಟ್ಟಿ, ೨೦೦೨
೧೩೦. ಅರುಣಾಭ್ಯ ಕೆವಿ ವಿರಚಿತ ಮಹಾಭಾರತೋ ತುಳು ಮಹಾಕಾವ್ಯ (ಸಂ.) ವೆಂಕಟರಾಜ ಪ್ರೇಸೆಂಟ್‌ಲ್ಯಾಯ, ೨೦೦೨
೧೩೧. ತುಳು ಸಂಕ್ಷೇಪ ರಾಮಾಯಣ, ಸಂ. ಡಾ. ಎಸ್.ಆರ್. ವಿಘ್ನರಾಜ, ೨೦೦೨
೧೩೨. ಕಡಲ್, ಅತ್ಯಾವರ ಶಿವಾನಂದ ಕರ್ಕೇರಾ, ೨೦೦೨.
೧೩೩. ಜೋಕುಲು ತೆಲಿಪುಲೆ ತುಕಾ!, ರತ್ನಾಕರ ಶೆಟ್ಟಿ, ೨೦೦೩
೧೩೪. ಕತೆ ಆಯಿರ್ ಪ್ರೌಣ್ಯಲ್ಯಾವೆರ್, ಪ್ರಮೋದ ಕೆ. ಸುವರ್ಣ, ೨೦೦೩
೧೩೫. ಪ್ರೇಸೆ ಬೋಲ್ಪು, ಸಾ. ದಯಾ, ೨೦೦೩
೧೩೬. ಮಾನಿಗೆರಡ್ ಹಾತೆರೆ: ಭಾಗ ೨, ಪುತ್ತಿಗೆ ಈಶ್ವರ ಭಟ್ಟು, ೨೦೦೪
೧೩೭. ಪ್ರೋದಿಕೆ, ಕೆ.ಬಿ. ಗಟ್ಟಿ, ೨೦೦೪
೧೩೮. ತುಳು ಸೋಮೇಶ್ವರ ಶತಕೋ (ಅನುವಾದೋ), ಡಾ. ಕಬ್ಬಿನಾಲೆ ವಸನ್ ಭಾರದ್ವಾಜ, ೨೦೦೪
೧೩೯. ಉರುಕೋಲು, ಕೆ. ಉಷಾ ಪಿ. ರೈ, ೨೦೦೪

೧೪೦. ಸಿರಿ ಪಂಗಾರೆ, ರಾಜೇಶ್ ಶೆಟ್ಟಿ ದೋಡು, ೨೦೦೪
೧೪೧. ಕುದ್ದದ ಮಲ್ಲಿಗೆ, ಕುದ್ರಪ್ಪಾಡಿ ಜಗನ್ನಾಥ ಅಳ್ವಿ, ೨೦೦೫
೧೪೨. ಅಡ್ಡ ಬೂರೆಹಂಡೆ (ಬಿ.ಎ. ಸನದಿಯೀರ್ಜ ಕನ್ನಡ ಕಚಿತೆಲ್ಲ ಅನುವಾದೋ), ಶಿಮುಂಜೆ ಪರಾರಿ, ೨೦೦೫
೧೪೩. ಪದ್ಮೇಲಿ, ಸಿದ್ಧಕೆಂಪ್ಪೆ ಮಲ್ಲಿಕಾ ಶೆಟ್ಟಿ, ೨೦೦೫
೧೪೪. ಸರ್ವಜ್ಞನ ವಚನೋಲು (ಅನುವಾದೋ), ಭಾ.ಭ. ಮೆಚೆಬೈಲು, ೨೦೦೬.
೧೪೫. ತಪ್ಪುಗು ತರೆದಂಡ, ಎನ್.ಬಿ. ಶೆಟ್ಟಿ, ೨೦೦೪
೧೪೬. ಮಾಣಿಗೆರಡ್ ಪಾತೆರೆ : ಭಾಗ ೧, ಪುತ್ತಿಗೆ ಈಶ್ವರ ಭಟ್ಟು, ೨೦೦೫
೧೪೭. ಅಜ್ಞನಗಡ್, ರಘು ಇಡ್ಡಿದು, ೨೦೦೫
೧೪೮. ಕುಡಲ ಮಲ್ಲಿಗೆ, ಪಿ. ವೆಂಕಟರಾಜ ಪುಣಿಂಚತ್ತಾಯ, ೨೦೦೫
೧೪೯. ಪದಪನ್ ಕಣ್ಣರೋ (ಭಾವಗೀತೆದ ಗೊಂಟೆಲ್), ಡಾ. ಎಂ. ಸುನೀತಾ ಶೆಟ್ಟಿ, ೨೦೦೬
೧೫೦. ತುಳುಭಾಷೆದ್ ಶ್ರೀ ಲಕ್ಷ್ಮೀ ಶೋಭಾನೆ (ಅನುವಾದೋ), ಎಸ್.ಡಿ. ಪೆಚತ್ತಾಯ, ೨೦೦೬
೧೫೧. ಏರೆಡ ಪನೋಲಿ, ಕಾವ್ಯಶ್ರೀ ರ್ಯೆ ಕಮ್ಮೆಂತಿಲ, ೨೦೦೬
೧೫೨. ದುತ್ತೇತ, ಡಾ. ವಸಂತಕುಮಾರ ಪೆಲ್ಫ, ೨೦೦೬.



ಹುಳ್ಳ ಭಾಗೀರ್ಥ ಪರಂಪರೆಯನ್ನು, ನಮಗಳಲ್ಲಿದೆ ಹುಳ್ಳ ಬೋಸ್, ಆಧುನಿಕ ಹುಳ್ಳ ಇಲ್ಲಿ ಮುಂದೆ ಭಾಗೀರ್ಥ ಅಯ್ಯ ಒದ್ದಾವತೆ, ಆ ಒದ್ದಾವತೆಯ ಅಯ್ಯ ಕ್ರೂರ್ವನ್ನು ಒತ್ತು ಒತ್ತುದ್ದು ಬುದ್ಧಿಯ್ಯ ತರಿಷಣದ್ದೀರ್.

ಹುಳ್ಳ ಸಾಹಿತ್ಯ, ವಾ ಉತ್ಸೇದೆದುರುದುಲಾ ಹಂಥ್ಯೋಗ್ಯ ಉಂಟರೆ ಸಾಧ, ಇತ್ತಿನ ಬಾಸ ಅಂದಳು, ಜನಮಾನಿಲ ಅಧಿಮಾನದ ಮೊರತ್ತಿನ್, ತನ್ನ ಭೂರ್ಭೂಮುನ್ ಕಲೆವೃಂಧುಂಡುಲಾ, ಅಂತನ ಯಾವೀಗ್ ಶಿರಾಕ್ಷದಕುಲು ಕಟ್ಟಿನ ಇಸಿರೋ ಅಂಚನೆ ಒರಿಯಂಡ್, ಸಾಹಿತ್ಯ ಕೃತಿಲುಲಾ ಬರೆಣಂಧುಂಡ್.

ಈ ಕಾವ್ಯದ ವ್ಯೂಹನ್ನು ಜನಮಾನಿಲೀಗ್ ಶೆರಿಜಾವುನ ಬೇಳೆನ್ ಅಕಾದೆಮಿ ಪುಲ್ಲಿನ್ತುಂಡುಂಡು. ಅಂಖಾದ್ ರಾ. ಪಂಂತಕುಮಾರ್ ಪೆಲ್ಲ ಮೇಲ್ ಈ ಬೇಳೆನ್ ಬೆದುವ್ಹ್ಲೀಗ್ ಅಧ್ಯು/ ಅಷ್ಟುಕೆ ಒರೆದ್ ಅಕಾದೆಮಿಗ್ ಎತ್ತಿದ್ದೀರ್. ಅರೀಗ್ ಅಕಾದೆಮಿದ ಸೆಲ್ಲುಲ್ಲ.

ಎಂಪ್ರ.ಕೆ. ನಿತಾರಾಮ್ ಕುಲಾಲ್  
ಗುಡ್ಲುರ್  
ಕನ್ನಾಟಕ ಹುಳ್ಳ ಸಾಹಿತ್ಯ ಅಕಾದೆಮಿ